



ಮುಖ್ಯ ಸಂಪಾದಕಿ  
ದೀಪಿಕಾ ಕಚ್ಚಲ್

ಹಿರಿಯ ಸಂಪಾದಕಿ  
ಬಿ.ಕೆ. ಕಿರಣ್ಯಿ

ಮುಖ್ಯಪುಟ ವಿನ್ಯಾಸ  
ಗಜಾನನ ಪಿ. ದೋಪೆ

ಅಭಿವೃದ್ಧಿ ಮಾಸಪತ್ರಿಕೆ

## — ಈ ಸಂಚಿಕೆಯಲ್ಲಿ .....

ಯೋಜನೆಯ ಸಂದೇಶವನ್ನು ಎಲ್ಲಾ ಜನಗಳಿಗೆ ಮುಟ್ಟಿಸಲು, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಎಲ್ಲ ಸಮಸ್ಯೆಗಳ ಬಗ್ಗೆ ಪ್ರಮಾಣೀಕ ಚರ್ಚೆ ಕೇಗೊಳ್ಳುವುದನ್ನು ಯೋಜನಾ ಉತ್ತೇಜಿಸುತ್ತದೆ. ಭಾರತ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದಿಂದ ಪ್ರಕಟಿತವಾದರೂ, ಯೋಜನಾ ಕೇವಲ ಅಧಿಕೃತ ದೃಷ್ಟಿಕೋನವನ್ನು ಬಿಂಬಿಸುವುದಕ್ಕೆ ಮಾತ್ರ ಸಿಮಿತವಾಗಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿ, ಅಸ್ಸಾಮಿ, ಗುಜರಾತಿ, ಬಂಗಾಲಿ, ಮಲಯಾಳಂ, ಮರಾಠಿ, ತಮಿಳು, ತೆಲುಗು, ಒರಿಯಾ, ಪಂಚಾಬಿ ಮತ್ತು ಉದ್ಯಂಭಾಷಯಲ್ಲಿ ಯೋಜನಾ ಪ್ರಕಟವಾಗುತ್ತಿದೆ.

ಶೇಖರನಾಗಳ್ಲಿ ವ್ಯಕ್ತವಾದ ಅಭಿಪ್ರಾಯಗಳು ಶೇಖರತಾ. ಅವರು ಪ್ರತಿನಿಧಿಸುವ ನಂತಹ ಅಭಿಪ್ರಾಯ ನಾಕಾರದ ಅಭಿಪ್ರಾಯವಲ್ಲ. ಯೋಜನಾ ಪತ್ರಿಕೆಯಲ್ಲಿ ಪ್ರತಿಪನಾನು ಜಾಂತರಾತ್ರಾ ಯುಥಾಧತೆ ಆಯಾ ನಂಷ್ಟಾರ್ಥ ಹೊರ್ನಾಲಿಕೆಯಾಗಿರುತ್ತದೆ. ಜತ್ತರಾತ್ರ ನಾಂದಜಣಕ.

ವಿಳಾಸ

ಯೋಜನಾ - ಕನ್ನಡ,  
ಪ್ರಕಾಶನ ವಿಭಾಗ,

ಸಮಾಚಾರ ಮತ್ತು ಪ್ರಸಾರ ಸಚಿವಾಲಯ,  
ಭಾರತ ಸರ್ಕಾರ,  
ಮೊದಲನೆಯ ಅಂತಸ್ತು, 'ಎಫ್‌ಐಎಂ',  
ಕೇಂದ್ರೀಯ ಸದನ, ಕೋರಮಂಗಲ,  
ಬೆಂಗಳೂರು - 560 034.  
ದೂರವಾಳಿ : 080 - 25537244.  
E-mail : kannada-yojana@gov.in



|  |    |
|--|----|
| ಸಂಪಾದಕೀಯ   | 2  |
| ಕೊರತೆಗಳ ದಕ್ಷ ನಿವಾರಣೆ; ಉತ್ತಮ ಆಡಳಿತಕ್ಕ ಮುನ್ಮುಡಿ      | 3  |
| * ಕೆ. ವಿ. ಏನ್                                      |    |
| ಅಹವಾಲು ನಿರ್ವಹಣೆ; ಸರ್ಕಾರದ ಸವಾಲು                     | 6  |
| * ಡಾಲಿ ಅರೋರ  |    |
| ಶಾಸಗಿ ಸೇವೆ; ಕೊರತೆ ನಿವಾರಣೆ ವ್ಯವಸ್ಥೆ                 | 11 |
| * ಉದಯ್ ಎಸ್ ಮೆಹ್ತಾ ಮತ್ತು ಶಿದ್ಧಾಧರ್ ನಾರಾಯಣ್          |    |
| ಇ-ವಿಲೇವಾರಿ; ನವಭಾರತ - 2022 ಕಾರ್ಯತಂತ್ರ               | 14 |
| * ಡಾ. ಯೋಗೇಶ್ ಸೂರಿ ಮತ್ತು ದೇಶ್ ಗೌರವ್ ಸೇಕ್ರೆಟರಿ       |    |
| ಮಹಿಳೆಯರ ಕುಂದುಕೊರತೆ ಪರಿಹಾರ                          | 18 |
| * ವಿ. ಅಮುಧವಲ್ಲಿ                                    |    |
| ಸ್ವಜ್ಞ ಭಾರತ; ಪರ್ವನೆ ಬದಲಾವಣೆಯ ಹರಿಕಾರ                | 21 |
| * ಪರಮೇಶ್ವರನ್ ಅಯ್ಯಾರ್                               |    |
| ಗಣರಾಜ್ಯೋತ್ಸವ ದಿನಾಚರಣೆ                              | 25 |
| ಪದ್ಮ ಪಾತ್ರ   | 26 |
| ಇಸ್ಲೂದಿಂದ 31 ಉಪಗ್ರಹಗಳ ಉಡಾವಣೆ                       | 28 |
| ಆರೋಗ್ಯ; ದೂರು ದುರ್ಮಾತ್ಮನ ಪರಿಹಾರ                     | 29 |
| * ಡಾ. ಸಂಜೀವ್ ಕುಮಾರ್                                |    |
| ಕಾರ್ಯಕ್ರಮಕ್ಕೆ ಕಾದಿರುವ ನಾಗರಿಕ ಸನ್ನದು                | 32 |
| * ಡಾ. ಮೀನಾ ನಾಯರ್                                   |    |
| ಜನಸ್ಸಂದರ್ಭ ಕಾರ್ಯಗಳು                                | 35 |
| * ಪರಮೇಶ್ ಪಾಂಡಿ ಮತ್ತು ಹೆಚ್. ಬಿ. ಪ್ರಮುಲ್ಲವತೆ         |    |
| ಪಂಚಾಯತ್ರಾಜ್ಯಾನಲ್ಲಿ ಕುಂದು ಕೊರತೆ ನಿವಾರಣೆ ಪ್ರಾರ್ಥಿಕಾರ | 37 |
| * ಭಾಬ್ರೀ. ಪತ್ತಾರ                                   |    |
| 'ಭಾಮಿ' ಸಮಗ್ರ ಭೂದಾಖಿಲೆಗಳ ಗಣಕೆಕ್ಕತ ವ್ಯವಸ್ಥೆ          | 41 |
| * ಮಾಧವ   |    |
| ಮನ್ ಕೆ ಬಾತ್  | 46 |
| * ಕೃಪೆ; ಆಕಾಶವಾಸಿ, ಬೆಂಗಳೂರು                         |    |
| ಮುಜ್ಜಿದ ಕಸದಿಂದ ಮುಚ್ಚಿವ ಕೈತೋಟ                       | 49 |
| * ಸೋಮೇಶ್ವರ್ ಎಸ್. ರುಳಿ                              |    |
| ನಿಮಗಿದು ತಿಳಿದಿದ್ದೀರೋ?                              | 71 |
| ವಾತಾ ವಿಶೇಷ   | 72 |

| ಯೋಜನಾ ಚಂದಾ ವಿವರ  |        |
|--|--------|
| ಒಂದು ವರ್ಷಕ್ಕೆ  | 230.00 |
| ಎರಡು ವರ್ಷಗೊಳಿಗೆ  | 430.00 |
| ಮೂರು ವರ್ಷಗಳಿಗೆ   | 610.00 |
| ಚಂದಾ ಹಣವನ್ನು ಮನಿಯಾರ್ಡ್ರೋ ಮೂಲಕ ನಮ್ಮ ಬೆಂಗಳೂರು ವಿಳಾಸಕ್ಕೆ ಕಳಿಸಬಹುದಾಗಿದೆ. |        |

ಆನ್‌ಲೈನ್ ಮೂಲಕ  
ಚಂದಾದಾರರಾಗಲು  
ಸಂಪರ್ಕಿಸಬೇಕಾದ ವೆಬ್‌ಸೈಟ್

Log on to  
<http://publicationsdivision.nic.in/>,  
in collaboration with bharatkosh.gov.in



ಮುಖ್ಯ ನರ್ಸರಾಫಕಾರ ಪ್ರೇಮಿಲಿಯಲ್ಡ

## ಸಂಪಾದಕೀಯ

**ಯೆದ್ದುತ್ತದ್ದು ಬಂದ ವಿದ್ಯುತ್ ಬಿಲ್ ಕಂಡು ದಿಗಿಲು ಬಿಡ್ಡಿದ್ದೀರಾ, ಪದೇ ಪದೇ ಕಾಲ್ ಡ್ರಾಪ್ ಆಗುವ ಮೊಬೈಲ್ ಸೇವೆಯಿಂದ ಹತಾಶರಾಗಿದ್ದೀರಾ, ಅಥವಾ ಆಸ್ತಿ ನೊಂದಿನೆ ವಿಚಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಕಂಬದಿಂದ ಕೆಂಬಕ್ಕೆ ಸುತ್ತಿ ಸುಸ್ತಾಗಿದ್ದೀರಾ - ಪ್ರತಿಯೊಬ್ಬ ವ್ಯಕ್ತಿ ಇಂತಹ ಒಂದಿಳ್ಳೊಂದು ವಿಷಯ / ಸಂದರ್ಭದಲ್ಲಿ ಕುಂಡು ಕೊರತೆ ನಿವಾರಣೆಗೆ ಬೆಂಬತ್ತಿ ಹೈರಾಣಾಗಿರುವುದು ಸಾಮಾನ್ಯ. ಅನೇಕ ಬಾರಿ ಇಂತಹ ಸಮಸ್ಯೆಗಳಿಗೆ ಪರಿಹಾರ ಹೋಗಲಿ, ಏಕೆ ಹೀಗಾಗಿದೆ ಎನ್ನುವ ಸರಳ ಸ್ವಾಂಧಿಕರಣ ಅಥವಾ ಕೊರತೆ, ಆಲಿಸಿ ಕೇಳುವವರೂ ಇಲ್ಲದ, ಪ್ರಸಂಗ / ಸಂದರ್ಭಗಳೂ ಇವೆ.**

ಯಾವುದೇ ವ್ಯವಸ್ಥೆ ಕುಂದಿಲ್ಲದೆ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಯಾವಾಗಲೂ ಒಂದಿಳ್ಳೊಂದು ಲೋಪಗಳಿರುವ ಸಾಧ್ಯತೆಗಳಿರುತ್ತವೆ. ಆದರೆ, ಇವು ಜನಸಾಮಾನ್ಯರು / ಸಾರ್ವಜನಿಕರ ಮೂಲಭೂತ ಹಿತಾಸಕ್ತಿ ಮೇಲೆ ಪರಿಣಾಮ ಬೀರುವಂತಿದ್ದೇ, ಅವುಗಳನ್ನು ಸರಿಪಡಿಸಿಹೊಳ್ಳುವ / ಪರಿಹರಿಸಿಹೊಳ್ಳುವ ಎಲ್ಲ ಹಕ್ಕುಗಳನ್ನು ಜನಸಾಮಾನ್ಯರು ಹೊಂದಿದ್ದಾರೆ. ನೀವು ಹೇಗೆ ಕೆಲಸ ಮಾಡುತ್ತಿರುವಿರಿ ಎಂಬುದನ್ನು ಓವ್ ಗ್ರಾಹಕ ತೋರಿಸಿಕೊಡಬಲ್ಲ. ಕುಂಡು ಕೊರತೆಗಳನ್ನು ಅರಿಯಲು ದೂರಗಳು ಸದವಕಾಶ ಕಲ್ಪಿಸುತ್ತವೆ. ಹೀಗಾಗಿ ಸಾರ್ವಜನಿಕ ಕುಂಡು ಕೊರತೆ ನಿವಾರಣಾ ಕ್ರಮ ಉತ್ತಮ ಪ್ರಜಾತಂತ್ರ ಆಡಳಿತದ ಅಡಿಪಾರ್ಯವಾಗುತ್ತದೆ.

ನಮ್ಮ ಸಂವಿಧಾನ, ಪ್ರಜಿಗಳಿಗೆ ಅನೇಕ ರೀತಿಯ ಹಕ್ಕುಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ಸಾರ್ವಜನಿಕರ ಪ್ರತಿದಿನದ ಅಹವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇರುವ ದುರ್ಬಲತೆಯೇ ಆಡಳಿತಕ್ಕೆ ಸವಾಲಾಗಿದೆ. ಸರ್ಕಾರಗಳು ಜನಸಾಮಾನ್ಯರಿಗೆ ಉತ್ತಮ ಆಡಳಿತ ನೀಡುವ ಕ್ರಮವಾಗಿ ಕುಂಡು ಹೊರತೆ ನಿವಾರಣೆಗೆ ಉಪಕ್ರಮಗಳನ್ನು ಹೇಗೆಹೊಳ್ಳುತ್ತೇ ಬಂದಿವೆ. ಇವುಗಳಲ್ಲಿ 1994ರಲ್ಲಿ ತರಲಾದ ನಾಗರಿಕ ಸನ್ಸದು ಅತಿ ಮುಖ್ಯವಾದ ಉಪಕ್ರಮವಾಗಿದೆ. ಸಾರ್ವಜನಿಕ ಕುಂಡು ಕೊರತೆ ನಿವಾರಣಾ ಇಲಾಖೆ ನಾಗರಿಕ ಸನ್ಸದಿನ ಘಟಕಗಳನ್ನು ನಿರ್ದಿಷ್ಟ ಪಡಿಸಿದೆ. ಇದರಲ್ಲಿ ಸಂಸ್ಥೆಯು ತನ್ನ ಉದ್ದೇಶ, ದೃಷ್ಟಿ, ಗುರಿ ಜಿತೆಗೆ ಕುಂಡು ಕೊರತೆ ನಿವಾರಣೆ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗುತ್ತದೆ. ದುರಾದೃಷ್ಟವಾತ್ ಅನೇಕ ಪ್ರಸಂಗಗಳಲ್ಲಿ ಅನೇಕ ಸಂಘಟನೆಗಳಲ್ಲಿ ನಾಗರಿಕ ಸನ್ಸದು ಘೋಷಣೆ ದಾಖಿಲೆಯಲ್ಲೇ, ನಿದ್ರಾವಸ್ಥೆಯಲ್ಲಿ ಉಳಿದು, ಜನರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲದಂತೆ ಮಾಡಿವೆ.

2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿತು. ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿದ ಅಧಿಕಾರಿ ನಿರ್ದಿಷ್ಟ ಸಮಯದಲ್ಲಿ ವಿವರ ನೀಡಬೇಕೆನ್ನುವ, ದಂಡಹ್ಯಾ ಅವಕಾಶವಿರುವ ಈ ವ್ಯವಸ್ಥೆ ಸಾರ್ವಜನಿಕ ಕುಂಡು ಹೊರತೆ ನಿವಾರಣೆ ಕ್ರಮದಲ್ಲಿ ಜಾರಿತಿರುವ ಸುಧಾರಣೆ ಎನಿಸಿತು. ಸಂಬಂಧಪಟ್ಟ ಸಂಸ್ಥೆ, ಅಧಿಕಾರಿ, ನಿಗದಿತ ಸಮಯದಲ್ಲಿ ಕುಂಡು ಕೊರತೆ ಪರಿಹರಿಸಬೇಕೆಂಬ ಒತ್ತೆದವನ್ನು ತರುವುದರೊಂದಿಗೆ, ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ದೂರದಾರಿಗೆ ಒದಗಿಸಬೇಕೆಂಬ ವಿಚಾರ, ಉತ್ತರದಾಯಿತ್ವ / ಹೊಣೆಗಾರಿಕೆಯನ್ನು ನಿರ್ದಿಷ್ಟಪಡಿಸಿದೆ.

ವಿದ್ಯುನಾನ್ ಆಡಳಿತ ಹಾಗೂ 'ಕೆನಿಷ್ಟ ಸರ್ಕಾರ ಗರಿಷ್ಟ ಆಡಳಿತದ ಪರಿಕಲ್ಪನೆಗಳು ವೆಬ್ ಮತ್ತು ಮೊಬೈಲ್ ಆಡಳಿತ ಕುಂಡು ಕೊರತೆ ನಿವಾರಣಾ ವೇದಿಕೆಗಳನ್ನು ಪ್ರಚಲಿತಕ್ಕೆ ತಂದಿವೆ. ಇವುಗಳಲ್ಲಿ ಇತ್ತೀಚಿಗೆ ಸಾರ್ವಜನಿಕ ಕುಂಡು ಕೊರತೆ ನಿವಾರಣಾ ಇಲಾಖೆ, ವಿವಿಧ ಇಲಾಖೆ, ಸಚಿವಾಲಯಗಳಿಗೆ ಸಂಬಂಧಿಸಿದಂತೆ ತಂದಿರುವ ವೆಬ್ ಆಡರಿತ ಕೇಂದ್ರಿಕ್ಯತ ಸಾರ್ವಜನಿಕ ಕುಂಡು ಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆ - ಸಿಪಿಆರ್ ಎಂ - ಹೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಕಾರ್ಯಕ್ರಮಗಳ ಬಗ್ಗೆ ಏಕಕಾಲಕ್ಕೆ ನಿಗಾವಸಿಸಬಲ್ಲ ಮತ್ತು ಸಾರ್ವಜನಿಕ ಕುಂಡು ಕೊರತೆಗಳಿಗೆ ಸ್ವಂದಿಸುವ ಪ್ರತಿಕ್ರಿಯಾತ್ಮಕ ವೇದಿಕೆ - ಸಕ್ರಿಯ ಸರ್ಕಾರ ಮತ್ತು ಸಕಾಲಿಕ ಅನುಷ್ಠಾನ - ಪ್ರಗತಿ, ನಾಗರಿಕ ಪ್ರತಿಕ್ರಿಯಾತ್ಮಕ ವೇದಿಕೆ - ಮೈಗ್ರಾ, ತೆರಿಗೆ ಸಂಬಂಧಿತ ಕುಂಡು ನಿವಾರಣಾ, ಕಾಗದ ರಹಿತ ವೇದಿಕೆ - ಇ ನಿವಾರಣ್ - ಸೇರಿವೆ. ಸಾರ್ವಜನಿಕ ಸೇವೆಗಳಲ್ಲಿರುವ ಲೋಪಗಳನ್ನು ದೂರಗೊಳಿಸಲು ವಿವಿಧ ಸೇವಾ ಪ್ರಾರ್ಥಕೆ ಸಂಸ್ಥೆಗಳು / ದೂರ ಸಂಪರ್ಕ (ಐಯಾ) ಬ್ಯಾಂಕಿಂಗ್ (ಬ್ಯಾಂಕಿಂಗ್ ಓಂಬಾಡ್‌ಮನ್) ಆರೋಗ್ಯ ಸೇವೆ (ಎಂಸಿಎಂ) ವಿವಿಧ ನಿಯಂತ್ರಣಾತ್ಮಕ ವ್ಯವಸ್ಥೆ ಕಲ್ಪಿಸಿವೆ.

ಮಹಿಳೆಯರು, ಅದು ಮನೆಯಲ್ಲಿ ಇರಲಿ ಅಥವಾ ಕೆಲಸ ಮಾಡುವ ಕಚೇರಿಗಳಲ್ಲಿ ಇರಲಿ, ಸುಲಭವಾಗಿ ಶೋಷಣೆಗೇಡಾಗುವ ಜನಸಂಖ್ಯೆಯ ಪ್ರಮುಖ ಭಾಗವಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ರೂಪ್ಯ - 2013, ವರದ್ದಿಷ್ಟ ನಿಷೇಧ ಕಾಯ್ದೆ 1961, ಕೌಟಂಬಿಕ ಹಿಂಸೆ ನಿವಾರಣಾ ಕಾಯ್ದೆ 2005 - ಹೀಗೆ ವಿವಿಧ ಕಾಯ್ದೆಗಳು ಇದ್ದರೂ ಮಹಿಳೆಯರು ಇನ್ನೂ ಇಂತಹ ಶೋಷಣೆಗೊಳಿಸಬಹುದಾಗಿರುವುದು ಹೀದರೆ ಸಂಗತಿ. ಈ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಉಪಕ್ರಮವಾಗಿ ಯಾವುದೇ ರೀತಿಯ ಕಿರುಕುಳದ ವಿರುದ್ಧ ದೂರ ಸಲ್ಲಿಸಲು ಸಾಧ್ಯವಾಗುವ ಏಕಗಳಾಗಿ ಪದ್ಧತಿ ಅವಳ ಪೆಟ್ಟಿಗೆ - ಶಿಬಾಕ್ (ಲೈಂಗಿಕ ಕಿರುಕುಳ, ವಿದ್ಯುನಾನ್ ಪೆಟ್ಟಿಗೆ) ವ್ಯವಸ್ಥೆ ಪರಿಚಯಿಸಲಾಗಿದೆ.

ಎಲ್ಲ ನೀತಿ ಮತ್ತು ಕಾರ್ಯಕ್ರಮಗಳಿಗೆ ವಿಷಯದಲ್ಲಿ ಜನರತೆ ಸರ್ಕಾರ ಉತ್ತರದಾಯಿತ್ವ ಹೊಂದಿರಬೇಕೆನ್ನುವುದು ಪ್ರಜಾತಂತ್ರದ ಕೇಂದ್ರ ಸೂತ್ರವಾಗಿದೆ. ಪರಿಣಾಮಕಾರಿ ಮತ್ತು ದಕ್ಷ ಸಾರ್ವಜನಿಕ ಕುಂಡು ಕೊರತೆ ನಿವಾರಣ್ ವ್ಯವಸ್ಥೆ ಮಾತ್ರ ಜನರಲ್ಲಿ ವಿಶ್ವಾಸ ವೃದ್ಧಿಸಬಲ್ಲದು; ತನ್ನಾಲ್ಕ ಜನರಿಂದ ಜನರಿಗಾಗಿ' ಇರುವ ಸರ್ಕಾರವನ್ನು ಖಾತರಿಪಡಿಸಬಲ್ಲದು. □



# ಕೊರತೆದಳ ದಕ್ಕು ನಿರಾರಣಣ: ಉತ್ತಮ ಆಡಳಿತಕ್ಕ ಮುನ್ಮುತ್ತಿ



\* ಕೆ. ವಿ. ಏಪ್ಲೆನ್

**ಕುಂದುಕೊರತೆ**  
ಪರಿಷಾರ ಘೋಷಣೆಯು  
ಈಂಫಾರೋಂದರ ಶ್ರಮಧಾರ  
ಮತ್ತು ಪರಿಷಾರಾನುಕಾಲ  
ಶಾಧನವಾಗಿರುವುದಲ್ಲದೇ,  
ಇದು ಆ ಈಂಫಾರ್  
ಜೀನೆ ಕೆಲಸ ಮಾಡುತ್ತಿದೆ  
ಎಂಬ ಬಣ್ಣ ಸ್ತುತಿಯೆ ಲಿಂಗುತ್ತದೆ.  
ಭಾರತ ಶಿಕ್ಷಣ  
ಅಂತರಾಂದರ  
ಕುಂದು  
ಕೊರತೆ ಪರಿಷಾರ  
ಮತ್ತು ಪರಿಷಾರ ಮಾಡುತ್ತದೆ.  
ಇದು ಕೆಲಸ ಮಾಡುತ್ತಿದೆ

ದೇಶದ ಪ್ರಗತಿಗೆ ಉತ್ತಮ ಆಡಳಿತವೇ ಪ್ರಮುಖ ಸಾಧನವಾಗಿದೆ. ಉತ್ತಮ ಆಡಳಿತ, ಪ್ರಕ್ರಿಯೆಗಳನ್ನು ಸರಳಗೊಳಿಸುವುದಲ್ಲದೇ ಇಡೀ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ವೇಗವರ್ಧಿತವನ್ನಾಗಿ ಮಾಡುತ್ತದೆ. ಇದಕ್ಕೆ ಮೂರಕವಾಗಿ ನಾಗರಿಕ ಕೇಂದ್ರಿತ ಅಂತರಾಂದರ ವ್ಯವಸ್ಥೆಗಳನ್ನು ರೂಪಿಸಿಕೊಂಡಾಗ ಅದು ಸಾರ್ವಜನಿಕ ಸೇವೆಯ ವ್ಯವಸ್ಥೆಯನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಲ್ಲದೇ, ಹೊಣೆದಾಯಿಯನ್ನಾಗಿ ಮಾಡಿ ವೇಗವಾಗಿ ಪ್ರಗತಿ ಸಾಧಿಸಲು ಮುನ್ಮುತ್ತಿಯಾಗಿದೆ. ತಂತ್ರಜ್ಞಾನವು ನಾಗರಿಕರಿಗೆ ಸಬಲೀಕರಣದ ಸಾಧನವಾಗಿದ್ದರೆ, ಸರ್ಕಾರಕ್ಕೆ ಉತ್ತರದಾಯಿತ್ವವನ್ನೂ ಹೇಳಿಕೊಟ್ಟಿದೆ. ಇದಕ್ಕಾಗಿಯೇ ಇಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ “ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ” ಘೋಷವಾಕ್ಯವನ್ನು ನೆನಪಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯವಿಧಾನಗಳಲ್ಲಿ ಬದಲಾವಣೆ ಮತ್ತು ಪ್ರಕ್ರಿಯೆಗಳಲ್ಲಿ ಸ್ವಾವಲಂಬನ ಸಾಧಿಸುವ ಜತೆ ಜತೆಯಲ್ಲೇ, ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆಯೂ ಪ್ರತಿ ಆಡಳಿತ ವ್ಯವಸ್ಥೆಯ ಯಶಸ್ವಿಗೆ ಪ್ರಮುಖವಾದ ಸಾಧನ ಎಂಬುದನ್ನೂ ಅರಿಯೇಕಾಗಿದೆ. ಕುಂದುಕೊರತೆ ಪರಿಹಾರ ವ್ಯವಸ್ಥೆಯು ಸಂಘಟನೆಯೊಂದರ ಸಮರ್ಥ ಮತ್ತು ಪರಿಣಾಮಕಾರಿ ಸಾಧನವಾಗಿರುವುದಲ್ಲದೇ, ಇದು ಆ ಸಂಘಟನೆ ಹೇಗೆ ಕೆಲಸ ಮಾಡುತ್ತಿದೆ

ಎಂಬ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ. ಭಾರತ ಸರ್ಕಾರವು ಅಂತರಾಂದರ ಮೂಲದ ಕೇಂದ್ರಿಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಪರಿವೀಕ್ಷಣಾ ವ್ಯವಸ್ಥೆ (ಸಿಪಿಇರ್ ಎಂಬೆಸ್) ಅನ್ನು ಸ್ಥಾಪಿಸಿದ್ದು, ಇದು ದೇಶದ ಎಲ್ಲಾ ನಾಗರಿಕರ ಕೊರತೆಗಳಿಗೆ ಪರಿಹಾರ ಸೂಚಿಸುತ್ತದೆ. ವೆಬ್ ತಂತ್ರಜ್ಞಾನವನ್ನು ಆಧರಿಸಿಕೊಂಡಿರುವ ಸಿಪಿಇರ್ ಎಂಬೆಸ್ ಮೂಲಕ ದೇಶದ ಯಾವುದೇ ಭಾಗದ ನಾಗರಿಕರು, ಯಾವ ಸಮಯದಲ್ಲಿ ಜೀಕಾದರೂ ಸಚಿವಾಲಯಗಳ ಅಧಿವಾ ವಿಭಾಗಗಳ ಅಧಿವಾ ಸಂಘಟನೆಗಳ ಬಗ್ಗೆ ಕುಂದುಕೊರತೆ ಸಲ್ಲಿಸಬಹುದಾಗಿದೆ. ಈ ವೆಬ್ ಸೈಟ್ ಜನರ ಸಮಸ್ಯೆ ಆಲಿಸಿಕೊಂಡು ಅವರಿಗೆ ವಿಶ್ವಿ ರೀತಿಯ ನೊಂದಣಿ ಸಂಖ್ಯೆಯನ್ನೂ ನೀಡುತ್ತದೆ ಹಾಗೂ ಈ ನಂಬರ್ ಅನ್ನು ಬಳಸಿಕೊಂಡು ತಮ್ಮ ಸಮಸ್ಯೆ ನಿವಾರಣೆಯಾಗಿದೆಯೇ ಅಧಿವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಈ ವೆಬ್ ಹೋಟೆಲ್ ಪ್ರತಿ ಸಚಿವಾಲಯಗಳು, ವಿಭಾಗಗಳಿಗೆ ಆಯಾ ಸಮಸ್ಯೆಗಳನ್ನು ಕಳುಹಿಸಿ ಇವುಗಳಿಗೆ ಪರಿಹಾರ ಸೂಚಿಸುವಂತೆಯೂ ಹೇಳುತ್ತದೆ. ಹಾಗೆಯೇ ಪರಿಹಾರ ತೆಗೆದುಕೊಂಡ ನಂತರ ಕಾರ್ಯಸಾಧ್ಯ ವರದಿ (ಎಟಿಆರ್) ಯನ್ನೂ ಈ ವೆಬ್ ಸೈಟ್ ಗೆ ಹಾಕಲಾಗುತ್ತದೆ. ಇದನ್ನು ಸಾರ್ವಜನಿಕರು ತಮಗೆ ನೀಡಲಾಗಿದ್ದ ವಿಶ್ವಿ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ಆನ್ ಲೈನ್ ನಲ್ಲಿ ವಿಶ್ವಿಸಬಹುದಾಗಿದೆ.

ಆದರೆ, ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇದೆ ಎಂಬ

\* ಕಾರ್ಯದರ್ಶಿ, ಸಾರ್ವಜನಿಕ ಕುಂದುಕೊರತೆ ಮತ್ತು ಆಡಳಿತ ಸುಧಾರಣೆಗಳ ಇಲಾಖೆ, ಭಾರತ ಸರ್ಕಾರ. E-mail : secy-arp@nic.in

ಕಾರಣಕ್ಕಾಗಿ, ಪ್ರತಿಯೊಂದೂ ಸಮಸ್ಯೆಗಳನ್ನು ಈ ವೆಬ್ ಮೋಟರ್‌ಲೋಗ್ ಹಾಕುವಂತಿಲ್ಲ. ಅಂದರೆ, ಅರೆ ನಾಯಿಕ ಪ್ರಕರಣಗಳು, ಕೋಚ್‌ಗಳು ನೀಡಿರುವ ತೀರ್ಮಾನಗಳು, ವ್ಯಕ್ತಿಗತ ಅಥವಾ ಕೌಟಂಬಿಕ ಕಲಹಗಳು, ಆರೋಟಿವ ವಿಷಯಗಳು, ಹಾಗೂ ದೇಶದ ಸಾರ್ವಭಾಷ್ಯಮತ್ತ ಹಿತಾಸಕ್ತಿ ಮತ್ತು ದೇಶಗಳ ಸ್ನೇಹಕ್ಕೆ ಧಕ್ಕೆ ಮಾಡುವಂಥ ವಿಚಾರಗಳು, ಸಲಹೆಗಳನ್ನು ಇಲ್ಲಿ ಅಪ್ ಲೋಡ್ ಮಾಡುವಂತಿಲ್ಲ.

### ಭಾರತದಲ್ಲಿ ಸಾರ್ವಜನಿಕ ಕುಂದುಕೊರತೆ ವಿಧಾನ

ಪ್ರಥಾನಮಂತ್ರಿಗಳ ಕಚೇರಿ(ಪಿಎಂಬ್), ರಾಷ್ಟ್ರಪತಿಗಳ ಕಾರ್ಯಾಲಯ, ಸಾರ್ವಜನಿಕ ಕುಂದುಕೊರತೆ ಮಹಾನಿರ್ದೇಶನಾಲಯ (ಸಂಪುಟದ ಸಚಿವಾಲಯ), ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ವಿಭಾಗ (ಡಿಎಆರ್‌ಪಿಜಿ) ಹಾಗೆಯೇ ಖಂಚಣಿದಾರರ ಮೋಟರ್‌ಲೋಗಳನ್ನು ಸಮಗ್ರವಾಗಿ ಸೇರಿಸಿಕೊಂಡು ಸಿಪಿಇಆರ್ ಎಂಎಸ್ ಮೂಲಕ ಕುಂದುಕೊರತೆ ನಿವಾರಿಸಲಾಗುತ್ತದೆ. ಇದು ಯಾವುದೇ ಸಚಿವಾಲಯ, ವಿಭಾಗ ಅಥವಾ ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ಕುಂದುಕೊರತೆಗಳನ್ನು ಇದೇ ಸಿಪಿಇಆರ್ ಎಂಎಸ್ ಮೂಲಕ ವರ್ಗಾಯಿಸಲಾಗುತ್ತದೆ.

ಜೀವಾರ್ಥಾರ್ಪಿಜಿಯು ಸಾರ್ವಜನಿಕ ಕುಂದುಕೊರತೆ ವಿಭಾಗದ ನೀತಿ ನಿರೂಪಣೆ, ಪರಿವೀಕ್ಷಣೆ ಮತ್ತು ಉಸ್ತುವಾರಿಯಾಗಿ ಕೆಲಸ ಮಾಡುತ್ತದೆ. 1961ರ ಬಿಸಿನೆಸ್ ನಿಯಮದ ಅನ್ವಯ ಇದಕ್ಕೆ ಈ ಜವಾಬ್ದಾರಿ ವಹಿಸಲಾಗಿದೆ. ಈ ನಿಯಮಗಳು ಸಾಮಾನ್ಯವಾಗಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೆಲಸಗಳ ಬಗ್ಗೆ ಹೇಳುತ್ತವೆ. ಜತೆಗೆ, ಕೇಂದ್ರ ಸರ್ಕಾರದ ಏಜನ್ಸಿಗಳಿಗೆ ಸೇರಿದ ಕುಂದುಕೊರತೆಗಳನ್ನು ಡಿವಾರ್ಥಾರ್ಪಿಜಿಗೆ ವಹಿಸುತ್ತವೆ. ಇದರ ಜತೆಯಲ್ಲೇ ಕುಂದುಕೊರತೆಗಳನ್ನು ಕೇಂದ್ರೀಕೃತ-ಗೋಳಿಸದೇ, ವೀಕೆಂದ್ರೀಕರಣಗೊಳಿಸಿ ಸಂಬಂಧಿತ ಸಚಿವಾಲಯಗಳು ಮತ್ತು ವಿಭಾಗಗಳಿಗೆ ವಹಿಸಿ ಬಗೆಹರಿಸುವಂತೆ ಮಾಡುತ್ತವೆ.

ಪ್ರತಿಯೊಂದು ಸಚಿವಾಲಯ ಅಥವಾ ವಿಭಾಗಗಳಲ್ಲೂ ಸಾರ್ವಜನಿಕ ಕುಂದುಕೊರತೆ

ಗಳಿಗಾಗಿಯೇ ನೋಡಲ್ಲಿ ಅಧಿಕಾರಿಯನ್ನು ನೇಮುಕ ಮಾಡಲಾಗಿರುತ್ತದೆ. ಅಂದರೆ, ಸಚಿವಾಲಯ ಅಥವಾ ಇಲಾಖೆಯೊಂದರ ಹಲವಾರು ಅಧಿಕಾರಿಗಳು ಅಂತರಿಕವಾಗಿ ಕೆಲಸ ಹಂಚಿಕೊಂಡು ಕುಂದುಕೊರತೆಗಳ ನಿವಾರಣೆ ಕರ್ತವ್ಯ ಹೊರುತ್ತಾರೆ. ಇದರ ಜತೆಯಲ್ಲಿ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಾರ್ವಜನಿಕ ಕುಂದುಕೊರತೆ ನಿವಾರಣೆ ವೇಳೆ ಸರಿಯಾಗಿ ಮುದುವಾಗಿ ವ್ಯವಹರಿಸಬೇಕು ಎಂಬ ಸೂಚನೆಯನ್ನು ನೀಡಲಾಗಿರುತ್ತದೆ. ಅಲ್ಲದೆ ಪ್ರತಿಯೊಂದು ಸಚಿವಾಲಯ, ಇಲಾಖೆ ಅಥವಾ ಸಂಸ್ಥೆಯು ಸಾರ್ವಜನಿಕ ಕುಂದುಕೊರತೆಗಳಿಗಾಗಿಯೇ ನಿರ್ದೇಶಕರೊಬ್ಬರನ್ನು ಹೊಂದಬೇಕು. ಇವರನ್ನು ನಾಗರಿಕರು ಕುಂದುಕೊರತೆ ಮತ್ತು ದರ ಪರಿಹಾರಕ್ಕಾಗಿ ಸಂಪರ್ಕಿಸಬಹುದು. ಪ್ರತಿ ಬುಧವಾರವನ್ನು ಇದಕ್ಕಾಗಿಯೇ ಮೀನಿಲಿಡಬೇಕು. ಸಿಪಿಇಆರ್ ಎಂಎಸ್ ಬಗ್ಗೆ ಪ್ರತಿ ಸಚಿವಾಲಯಗಳ ಅಥವಾ ಇಲಾಖೆಗಳ ವೆಬ್ ಸೈಟ್‌ನ ಮೇಲ್ಮಾದಲ್ಲಿ ಕುಂದುಕೊರತೆಗಳ ಬಗ್ಗೆ ಮೂರಕ ಮಾಹಿತಿ ಮತ್ತು ಸಚಿವಾಲಯದಲ್ಲಿ ಬಾಕಿ ಉಳಿದಿರುವ ಅಜ್ಞಗಳನ್ನು ಹಾಕಿರಬೇಕು.



**ಇದರ ಜತೆಯಲ್ಲೇ ನೆನಪಿನಲ್ಲಿಡಬೇಕಾದ ವಿಚಾರವೆಂದರೆ ಪ್ರಥಾನಮಂತ್ರಿಗಳೂ, ವಿಶೇಷಾರ್ಥಿಯಾಗದೇ ಉಳಿದಿರುವ ಆಯಾ ಸಚಿವಾಲಯಗಳ ಕುಂದುಕೊರತೆ ಅಜ್ಞಗಳ ಮೇಲೆ ನಿಗ್ರಾಣಿ ಇಡಬಹುದು. ಇದಕ್ಕಾಗಿಯೇ ಅವರು ಪ್ರತಿ ತಿಂಗಳು ಒಂದು ಅಥವಾ ಹೆಚ್ಚು ಸಚಿವಾಲಯಗಳ ಕೆಲಸಗಳನ್ನು ಪರಿಶೀಲನೆ ಮಾಡುವ ಸಲುವಾಗಿಯೇ ಮೇಲ್ಮೆ ಆಕ್ಷೇಪ್ ಗವರ್ನರ್‌ ಆಂಡ್ ಟ್ರೇಮ್ಲಿ ಇಂಫ್ಲಿಮೆಂಟೇಶನ್ (ಪ್ರಗತಿ) ವೇದಿಕೆ ಸೃಷ್ಟಿಕೊಂಡಿದ್ದಾರೆ.**

### ವಿಶೇಷಾರ್ಥಿ

ಕೆಳೆದ ಮೂರು ವರ್ಷಗಳಲ್ಲಿ ಕುಂದುಕೊರತೆಗಳ ಅಜ್ಞಗಳ ಪ್ರಮಾಣ ಹೆಚ್ಚಾಗಿದ್ದು. ಇವರಿಂದ ವಿಶೇಷಾರ್ಥಿ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ದಾರುಗಳಲ್ಲಿ ದಾಖಲಿಸಿ, ಅವುಗಳು ಪರಿಹಾರವಾದವೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಪ್ರತಿ ದಿನವೂ

ಪ್ರಮಾಣವೂ ಉತ್ತಮವಾಗಿದೆ. ಕೇಂದ್ರ ಸರ್ಕಾರ, ಸಂಬಂಧಿತ ಸಂಸ್ಥೆಗಳ ವಿಶೇಷಾರ್ಥಿ (ಕೆಳೆದ ವರ್ಷ ಬಾಕಿ ಉಳಿದವುಗಳನ್ನು ಸೇರಿಸಿ) ಕೆಳೆದ ಮೂರು ವರ್ಷದಲ್ಲಿ ಈ ಪ್ರಮಾಣದಲ್ಲಿ ಇದೆ (2017ರ ನವೆಂಬರ್ ವರೆಗೆ).

| ವರ್ಷ        | ಅಜ್ಞಗಳು | ವಿಶೇಷಾರ್ಥಿ | % ವಿಶೇಷಾರ್ಥಿ |
|-------------|---------|------------|--------------|
| 2015        | 1049751 | 797453     | 76           |
| 2016        | 1479862 | 1229428    | 83           |
| 2017 (ನ.17) | 1728194 | 1601544    | 93           |

(ಮೂಲ: ಸಿಪಿಇಆರ್ ಎಂಎಸ್ ಕೋಷ್ಟಕ)

### ಮೊಸ ಬೆಳವಣಿಗೆಗಳು

ಸಿಪಿಇಆರ್ ಎಂಎಸ್ ಸಾಫ್ಟ್ ವೇರೊನ ಅಪ್ ಡೇಂಟ್ ಅವೃತ್ತಿಯನ್ನು ಜನ ಸ್ವೇಚ್ಚಿಯಾಗಿ ರೂಪಿಸಲಾಗಿದ್ದು, ಇದರ ಜತೆಗೆ ಸಚಿವಾಲಯಗಳು ಅಥವಾ ಇಲಾಖೆಗಳ ಕುಂದುಕೊರತೆಗಳನ್ನು ಏಕೆಳೆತ್ತೇ ಒಳೆಷ್ಟಿಗೆ ಸೇರಿಸಿ ಕಳುಹಿಸುವುದು ಹಾಗೂ ಹೋಲಿಕೆ ಇರುವ ಕುಂದುಕೊರತೆಗಳ ಅಜ್ಞಗಳನ್ನು ಒಂದೇ ಬಾರಿಗೆ ಪರಿಹರಿಸುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಒಂದೇ ರೀತಿಯ ದಾರುಗಳು ಸಲ್ಲಿಕೆಯಾಗಂತೆ ಮಾಡಲು ಒಂದು ಬಾರಿಯ ನೋಡಣಿ, ಪರಿಹಾರವಾಗದ ದಾರುಗಳನ್ನು ಮೇಲ್ಮಾಡಬ ಪ್ರಾಧಿಕಾರಕ್ಕೆ ಕೊಂಡೊಯ್ಯುವುದು, ಹಲವಾರು ಬಾರಿ ಕಳುಹಿಸುವುದು, ಸ್ಟೋರ್‌ ಭಾಷ್ಯಕ ಸಮೂಳತೆ ಸೇರಿ ಹಲವು ಗೊಂದಲಗಳನ್ನೂ ಇದು ತಪ್ಪಿಸುತ್ತದೆ.

ಇದರ ಜತೆಯಲ್ಲೇ, ಒಬ್ಬ ವ್ಯಕ್ತಿ ನಿಗದಿತ ಶುಲ್ಕ ಕಟ್ಟಿ ಆತನ ಪ್ರದೇಶದಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಲ್ಲಿನ ಪಿಜಿ ಮೋಟರ್‌ಲೋಗ್ ಮೂಲಕ ದಾರು ಸಲ್ಲಿಸಬಹುದಾಗಿದೆ. ವಿಶೇಷಾರ್ಥಿಯಾಗದ ದಾರುಗಳ ಸಂಬಂಧ ವಿಚಾರಣೆಗಾಗಿ ಟೋಲ್ ಪ್ರೈಸ್ ಸಾಲಭ್ಯವನ್ನೂ ಪರಿಚಯಿಸಲಾಗಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ. 2015ರ ಅಕ್ಷೋಬರ್ ನಲ್ಲೀ ಆಂಡ್ರಾರ್ಯೂ ಆಧರಿತ ಅಪ್ ವ್ಯೋಂದನ್ನು ಪರಿಚಯಿಸಲಾಗಿದ್ದು, ಇದನ್ನು ಪಿಜಿ ಮೋಟರ್‌ಲೋಗ್ ಮೂಲಕ ವೇದಾನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ದಾರುಗಳಲ್ಲಿ ದಾಖಲಿಸಿ, ಅವುಗಳ ಪರಿಹಾರವಾದವೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಪ್ರತಿ ದಿನವೂ

ಪರಿಶೀಲನೆ ಮಾಡಬಹುದಾಗಿದೆ. ಹಾಗೆಯೇ ಹೊಸ ಮೊಬೈಲ್ ಆಪ್ಸನಲ್ಲಿ ಕೆಲವೊಂದು ಹೊಸ ಸಾಧನಗಳನ್ನು ಅಳವಡಿಸಲಾಗಿದ್ದು, ಇವು ಗ್ರಾಹಕ ಸ್ನೇಹಿಯಾಗಿವೆ. ಇದನ್ನು ಈಗ ಹೊಸ ಪೀಠಿಗೆಯ ಆಡಳಿತದ ಸಮಗ್ರ ಮೊಬೈಲ್ ಅಪ್ಲಿಕೇಶನ್ (ಯಂತಿರಂದಿನ್‌ಬೆಂಬುದು) ಯಲ್ಲಿ ಸೇರಿಸಲಾಗಿದೆ.

### ಕುಂದುಕೊರತೆಗಳ ವಿಶೇಷಣೆ

ಸಲ್ಲಿಕೆಯಾಗುವ ಕುಂದುಕೊರತೆ ದೂರುಗಳನ್ನು ನಿಯಮಿತವಾಗಿ ವಿಶೇಷಿಸುತ್ತಾ ಹೋದಲ್ಲಿ ಪರಿಣಾಮಕಾರಿಯಾಗಿ ಸಾರ್ವಜನಿಕ ಕುಂದುಕೊರತೆ ಪರಿಹಾರ ಮಾಡಬಹುದಾಗಿದೆ. ಕುಂದುಕೊರತೆ ವಿಶೇಷಣೆ ಅಧ್ಯಯನವನ್ನು ಭಾರತದ ಗುಣಮಟ್ಟ ಮಂಡಳಿ ಮೂಲಕ ಮಾಡಲಾಗಿತ್ತು. ಇದರಲ್ಲಿ ಹೆಚ್ಚು ಸಮಸ್ಯೆಗಳು ಇರುವ ಪ್ರದೇಶಗಳು, ಇದಕ್ಕೆ ಕಾರಣವಾಗುವ ಅಂಶಗಳ ವಿಶೇಷಣೆ ಮತ್ತು ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳಿಗೆ ಸಿಪಿಜಿಆರ್‌ಎಂಎಸ್ ಮೋಟಾರ್‌ಲಾಗೆ ಬಂದ ಪ್ರಮುಖ 20 ದೂರುಗಳನ್ನು ಮುಂದಿಟ್ಟುಕೊಂಡು ವ್ಯವಸ್ಥಿತವಾಗಿ ಪರಿಹಾರಕ್ಕೆ ಶಿಫಾರಸು ಮಾಡಲಾಗಿತ್ತು. ಅಲ್ಲದೆ ಈ ಅಧ್ಯಯನವು ಪರಿಣಾಮಕಾರಿಯಾಗಿ ಕುಂದುಕೊರತೆಗಳ ಪರಿಹಾರಕ್ಕಾಗಿ 81 ಸುಧಾರಣೆಗಳನ್ನು ಮಾಡಬಹುದು ಎಂದು ಗುರುತಿಸಿತ್ತು. ಜತೆಗೆ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿತ್ತು. ಇದರ ಜತೆಗೆ ಒಂದು ಯೋಜನಾ ನಿರ್ವಹಣಾ ಘಟಕ (ಪಿಎಂಯು) ಅನ್ನು ರೂಪಿಸಿ ಈ ಸುಧಾರಣೆಗಳ ಪರಿವೀಕ್ಷಣೆಯ ಜವಾಬ್ದಾರಿ ವಹಿಸಲಾಗಿತ್ತು. ಈ 81 ಸುಧಾರಣೆಗಳ ಶಿಫಾರಸುಗಳಲ್ಲಿ 35 ಅನ್ನು ಸಂಬಂಧಿತ ಸಚಿವಾಲಯಗಳು / ಇಲಾಖೆಗಳು ಅಳವಡಿಸಿಕೊಂಡಿವೆ. ಇವುಗಳಲ್ಲಿ ಮಹತ್ವವಾದ ಸುಧಾರಣೆಗಳಿಂದರೆ, ರೈಲ್‌ಟ್ರಾಕ್ ಟಿಕೆಟ್ ಅನ್ನು ರದ್ದು ಮಾಡಿದ ಮೇಲೆ ಸ್ಥಯಂ ಚಾಲಿತವಾಗಿ ಹಣ ವಾಪಸ್ ಹೋಗುವುದು, ಬ್ಯಾಂಕುಗಳಲ್ಲಿ ಪಿಂಚೆಸೆಗಾಗಿ ಏಕಗಾಢಿ ಮಾಡುವುದು, ಬೋಗಿಗಳನ್ನು ಪರಿಣಾಮಕಾರಿಯಾಗಿ, ವ್ಯವಸ್ಥಿತವಾಗಿ ಸ್ವಚ್ಚಗೊಳಿಸುವುದು, ಆದಾಯ ತೆರಿಗೆ ಹಿಂಪಾವತಿಯ ಇ-ವರಿಫಿಕೇಶನ್, 50 ಸಾರ್ವಜನಿಕ ಆದಾಯ ತೆರಿಗೆ ಹಿಂಪಾವತಿಗೆ ನಿಯಮಿತ ಅವಧಿ ಹಾಗೂ

ಇತರೆ. ಅಲ್ಲದೆ ಇನ್ನೂ 20 ಸಚಿವಾಲಯ / ಇಲಾಖೆಗಳಿಗೆ ಬರುವ ದೊಡ್ಡ ಪ್ರಮಾಣದ ಕುಂದುಕೊರತೆಗಳನ್ನು ನಿರ್ವಹಿಸಲು ಒಂದು ಕುಂದುಕೊರತೆ ವಿಶೇಷಣೆ ಅಧ್ಯಯನ ಮಾಡಿಸಲಾಗಿದ್ದು, ಇದು 2017ರ ಆಗಸ್ಟನಲ್ಲಿ ವ್ಯವಸ್ಥಿತ ಸುಧಾರಣೆಗೆ ವರದಿ ನೀಡಿತ್ತು. ಈ ವರದಿಯ 100 ವ್ಯವಸ್ಥಿತ ಸುಧಾರಣೆ ಮಾಡುವಂತೆ ಶಿಫಾರಸು ಮಾಡಿತ್ತಲಿದ್ದೇ, ಕುಂದುಕೊರತೆಗಳನ್ನು ಕಡಿಮೆ ಮಾಡುವ ಮೂಲಕ ಉತ್ತಮವಾಗಿ ಸಾರ್ವಜನಿಕ ಸೇವೆ ನೀಡಬಹುದಾಗಿದೆ ಎಂದು ಹೇಳಿತ್ತು.

### ಪ್ರಶ್ನೆ ಯೋಜನೆ

ಕುಂದುಕೊರತೆಗಳನ್ನು ಉತ್ತಮವಾಗಿ ಬಗೆಹರಿಸುವುದನ್ನು ಗುರುತಿಸಿ, ಇಂಥ ಕಡೆಗಳಲ್ಲಿ ಮೌಲ್ಯಾದ ನೀಡುವುದು, ಇದಕ್ಕಾಗಿ ಪ್ರಶ್ನೆ ನೀಡುವ ಯೋಜನೆಯನ್ನು ಡಿವಾರ್ಪಿಜಿಟೆ ಜಾರಿ ಮಾಡಿದೆ. ಪ್ರತಿ ಮೂರು ತಿಂಗಳಿಗೂಮ್ಮೆ ಈ ಸಂಬಂಧ ಶ್ಲಾಘನೆ ರೂಪದ ಪ್ರಮಾಣಪತ್ರ ನೀಡಲಾಗುತ್ತದೆ. ಇದು ಕೇವಲ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು ತಮಗೆ ಬಂದ ದೂರುಗಳನ್ನು ಬಗೆಹರಿಸಿದ್ದಷ್ಟೇ ಅಲ್ಲ, ತಮ್ಮ ದೂರುಗಳು ಪರಿಹಾರವಾದ ಬಗ್ಗೆ ಅರ್ಜಿದಾರರು ನೀಡಿದ ಪ್ರತಿಕ್ರಿಯೆಗಳನ್ನೂ ಗಮನಿಸಲಾಗುತ್ತದೆ. ಇಲ್ಲಿವರೆಗೆ 21 ಶ್ಲಾಘನೆ ಪ್ರಮಾಣಪತ್ರಗಳನ್ನು ನೀಡಲಾಗಿದೆ. 2016–17ರಲ್ಲಿ 12 ಸಚಿವಾಲಯಗಳು / ಇಲಾಖೆಗಳಿಗೆ ಇಂಥ ಪ್ರಮಾಣ ಪತ್ರ ನೀಡಲಾಗಿದೆ.

**ಇದರ ಜತೆಯಲ್ಲಿ, 2016ರ ಪೆಂಪರಿಯಿಂದ ಸಾರ್ವಜನಿಕ ಕುಂದುಕೊರತೆಗಳಿಗಾಗಿಯೇ ಕಾಲ್ ಸೆಂಟರ್‌ಗಳನ್ನು ಆರಂಭಿಸಲಾಗಿದೆ. ಒಟ್ಟು 40 ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳಿಗೆ ಬಂದ ದೂರುಗಳ ಬಗ್ಗೆ ಈ ಕಾಲ್ ಸೆಂಟರ್‌ಗಳ ಮೂಲಕ ನೆನಪಿಸಲಾಗುತ್ತದೆ. ಈ ಮೂಲಕ ಎರಡು ತಿಂಗಳಿಂತ ಹೆಚ್ಚು ಕಾಲ ಪರಿಹಾರವಾಗಿ ಉಳಿದ ಸಮಸ್ಯೆಗಳನ್ನು ಶೀಪ್ರೇವಾಗಿ ಪರಿಹಾರವಾಗುವಂತೆ ಮಾಡಲಾಗುತ್ತದೆ. ಈ ಕಾಲ್ ಸೆಂಟರ್‌ಗಳಿಗೆ ಪ್ರತಿ ತಿಂಗಳು 20,000 ರಿಂದ 22,000 ಕರೆಗಳು ಬರುತ್ತಿವೆ. ಡಿವಾರ್ಪಿಜಿಟೆ ಆಗಾಗ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದು, ಬಾಕಿ ಉಳಿದ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಪರಾಮರ್ಶ ನಡೆಸುತ್ತದೆ. 2017ರಲ್ಲಿ ಇಂಥ**

ಬದು ಪರಿಶೀಲನಾ ಸಭೆಗಳು ನಡೆದಿದ್ದವು. ಇದರಲ್ಲಿ 66 ಕೇಂದ್ರ ಸಚಿವಾಲಯಗಳು / ಇಲಾಖೆಗಳು ಪಾಲ್ಗೊಂಡಿದ್ದವು.

### ನಾಗರಿಕ ಸನ್ವದು

ಉತ್ತಮ ಆಡಳಿತಕ್ಕ ನಾಗರಿಕ ಸನ್ವದು ಕೂಡ ಅತ್ಯುತ್ತಮ ಸಾಧನ. ಇದರಲ್ಲಿ ಸರ್ಕಾರದ ಇಲಾಖೆಯಂದು ತಾನು ನೀಡುವ ಸೇವೆಗಳ ಗುಣಮಟ್ಟ, ವಿಲೋವಾರಿ ಬಗ್ಗೆ ಲಿಖಿತ ರೂಪದಲ್ಲಿ ಜಾಖ್ಪನ್ ಪತ್ರ ನೀಡುತ್ತದೆ. ಅಂದರೆ, ಗ್ರಾಹಕರಿಗೆ ತನ್ನಲ್ಲಿರುವ ಸೇವೆಗಳು, ಕುಂದುಕೊರತೆಗಳಿಗೆ ಇರುವ ಪರಿಹಾರ ಸಾಧನಗಳು ಹಾಗೂ ಇತರೆ ಸಂಬಂಧಿತ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಮೂಲಕ ಅದು ತಾನು ನೀಡುವ ಸೇವೆಗಳ ಬಗ್ಗೆ ಬಂದ ರೀತಿಯ ಒಪ್ಪಂದ ಮಾಡಿಕೊಳ್ಳುತ್ತದೆ. ಇದನ್ನು ಕಾನೂನಿನ ಮೂಲಕ ಹೇರಲಾಗುವುದಿಲ್ಲ,

ಆದರೆ, ಇಂಥ ವ್ಯವಸ್ಥೆ ಮೂಲಕ ಸರ್ಕಾರವು ಯಾವುದೇ ತಪ್ಪಗಳಿಲ್ಲದೇ, ದೂರುಗಳಿಲ್ಲದೇ ಉತ್ತಮವಾಗಿ ಜನರು ಬಯಸುವ ರೀತಿಯಲ್ಲಿ ಶ್ರೇಷ್ಠ ಗುಣಮಟ್ಟದ ಸೇವೆ ನೀಡುತ್ತವೆ, ಈ ಮೂಲಕ ಸೇವೆ ಸಲ್ಲಿಸುವ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡಲು ಸಹಾಯಕವಾಗುತ್ತದೆ. ನಾಗರಿಕ ಸನ್ವದುವಿನ ಮೂಲ ಆಶಯವೇ ಸಾರ್ವಜನಿಕ ಸೇವೆಯನ್ನು ನಾಗರಿಕ ಕೇಂದ್ರಿತವಾಗಿ ಮಾಡಿ, ಅವುಗಳನ್ನು ಮೂರ್ದೆಸುವ ವಿಧಾನಕ್ಕಿಂತ ಜನರ ಬೇಡಿಕೆಗೆ ತಕ್ಕಂತೆ ನೀಡುವುದಾಗಿದೆ. ಇದಕ್ಕಾಗಿಯೇ <http://goicharter.nic.in> ಎಂಬ ಮೋಟಾರ್‌ಲ್ ಇದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳ ಸೇವೆಗಳನ್ನು ಅಪ್ ಲೋಡ್ ಮಾಡಲಾಗುತ್ತದೆ.

ಒಟ್ಟಾರೆಯಾಗಿ, ಇವೆಲ್ಲದರ ಮೂಲ ಆಶಯ ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ದೂರುಗಳನ್ನು ಪರಿಹರಿಸಿ ಉತ್ತಮವಾದ ಆಡಳಿತಕ್ಕ ಸಹಾಯ ಮಾಡುವುದಾಗಿದೆ. ಅಲ್ಲದೆ ಈ ಮೂಲಕ ಸುಶಾಸನದ ಯುಗವನ್ನು ಎಲ್ಲರೂ ಒಮ್ಮೆಂಥ ರೀತಿಯಲ್ಲಿ ಮಾಡುವುದು. ಜತೆಗೆ, ಆಡಳಿತವೆಂದರೆ ಅಲ್ಲಿ ನಾಗರಿಕ ಕೂಡ ಯಾವುದಾದರೂ ಬಂದ ರೀತಿಯಲ್ಲಿ ಇದರಲ್ಲಿ ಭಾಗಿಯಾಗಿರುತ್ತಾನೆ ಎಂಬ ಬಗ್ಗೆ ಅಧ್ಯ ಮಾಡಿಸುವುದಾಗಿದೆ. □

## ಇಹವಾಲು ನಿರ್ವಹಣೆ; ಸ್ವಕಳಣರದ ಸಂಪನ್ಮೂಲು



ಯಾವುದೇ ತಂತ್ರೀಯು  
ಶ್ರೀಕಾರಿಂದಿನ  
ಕುಂದು ಕೊರತೆ ಕುಲತಾದ  
ನೂರು, ತಂತ್ರೀಯ ಕಾರ್ಯದಕ್ತತೆ  
ಮತ್ತು  
ಅದಕ್ಕೆ ತಂಬಂಧಿಸಂತೆ  
ತಕಾರದ ಅಧಿಕವನ್ನು  
ವಿವರಿಸುತ್ತದೆ.  
ಈ ವಿಚಾರದಲ್ಲಿ  
ಒಂದು ಎಜ್ಞಾನಿಕೆಯ ಮಾತನ್ನು  
ದ್ವಾರಾ ದಾಖಲಾಗಿ  
ಕುಂದು ಕೊರತೆ ನೂರುಗಳು  
ಇಲ್ಲವೆಂದ ನೂತ್ರಕ್ಕೆ  
ಅದಕ್ಕೆ ಅತಿಯಾದ  
ಅಧಿಕ ಕಾಲಾರಣೆ.  
ಒಕೆಂದರೆ, ಕುಂದು ಕೊರತೆಗಳ  
ಅನುಷ್ಠಾತದ್ವಾರಾ  
ಉತ್ತರ ಕಾರಣ  
ಕಾರಣಾಂಶರಬಹುದು.

ಸಾರ್ವಜನಿಕ ಕುಂದು ಕೊರತೆಗಳು ಯಾವುದೇ ಆಡಳಿತದ ಸ್ಥಿತಿಗಳಿಯ ಗಮನಾರ್ಥ ಸೂಚ್ಯಂಕಗಳನಿಸಿವೆ. ಪ್ರಜಾಪ್ರಭುತ್ವದಲ್ಲಿ, ಸರ್ಕಾರದ ಕಾನೂನುಬಂಧತೆಯು ಪ್ರಾಥಮಿಕವಾಗಿ ಸಾರ್ವಜನಿಕ ವಿಶ್ವಾಸ ಮತ್ತು ಬೆಂಬಲದ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು ಈ ವಿಶ್ವಾಸ ಮತ್ತು ಬೆಂಬಲವು ಗುಣಮಟ್ಟದ ಆಡಳಿತವನ್ನು ನೀಡಬಲ್ಲಿ. ಸರ್ಕಾರದ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸಾರ್ವಜನಿಕ ವಿಶ್ವಾಸ ಗಳಿಕೆ ದಕ್ಷ ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಸ್ಥೆಗಳ ಅಡಿಪಾಯವಾಗಿವೆ. ಜೊತೆಗೆ, ಆಡಳಿತ ಮತ್ತು ಸಾರ್ವಜನಿಕ ಸೇವೆ ಬಗ್ಗೆ ಸಾರ್ವಜನಿಕ ಸಂತೃಪ್ತಿಯನ್ನು ಬೆಳೆಸಲು ಇವೇ ಮೂಲಾಧಾರವಾಗಿವೆ. ಸಾರ್ವಜನಿಕ ಅಶ್ವತ್ತಿಯು ಹಲವು ಬಾರಿ ತದ್ವಿರುದ್ಧ ಪರಿಣಾಮಗಳಿಗೆ ಕಾರಣವಾಗಿದೆ. ಕುಂದುಕೊರತೆಗಳ ಸುಳಿಯಲ್ಲಿ ಸಾರ್ವಜನಿಕ ಅಶ್ವತ್ತಿಯು ಕುದಿಯುತ್ತದೆ. ಕುಂದುಕೊರತೆಗಳು ಹೆಚ್ಚಿದಂತೆ ಅಶ್ವತ್ತಿಯೂ ಹೆಚ್ಚಿಗೆಯಾಗಿತ್ತದೆ. ಆದ್ದರಿಂದ ಸಾರ್ವಜನಿಕ ಕುಂದು ಕೊರತೆಯು ಯಾವುದೇ ಸರ್ಕಾರ ಎದುರಿಸುವ ಅತಿ ಪ್ರಬುಲ ಸವಾಲಾಗಿದೆ. ಆದರೆ, ಈ ಸವಾಲು ಅಶ್ವತ್ತಂತ ಸಂಕೀರ್ಣ ಸ್ವರೂಪದಾಗಿದೆ. ಅದರ ಪರಿಹಾರಕ್ಕಾಗಿ ಬಹುಮುಖಿ ದೃಷ್ಟಿಕೋನ ಮತ್ತು ಬಹು ಹಂತಗಳ ಮಧ್ಯಸ್ಥಿಕೆಯು ಅಗತ್ಯವಾಗಿದೆ. ಇದಕ್ಕಾಗಿ (ಎ) ಕುಂದು ಕೊರತೆಗಳ ಅಭಿವೃತ್ತಿಗೆ ಅವಕಾಶ ನೀಡುವ ಮೂಲಕ ಸರ್ಕಾರಿಕವಾಗಿ ಅವುಗಳನ್ನು ಆಲಿಸಬೇಕಿದೆ; (ಬಿ) ಪ್ರಬುಲ ಪರಿಹಾರ ವ್ಯವಸ್ಥೆಯನ್ನು ಏರ್ಪಡಿಸುವ ಮೂಲಕ ಪ್ರಸ್ತುತ ಇರುವ

ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ವಿವರಿಸುವುದು; (ಸಿ) ಸಮಸ್ಯೆಯ ಮೂಲ ಕಾರಣವನ್ನು ಮುದುಕುವ ಮತ್ತು ಪರ್ಯಾಯ ನೀತಿಗಳನ್ನು ರೂಪಿಸುವ ಅಥವಾ ಅಗತ್ಯವಾದೆಡೆ ಸಾಂಸ್ಕಿಕ ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಕುಂದುಕೊರತೆ ಮುಕ್ತ ಆಡಳಿತವನ್ನು ಸಾಧಿಸುವುದು ಅಗತ್ಯವಾಗಿದೆ.

### ಕುಂದುಕೊರತೆ ಸಂಕೀರ್ಣತೆ

ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವ ಮತ್ತು ತಡೆಯುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಮುನ್ನು ಅವುಗಳ ಸಂಕೀರ್ಣತೆಯನ್ನು ಅಳೆಯಬೇಕೆಂಬುದನ್ನು ಅರಿತುಕೊಳ್ಳುವುದು ಅಶ್ವತ್ತಂತ ಮುಖ್ಯ ಕೇಂದ್ರ ಮತ್ತು ರಾಜ್ಯ ಮತ್ತು ಸ್ಥಳೀಯ ಆಡಳಿತದ ಹಂತದಲ್ಲಿ ವಿವಿಧ ಸಚಿವಾಲಯಗಳು, ಇಲಾಖೆಗಳು ಸರ್ಕಾರಿ ಆಡಳಿತ ಸಂಸ್ಥೆಗಳು ಹಿಂದೆ ಎಲ್ಲಿಡೆಯೂ ಕುಂದುಕೊರತೆಗಳು ಇರುತ್ತವೆ. ಹಲವು ಕುಂದು ಕೊರತೆಗಳು ನೇಮಕಾತಿ, ಕೆಲಸದ ಪಾಠವರ್ಣ, ವೇತನ, ಭಕ್ತಿ, ಸೇವಾ ಪರತುಗಳು, ಸೇವೆಯಿಂದ ವಜಾ ಅಥವಾ ಇತರ ವೃತ್ತಿ ಸಂಬಂಧಿತವಾಗಿರುತ್ತವೆ.

ಇವುಗಳಲ್ಲಿ ಕೆಲವೇಂದು ಕುಂದುಕೊರತೆಗಳು ಅಭಿವೃದ್ಧಿಯೋಜನೆಗಳು, ಅವುಗಳ ಅನುಷ್ಠಾನ, ಗುರಿಗೆ ಸಂಬಂಧಿಸಿದ ಸಮಸ್ಯೆಗಳು, ಸರ್ಕಾರಿ ಸವಲತ್ತಿನ ವರ್ಗಾವಣೆಗೆ ಸಂಬಂಧಿಸಿದವಾಗಿರುತ್ತವೆ; ಅಥವಾ ಇವುಗಳು ಆರೋಗ್ಯ, ಶೀಕ್ಷಣಿಕೆ ಸಂಬಂಧಿಸಿದ ಸೇವೆಗಳ ಒದಗಿಸುವಲ್ಲಿ ವೈಫಲ್ಯ ಕುರಿತಾದವೇ ಅಥವಾ ಬ್ಯಾಂಕ್‌ಗಳು, ಸಂವಹನ ಸೌಲಭ್ಯ ಮುಂತಾದವರ್ಗ ವೈಕ್ಯಯಕ್ಕೂ ಸೇರಿದವಾಗಿರುತ್ತವೆ.

\* ಪ್ರಾಧ್ಯಾಪಕರು, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ. E-mail : aroradolly@hotmail.com



\* ಡಾಲಿ ಅರೋಲೀ

ಪ್ರತಿಯೊಂದು ವಲಯದಲ್ಲಿ ಕೆಲವೋಂದು ಕುಂಡು ಕೊರತೆಗಳು ಒಂದೇ ರೀತಿಯಾಗಿ ಕಂಡುಬರುತ್ತವೆ. ಆದರೆ ಕೆಲವು ನಿರ್ದಿಷ್ಟ ಸ್ಥರಾವದ ಕುಂಡುಕೊರತೆಗಳು ಆ ವಲಯದಲ್ಲಿ ಆಡಳಿತಗಾರರಿಗೆ ನೀಡಲಾದ ಜವಾಬ್ದಾರಿಗಳು ಮತ್ತು ನಾಗರಿಕರಿಗೆ ಸಿಗೆಬೇಕಾದ ಸೌಲಭ್ಯ ಕುರಿತದ್ವಾಗಿರುತ್ತವೆ. ಉದಾಹರಣೆಗೆ, ಶಿಕ್ಷಣಕ್ಕೆ ಸಂಬಂಧಿಸಿದ ಕುಂಡುಕೊರತೆಗಳು ಮುಲ್ಕ ಮರುಪಾವತಿ, ವರ್ಗಾವಶೇ ಪ್ರಮಾಣ ಪತ್ರಗಳು, ಪದವಿಗಳು, ಪರೀಕ್ಷೆಗಳು, ಫಲಿತಾಂಶಗಳು, ವಿದ್ಯಾರ್ಥಿ ವೇತನ, ಸಂಶೋಧನಾ ಸಹಾಯಧನ, ಶಿಕ್ಷಣ ಲಭ್ಯತೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಇತರ ಸ್ಥಿತಿಗಳಿಗಳು ಮತ್ತು ನಿಯಂತ್ರಕ ಸಂಸ್ಥೆಗಳ ಪಾತ್ರಕ್ಕೆ ಸಂಬಂಧಿಸಿರುವಂಥವಾಗಿರುತ್ತವೆ; ವಿದ್ಯಾರ್ಥಿಗಳು, ಪ್ರವೇಶ ಬಯಸುವವರು ಶಿಕ್ಷಕರು, ಆಡಳಿತಗಾರರು, ನಿಯಂತ್ರಕರು ಮತ್ತು ಶಿಕ್ಷಣ ನೀಡುವಂತಹ ಸಂಸ್ಥೆಗಳು ಇವುಗಳ ಪಾಲುದಾರರಾಗಿರುತ್ತಾರೆ. ಕೆಲವೋಮೈ ಹಕ್ಕುಗಳಿಗಾಗಿ ಸಂಘರ್ಷವೂ ಇದರ ಭಾಗವಾಗಿರುತ್ತದೆ.

ಸಾರ್ವಜನಿಕ ಕುಂಡು ಕೊರತೆಗಳು ಹಲವು ವೈವಿಧ್ಯಮಯ ಸಂದರ್ಭಗಳಿಂದ - ತಮಗೆ ದಕ್ಷಬೇಕಾದ ಸೌಲಭ್ಯಗಳ ಕುರಿತಾಗಿ ವಿವಾದ, ನಿಯಮಗಳಲ್ಲಿ ಹಸ್ತಕ್ಷೇಪ, ಅಧಿಕಾರ ದುರುಪಯೋಗದ ಬಗ್ಗೆ ದೂರು, ತಮ್ಮ ನಿರ್ಧಾರಗಳು, ಸ್ವಜನ ಪಕ್ಷಪಾತ, ತಾರತಮ್ಯ, ಭ್ರಂಷಾಚಾರ ಅಥವಾ ಕೆಲವೋಂದು ನಿರ್ದಿಷ್ಟ ಲೋಪದೋಷಗಳಿಂದ ಉದ್ದ್ವಷ್ಟಾಗುತ್ತವೆ. ಇವುಗಳು ವೈಕೆ ಕೇಂದ್ರೀಕೃತವಾಗಿರಬಹುದು ಅಥವಾ ಕೆಲವೋಂದು ಗುಂಪುಗಳಿಗೆ ಸಂಬಂಧಿಸಿದ ವಿಚಾರವಾಗಿರಬಹುದು ಅಥವಾ ಗುರುತಿಸುವಿಕೆ ಅಥವಾ ಸಂದರ್ಭಗಳ ಒಟ್ಟಾರೆ ಕಾರಣದಿಂದ ಉದ್ದ್ವಷ್ಟಿಸಿದೆಂಥವಾಗಿರಬಹುದು. ಲಿಂಗ, ಜಾತಿ ಅಥವಾ ಬುಡಕಟ್ಟಿನ ಆಧಾರದ ಮೇಲೆ ತಾರತಮ್ಯ ಅಥವಾ ಕೆಲವೋಂದು ನಿರ್ದಿಷ್ಟ ಹಕ್ಕುಗಳ ಉಲ್ಲಂಘನೆ ಅಥವಾ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಹಕ್ಕು ಅಥವಾ ಸೌಲಭ್ಯಕ್ಕೆ ಸಂಬಂಧಿಸಿದ ಕುಂಡು ಕೊರತೆಗಳು ಕಳೆದ ಹಲವು ವರ್ಷಗಳಲ್ಲಿ ಹೆಚ್ಚಾಗಿವೆ. ಬಡವರು, ನಿರ್ಯಾಗಿಗಳು, ವಿಧವೆಯರು ಮೊದಲಾದ ನಿರ್ದಿಷ್ಟ ಸರ್ಕಾರಿ ಸೌಲಭ್ಯ ಘಲಾನುಭವಿಗಳು, ನಡುವೆಯೂ ಸಾಮೂಹಿಕ ಕುಂಡುಕೊರತೆಗಳನ್ನು ಕಾಣಬಹುದು ಅಥವಾ

ಮೊಬೆಲ್ ಬಳಕೆದಾರರು, ವಿಮಾದಾರರು, ನೀರು ಬಳಕೆದಾರರು, ವಿದ್ಯುತ್ ಬಳಕೆದಾರರು ಇತ್ಯಾದಿ ಕೆಲ ಸೇವೆಗಳ ಬಳಕೆದಾರರಲ್ಲಿ ಸಾಮೂಹಿಕ ಕುಂಡು ಕೊರತೆಗಳು ಇರಬಹುದು. ಅಂತಹ ಗುಂಪುಗಳಲ್ಲಿ ಕೆಲವು ವೈಯಕ್ತಿಕ ಕುಂಡುಕೊರತೆಗಳೂ ಇರುತ್ತವೆ-ಅವು ಕೆಲವೋಮೈ ನಿರ್ದಿಷ್ಟ ಸ್ಥಳ ಅಥವಾ ಸಮಯಕ್ಕೆ ಸಂಬಂಧಿಸಿದವಾಗಿರುತ್ತವೆ. ಆದರೆ, ಆಡಳಿತ ಅಥವಾ ನೀತಿ ರೂಪಕ್ಕೆ ಹಂತದಲ್ಲಿ ಪರಿಹಾರ ಅಥವಾ ತಡೆಗೆ ಯಶ್ವಿಸಿದಲ್ಲಿ, ಸಾಮೂಹಿಕವಾಗಿ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.

### ವೈವಿಧ್ಯ ವಿಕಾಸ

ಸ್ವಾತಂತ್ಯೋತ್ಸರ್ವ ಭಾರತದಲ್ಲಿ ಆಡಳಿತಾರೂಢ ಸರ್ಕಾರಗಳಿಗೆ ರಾಜಕೀಯ ಬೆಂಬಲ ಸವಾಲಾಗಿ ಪರಿಣಾಮಿಸಿದ ಹಿನ್ನೆಲೆಯಲ್ಲಿ, ಅವುಗಳ ಮೇಲೆ ಹೆಚ್ಚಿರುವ ಸಾರ್ವಜನಿಕ ಕುಂಡುಕೊರತೆಗಳ ಒತ್ತಡದ ಬಿಸಿ ತಟ್ಟಿತ್ತಾ ಹೋಯಿತು. ರಾಜ್ಯ ಅಥವಾ ದೇಶದ ಹೆಚ್ಚಿತ್ತಿರುವ ನಿರ್ದಿಷ್ಟಗಳನ್ನು



ತಣಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜನರ ಅತ್ಯುಷ್ಯಿಯನ್ನು ನಿಯಂತ್ರಿಸುವ ವೈವಿಧ್ಯೋಂದನನ್ನು ರೂಪಿಸುವುದು ಅನಿವಾಯವಾಯಿತು. ಸಾರ್ವಜನಿಕ ಕುಂಡುಕೊರತೆಗಳನ್ನು ನಿವಾರಿಸಲು ಆಡಳಿತ ಸುಧಾರಣೆಗಳನ್ನು ಫೋಷಿಸುವುದು ಅರವತ್ತರ ದಶಕದ ಮದ್ದಂತರದಲ್ಲಿ ರಾಜಕೀಯ ಭಾಷಣದ ಪ್ರಮುಖ ಭಾಗವಾಯಿತು. ಆದರೆ, 1987ರ ಮುಖ್ಯಮಂತ್ರಿಗಳ ಸಮಾವೇಶದ ಬಳಿಕ ಮತ್ತು ಜನ-ಕೇಂದ್ರಿತ ಹಾಗೂ ಪ್ರತಿಸ್ಪಂದನಾತ್ಮಕ ಆಡಳಿತಕ್ಕಾಗಿ 'ಕ್ರಿಯಾ ಯೋಜನೆ'ಯ ಅನುಷ್ಠಾನದ ಬಳಿಕ ಸಾರ್ವಜನಿಕ ಕುಂಡುಕೊರತೆ ನಿವಾರಣೆ ವೈವಿಧ್ಯೋಂದನನ್ನು ರೂಪಿಸುವ ಪ್ರಕ್ರಿಯೆಯ ವೇಗ ಪಡೆಯಿತು. ಆ ಬಳಿಕ ಮೂರು ಪ್ರಮುಖ ವೈವಿಧ್ಯಗಳನ್ನು ಜಾರಿಗೆ ತರಲು ಒಕ್ಕೂರಲಿನ ಪ್ರಯೋತ್ತ ನಡೆಯಿತು-ನಾಗರಿಕ ಸಸ್ಯದು, ಮಾಹಿತಿ ಮತ್ತು ಸಮಸ್ಯೆಯ ಕೇಂದ್ರಗಳು ಮತ್ತು ಸಾರ್ವಜನಿಕ ಕುಂಡುಕೊರತೆ ನಿವಾರಣೆ ವೈವಿಧ್ಯೋಂದನನ್ನು

ಹಂದುಕೊರತೆ ನಿವಾರಣೆ ವೈವಿಧ್ಯ - ಈ ಮೂರನ್ನೂ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಅಳವಡಿಸಲಾಯಿತು. ಆರಂಭಿಕ ಹಂತದಲ್ಲಿ ಯೋಜನೆಯು ತುಂಬಾ ಉತ್ಸಾಹಭರಿತವಾಗಿತ್ತು, 'ಡಿಪಾರ್ಟ್‌ಪಿಜಿ'ಯಿಂದ ಹತ್ತಾರು ನಿರ್ದೇಶನಗಳು ಹೊರಬಿದ್ದವು. ಸಾರ್ವಜನಿಕ ಕುಂಡುಕೊರತೆ ವೈವಿಧ್ಯೋಂದ ಸಹ, ನಂತರ ಅಳವಡಿಸಿಕೊಳ್ಳಲಾದ 'ಸೇವೋತ್ಮೇಮ್' ಮಾದರಿಯದ್ದೇ ಆಗಿತ್ತು ಮತ್ತು 'ಫಲಿತಾಂಶ ಚೌಕಟ್ಟನ' ದಾಖಿಲೆಯಲ್ಲಿ ಮಹತ್ವದ ಅಂಶವಾಗಿತ್ತು. ಭಾರತದಲ್ಲಿ ಕುಂಡುಕೊರತೆ ನಿವಾರಣೆ ವೈವಿಧ್ಯೋಂದ ವಿಕಸನದಲ್ಲಿ ಎರಡು ಪ್ರಮುಖ ಮೈಲುಲ್ಲಿಗಳಿಂದರೆ, ವಿವಿಧ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳಲ್ಲಿ ಕುಂಡು ಕೊರತೆ ನಿವಾರಣೆ ವೈವಿಧ್ಯೋಂದ ಸಾಫ್ಟ್-ಇವುಗಳಲ್ಲಿ ಕುಂಡುಕೊರತೆ ಪರಿಹಾರದ ಜವಾಬ್ದಾರಿಯನ್ನು ಜೀವಚಾರಿಕವಾಗಿ ಆಯಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿರುತ್ತದೆ. ಇಂತಹ ಎರಡನೇ ಮೈಲುಗಳಿಂದರೆ, ಅತ್ಯಾರ್ಥಿಕ ಮಟ್ಟದ ಕುಂಡುಕೊರತೆಗಳು ಇರುವಂತಹ ಆಯ್ದ ಸಂಸ್ಥೆಗಳಲ್ಲಿ ಸಾರ್ವಜನಿಕ ಕುಂಡುಕೊರತೆ ಮೇಲ್ವಿಚಾರಣೆಗೆ 'ಡಿಪಿಜಿ' ಸಾಫ್ಟ್ ಮಾಡಿದ್ದು. ವೆಬ್ ಆಧರಿತ 'ಕೇಂದ್ರೀಕೃತ ಸಾರ್ವಜನಿಕ ಕುಂಡು ಕೊರತೆ ಪರಿಹಾರ ಮತ್ತು ನಿರ್ವಹಣೆ ವೈವಿಧ್ಯ' (ಸಿಪಿಜಿಆರ್ ಎಂಎಸ್) ಅಳವಡಿಕೆಯು ಕೇಂದ್ರ ಸರ್ಕಾರದ ಬಹುತೇಕ 94 ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂಡುಕೊರತೆಗಳ ಸ್ವೀಕಾರವನ್ನು ಸುಸಜ್ಜಿತಗೊಳಿಸಿತು. ಜನರ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ತಮ್ಮ ಕುಂಡುಕೊರತೆಗಳ ಪರಿಹಾರಕ್ಕೆ ಮನವಿ ಮಾಡುವ ಮತ್ತು ಅದರ ಸ್ಥಿತಿಯ ಬಗ್ಗೆ ನಿಗಾ ಇಡುವ ಅವಕಾಶ ಇದರಿಂದ ಸಾಧ್ಯವಾಯಿತು. ಅಲ್ಲದೆ, ಸಂಬಂಧಪಟ್ಟ ಸಂಸ್ಥೆ ಅಧವಾ ನೋಡಲ್ ಏಜನ್‌ಗಳು, ಈ ಕುಂಡುಕೊರತೆಗಳನ್ನು ವಿಶೇಷಿಸಿ, ಅವುಗಳ ಪರಿಹಾರಕ್ಕೆ ಕ್ರಮ ಕ್ರೇಸೊಳ್ಳಲು ಅಧವಾ ಅವುಗಳ ತಡೆಗೆ ಕ್ರಮ ಕ್ರೇಸೊಳ್ಳುವ ಅವಕಾಶ ಇದರಿಂದ ದೊರೆಯಿತು. ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳ ಮತ್ತು ಸಂಸ್ಥೆಗಳಲ್ಲಿ ಕುಂಡುಕೊರತೆ ನಿವಾರಣೆ ವೈವಿಧ್ಯೋಂದನ್ನು

2008ರಲ್ಲಿ ಪರಿಶೀಲಿಸಿದಾಗ, ಬಹುತೇಕ ಪರಿಹಾರ ಕ್ರಮಗಳು ಪರಿಣಾಮಕಾರಿಯಾಗಿ ಇಲ್ಲಿದೆರುವುದು ಕಂಡುಬಂದಿದೆ. ಸಾಕಷ್ಟು ಅಧಿಕಾರದ ಕೋರತೆ, ಸಿಬ್ಬಂದಿಯ ಬೆಂಬಲ ಕೋರತೆ ಅಥವಾ ಅಧಿಕಾರಿಗಳಲ್ಲಿ ಬದ್ಧತೆ ಇಲ್ಲಿದೆರುವುದು ಇದಕ್ಕೆ ಕಾರಣ. ಈ ಪ್ರೇಕ್ಷಿಕೆಲ ಅಧಿಕಾರಿಗಳಿಗೆ ಅವರ ನಾಗರಿಕರ ಸನ್ನದಿನ ಬಗ್ಗೆಯೇ ಅರಿವಿಲ್ಲಿದೆರುವುದು ಈ ವೇಳೆ ತಿಳಿದುಬಂದಿದೆ. ಸಾರ್ವಜನಿಕ ಕುಂದು ಕೋರತೆ ವ್ಯವಸ್ಥೆಯು, ಸಾರ್ವಜನಿಕರ ಕುಂದುಕೋರತೆಗಳಿಗಿಂತ, ಅದರ ಸಿಬ್ಬಂದಿಯ ಕುಂದು ಕೋರತೆ ಹೆಚ್ಚಿದ ಒತ್ತಡ ಅನುಭವಿಸಿತು. ಆಡಳಿತವನ್ನು ಮತ್ತೆ ಸ್ಪಂದನಾತ್ಮಕಗೊಳಿಸುವ ನಿಟ್ಟಿನಲ್ಲಿ ಭಾರಿ ನಿರೀಕ್ಷೆಯೊಂದಿಗೆ ‘ಸಿಪಿಜಿಆರ್ ಎಂಎಸ್’ ಸಾರ್ಥಿಸಲಾಯಿತು. ಆದರೆ, ತಿಳಿವಳಿಕೆ ಕೋರತೆ, ತಂತ್ರಜ್ಞಾನದ ಲಭ್ಯತೆ ಕೋರತೆ ಮತ್ತು ಸಾರ್ವಜನಿಕ ವಿಶ್ವಾಸ ಕೋರತೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯ ಸದ್ರೂಪಕೆ ಸಾಧ್ಯವಾಗಲಿಲ್ಲ. ತಂತ್ರಜ್ಞಾನ ಮತ್ತು ಸಾಮರ್ಥ್ಯ ಹೆಚ್ಚಿದ ತರಬೇತಿಗಾಗಿ ಬಂಡವಾಳ ಹೂಡಿಕೆ ಹೊರತಾಗಿಯೂ, ಇದುವರೆಗೂ ಈ ನಿಟ್ಟಿನಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯೊನ್ನೂ ಕಂಡುಬಂದಿಲ್ಲ. ಎಲ್ಲ ಪ್ರಯತ್ನಗಳ ಹೊರತಾಗಿಯೂ ಸಾರ್ವಜನಿಕ ಕುಂದುಕೋರತೆ ಪರಿಹಾರ ಕೆಂಳ ಸವಾಲಾಗಿ ಉಳಿದಿದೆ.

### ಪ್ರಸ್ತುತ ಸನ್ನಿಹಿತದ ಆವಿಭಾವ

ಕಳೆದ ಹಲವು ವರ್ಷಗಳಲ್ಲಿ, ಮಾಹಿತಿ ತಂತ್ರಜ್ಞಾನದ ಸ್ವಿಪ್ರೇಚ್ಯಾತಿಸುವಿಕೆ, ಹೆಚ್ಚಿಕಿರುವ ಇಂಟರ್ನೇಟ್ ಬಳಕೆ, ವ್ಯವಸ್ಥೆಯ ಬಗ್ಗೆ ಹೆಚ್ಚಿಕಿರುವ ಅರಿವಿನ ಹಿನ್ನೆಲೆಯಲ್ಲಿ ‘ಸಿಪಿಜಿಆರ್ ಎಂಎಸ್’ ಸದ್ರೂಪಕೆಯು ಹಲವು ಪಟ್ಟು ಹೆಚ್ಚಿದೆ. ‘ಪ್ರಗತಿ’ (ಸರ್ಯಿಯಾತ್ಕ ಆಡಳಿತ ಮತ್ತು ಸರ್ಕಾರಿ ಅನುಷ್ಠಾನ) ಮುಂತಾದ ಇತರ ಹಲವು ವ್ಯವಸ್ಥೆಗಳ ಅಳವಡಿಕೆ ಮೂಲಕ ಸಾರ್ವಜನಿಕ ಕುಂದುಕೋರತೆ ವ್ಯವಸ್ಥೆಯನ್ನು ತಾಂತ್ರಿಕವಾಗಿ ಮತ್ತಪ್ಪೆ ಬಲಗೊಳಿಸುವ ಬಗ್ಗೆ ಸರ್ಕಾರದಲ್ಲಿ ಹೇಸ ಆಸ್ತಕಿ ಮೂಡಿದೆ. ಸಾರ್ವಜನಿಕ ಕುಂದುಕೋರತೆಗಳ ಸ್ವೀಕಾರಕೆ ಸಂಬಂಧಿಸಿದಂತೆ ‘ಡಿಎಆರ್ಪಿಜಿ’ ಮತ್ತು ‘ಡಿಇಜಿ’ ಜೋತಿಗೆ, ಪ್ರಧಾನ ಮಂತ್ರಿಗಳ ಕಾರ್ಯಾಲಯವು ಪ್ರಮುಖ ನೋಡಲ್ ಪಜೆನ್ನಿಯಾಗಿ ಕೆಲಸ ಮಾಡುತ್ತಿದೆ. 2014ರಿಂದ ಈಚೆಗೆ ಸ್ವೀಕರಿಸಲಾದ ಕುಂದುಕೋರತೆಗಳ



ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ. ಈ ಅಂತರ್ ಅಂಶವು ನಿಜಕ್ಕೂ ಕುಂದುಕೋರತೆಗಳಲ್ಲಿ ಆಗಿರುವ ಹೆಚ್ಚಿಕಿರುವ ಸೂಚಿಸುತ್ತದೆಯೋ ಅಥವಾ ಕುಂದುಕೋರತೆ ನಿವಾರಣೆ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಕಿರುವ ಹಿನ್ನೆಲೆಯಲ್ಲಿ ಪರಿಹಾರ ಪ್ರಕ್ರಿಯೆ ಮೇಲೆ ಅವಲಂಬನ ಹೆಚ್ಚಿಕಿರುವ ಇದು ಸೂಚಿಸುತ್ತದೆಯೋ ಎಂಬುದು ಚರ್ಚಾಸ್ವದ ವಿಷಯವಾದರೂ, ಹೀಗೆ ಸ್ವೀಕರಿಸಲಾದ ಕುಂದುಕೋರತೆಗಳಲ್ಲಿ ಶೇ. 40ರಷ್ಟು ಎರಡು ಸಚಿವಾಲಯಗಳಿಗೆ ಸಂಬಂಧಿಸಿದವು - 23% ಹಣಕಾಸು ಸಚಿವಾಲಯ ಮತ್ತು 17% ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಂಬಂಧಪಟ್ಟವು ಎಂಬುದು ಗಮನಾರ್ಹ. ಒಟ್ಟಾರೆ ಕುಂದು ಕೋರತೆ ಇತ್ಯಾದಿ ದರವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 97ರಷ್ಟನ್ನು ಪರಿಹರಿಸಲಾಗಿದೆ. ಆದರೂ ಒಟ್ಟಾರೆ ಕುಂದುಕೋರತೆ ಇತ್ಯಾದಿ ದರ ಮತ್ತು ಅವುಗಳ ಪರಿಹಾರಕ್ಕೆ ತೆಗೆದುಕೊಂಡ ಸಮಯದ ವಿಚಾರದಲ್ಲಿ ಇಲಾಖೆಯಿಂದ ಇಲಾಖೆಯಿನ ಭಿನ್ನತೆಯಿದೆ. ಈ ವಿಭಿನ್ನತೆಗಳು ಮತ್ತು ಅವುಗಳಿಗೆ ಕಾರಣಗಳ ವಿಶ್ಲೇಷಣೆಯು ಸಂಬಂಧಪಟ್ಟ ಇಲಾಖೆಗಳಲ್ಲಿ ಸುಧಾರಣೆ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಲುತ್ತದೆ. ಸಾಮಾನ್ಯವಾಗಿ ನೋಡಲ್ ಏಜನ್ಸಿಗಳು ತಾವು ಸ್ವೀಕರಿಸಿದ ಕುಂದುಕೋರತೆಗಳನ್ನು ವಿಶಾಲ ತಳಹದಿಯಲ್ಲಿ ವಿಂಗಡಿಸುತ್ತವೆ. ಆದರೆ ಹೀಗೆ ಮಾಡದೆ, ಮೋಟ್‌ಲೋನಲ್ಲಿ ದಾಖಲಾದ ಕುಂದುಕೋರತೆಗಳನ್ನು ನಿರ್ದಿಷ್ಟತೆ ಆಧಾರದ ಮೇಲೆ ವರ್ಗೀಕರಿಸಿದಲ್ಲಿ, ಕುಂದುಕೋರತೆಗಳ ವಿಶ್ಲೇಷಣೆಯು ಅರ್ಥಪೂರ್ಣವಾಗುತ್ತದೆ. ಅಗತ್ಯವಿರುವೆಡೆ ನಿರ್ವಹಣಾ ಸಂಸ್ಥೆಯ ಹಂತದಲ್ಲೇ ಸಮಸ್ಯೆಗಳ ಮರುವರ್ಗೀಕರಣ ಮಾಡುವ ಮೂಲಕ ಆನ್‌ಲೈನ್ ವಿಶ್ಲೇಷಣೆಯಲ್ಲಿ ಕುಂದು ಕೋರತೆಯ ನೈಜ ಸ್ವರೂಪವನ್ನು ಅರಿತುಕೊಳ್ಳಬಹುದಾಗಿದೆ. ಕುಂದು ಕೋರತೆಗಳ ಇತ್ಯಾದಿ ಬಾಕಿ ಪ್ರಕರಣಗಳ ಸಂಶೈ ಕಡೆಮೆಯಾಗಬೇಕು

ಮತ್ತು ಪರಿಹಾರಕ್ಕೆ ತೆಗೆದುಕೊಳ್ಳುವ ಸಮಯವನ್ನು ಒಂದು ತಿಂಗಳಿಗೆ ಕಡೆಮೆಗೊಳಿಸಬೇಕು ಎಂಬ ತುಡಿತ ಪ್ರಧಾನಿ ಅವರಲ್ಲಿ ಕಂಡು ಬಂದಿದೆ.

2016ರ ಮಾರ್ಚ್ 23ರಂದು

‘ಪ್ರಗತಿ’ ಸಮಾಲೋಚನೆ ವೇಳೆ, ‘ಡಿಎಆರ್ಪಿಜಿ’ಯಿಂದ ಅತಿ ಹೆಚ್ಚು ಕುಂದು ಕೋರತೆ ಸ್ವೀಕರಿಸಿದ 20 ಸಚಿವಾಲಯಗಳು/ ಇಲಾಖೆಗಳ ಕುಂದು ಕೋರತೆ ವಿಶ್ಲೇಷಣೆ ವಿಚಾರವನ್ನು ಚರ್ಚಿಸಲಾಯಿತು. ತ್ವರಿತವಾಗಿ ಕುಂದು ಕೋರತೆಗಳನ್ನು ಪರಿಹರಿಸಲು ತಮ್ಮ ನೀತಿಗಳು/ ನಿಯಮಾವಳಿಗಳನ್ನು ಪರಿಶೀಲಿಸಿ ವ್ಯವಸ್ಥಿತಗೊಳಿಸುವಂತೆ ಸಚಿವಾಲಯಗಳು/ ಇಲಾಖೆಗಳಿಗೆ ಸೂಚಿಸಲಾಯಿತು. ತಮಗೆ ಸಂಬಂಧಿಸಿದ ಕುಂದುಕೋರತೆಗಳನ್ನು ನೋಡಲ್ ಇಲಾಖೆಗಳಿಗೆ ವರ್ಗಾಯಿಸಲು ಸಚಿವಾಲಯಗಳು / ಇಲಾಖೆಗಳು ಗಣನೀಯ ಸಮಯ ತೆಗೆದುಕೊಳ್ಳುತ್ತಿರುವುದನ್ನೂ ‘ಡಿಎಆರ್ಪಿಜಿ’ ಗಮನಿಸಿದೆ. ಅದೇ ರೀತಿ, ಅಧಿನ ಕಚೇರಿಗಳೂ ತಮಗೆ ಸಂಬಂಧಿಸಿದ ಕುಂದು ಕೋರತೆಗಳನ್ನು ತಮ್ಮ ಸಚಿವಾಲಯಗಳು/ ಇಲಾಖೆಗಳಿಗೆ ಹಿಂದಿರುಗಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಪ್ರಕರಣ ಇತ್ಯಾದಿ ವಿಳಂಬಕ್ಕೆ ಕಾರಣವಾಗುತ್ತಿರುವುದು ಗಮನಕ್ಕೆ ಬಂದಿತು. ಆದ್ದರಿಂದ ವಿವಿಧ ಸಚಿವಾಲಯಗಳು / ಇಲಾಖೆಗಳು ತಾವು ಸ್ವೀಕರಿಸಿದ ಕುಂದು ಕೋರತೆಗಳನ್ನು ತ್ವರಿತವಾಗಿ ಪರಿಶೀಲಿಸಿ, ತಮಗೆ ಸಂಬಂಧಿಸದ ಕುಂದು ಕೋರತೆಗಳನ್ನು ಗರಿಷ್ಟ ಬದು ಕೆಲಸದ ದಿನಗಳ ಒಳಗಾಗಿ ಹಿಂದಿರುಗಿಸಬೇಕೆಂದು ಸೂಚಿಸಲಾಯಿತು. ವಿವಿಧ ಸಚಿವಾಲಯಗಳು / ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿನ ಸಂಸ್ಥೆಗಳೂ ಇದೇ ರೀತಿಯ ಸೂಚನೆ ನೀಡಲಾಯಿತು. ಇದು ನಿಜಕ್ಕೂ ಶ್ವಾಷನೀಯ. ಆದರೆ, ಕುಂದುಕೋರತೆ ಪರಿಹಾರ ಕುರಿತಾದ ವಾಸ್ತವತೆಯು ತಳಮಟ್ಟದಲ್ಲಿ, ನಮಗೆ ಮೋಟ್‌ಲೋನಲ್ಲಿ ಕಾಣಲುವುದಕ್ಕಿಂತಲೂ ಭಿನ್ನವಾಗಿದೆ.

### ಪರಿಹಾರ - ಇತ್ಯಾದಿ

ತಮಗೆ ಬಂದ ಸೂಚನೆಗಳನ್ನು ಅನುಸರಿಸುವ ನಿಟ್ಟಿನಲ್ಲಿ, ಕೆಲವೊಂದು ಇಲಾಖೆಗಳು ಅಥವಾ ಸಂಸ್ಥೆಗಳು ಬೇರೊಂದು ಸಂಸ್ಥೆ ಅಥವಾ ಅಧಿನ

ಕಚ್ಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿ ಕೈಗೊಳಿಸುವ ಮೂಲಕ ತಮಗೆ ಬಂದ ಕುಂದುಕೊರತೆಗಳನ್ನು ಇತ್ಯಧ್ಯಾಪಡಿಸುತ್ತಿರುವ ಪ್ರವೃತ್ತಿ ಹೇಳಿದೆ.

ಕೆಲವೊಂದು ಪ್ರಕರಣಗಳಲ್ಲಿ ಯಾವ ಸಂಸ್ಥೆ ವಿರುದ್ಧ ದೂರು ನೀಡಲಾಗಿದೆಯೋ ಅದೇ ಸಂಸ್ಥೆಗೆ ಕುಂದುಕೊರತೆಗಳನ್ನು ವಾಪಸ್ ಕಳುಹಿಸಲಾಗುತ್ತಿದೆ; ಮತ್ತೆ ಕೆಲವು ಪ್ರಕರಣಗಳಲ್ಲಿ ಸಂಸ್ಥೆಗೆ ಸಂಬಂಧಿಸಿದ ಮೋಟರ್‌ಲ್ ಅಥವಾ ದೂರು ಸಮಿತಿಯನ್ನು ಸಂಪರ್ಕಿಸಿ ಎಂಬ ಸಲಹೆಯೊಂದಿಗೆ ಕುಂದು ಕೊರತೆಗಳನ್ನು ಇತ್ಯಧ್ಯಾಪಡಿಸಲಾಗುತ್ತಿದೆ. ‘ಸಿಪಿಜಿಆರ್ ಎಂಎಸ್’ ಮೋಟರ್‌ಲ್ ನಲ್ಲಿ ಸ್ವೀಕರಿಸಲಾದ ಕುಂದು-ಕೊರತೆಗಳ ಪ್ರಕ್ರಿಯೆಗೆ ಸೀಮಿತವಾಗಿ ಕೆಲವೊಂದನ್ನು ಆಯ್ದು ನಡೆಸಲಾದ ವಿಶೇಷಣೆ ಆಧಾರದಿಂದ ಈ ವಿಷಯ ಬಯಲಾಗಿದೆ. ಆದರೆ, ದೂರು ಪರಿಹಾರ ವ್ಯವಸ್ಥೆಗೆ ಸಂಬಂಧಿಸಿದ ನೈಜ ಸಮಸ್ಯೆಗಳನ್ನು ಪರಿಹರಿಸಲು, ಎಲ್ಲ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳ ದೂರು ಪರಿಹಾರ ಪ್ರಕ್ರಿಯೆಯ ವಿನ್ಯತ ಅಧ್ಯಯನ ಅಗತ್ಯವಿದೆ. ಒಂದ ವೇಳೆ ಕುಂದು ಕೊರತೆಯನ್ನು ಪರಿಹರಿಸಲಾಗಿದೆ ಎಂದರೂ, ಅದರಿಂದ ದೂರುದಾರನಿಗೆ ಸಮಾಧಾನವಾಗಿದೆಯೇ ಅಥವಾ ಇದು ಕೇವಲ ಅಧಿಕಾರಿಗಳ ಚಾಯಿ ಮಾತಿನ ಪರಿಹಾರವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇಡೀ ಪ್ರಕ್ರಿಯೆಯ ವ್ಯವಸ್ಥೆ ಅಧ್ಯಯನ ಮತ್ತು ಪರಿಹಾರ ಕುರಿತಾಗಿ ಅಭಿಪ್ರಾಯ ಸಂಗ್ರಹಣೆಯಿಂದ ಮಾತ್ರ ಈ ಬಗ್ಗೆ ಬೆಳಕು ಚೆಲ್ಲಲು ಸಾಧ್ಯ. ಕೆಲವೊಂದು ಪ್ರಕರಣಗಳಲ್ಲಿ ದೂರುದಾರನಿಗೆ ಕಾರಣಗಳನ್ನು ನೀಡಲೇ, ದೂರುಗಳನ್ನು ರದ್ದುಪಡಿಸುತ್ತಿರುವ ಪ್ರಕರಣಗಳ ಬಗ್ಗೆ ‘ಡಿಎಆರ್‌ಪಿಜಿ’ ಕಳವಳ ವ್ಯವಪಡಿಸಿದೆ. ದೂರು ರದ್ದುಪಡಿಸುತ್ತಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಅದು ಸೂಚಿಸಿದೆ. ಆದರೆ ಹಲವು ಪ್ರಕರಣಗಳಲ್ಲಿ ಈ ಸೂಚನೆಗಳನ್ನು ಇನ್ನೂ ಪಾಲನೆ ಮಾಡಲಾಗುತ್ತಿಲ್ಲ.

### ಸಂಯುಕ್ತ ವ್ಯವಸ್ಥೆಯ ಚಾಲಕ ಶಕ್ತಿ

‘ಸಿಪಿಜಿಆರ್ ಎಂಎಸ್’ ಮೂಲಕ ಸ್ವೀಕರಿಸಲಾದ ಹಲವು ಕುಂದುಕೊರತೆಗಳು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದವಾಗಿದ್ದು, ಈ ಪ್ರಕ್ರಿಯೆ ಉತ್ತರ ಪ್ರದೇಶ, ಮಹಾರಾಷ್ಟ್ರ, ದೇಹಲಿ ಮುಂಜೊಳಿಯಲ್ಲಿವೆ. ಈ ಕುಂದು ಕೊರತೆಗಳ



ಸ್ವರೂಪ ಮತ್ತು ಅವುಗಳಿಗೆ ಕಾರಣವನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಜೊತೆಗೆ, ಕೆಲ ರಾಜ್ಯಗಳು ‘ಸಾರ್ವಜನಿಕ ಸೇವೆ ಖಾತರಿ ಕಾಯ್ದು’ಯನ್ನು ಅನುಷ್ಠಾನಗೊಳಿಸಿದ ಬಳಿಕ ಕುಂದು ಕೊರತೆಗಳ ಪ್ರಮಾಣ ಹೆಚ್ಚಿಗೆಯೇ ಅಥವಾ ಕಡಿಮೆಯಾಗಿದೆಯೋ ಎಂಬುದನ್ನೂ ಪರಿಶೀಲಿಸಬೇಕಿದೆ. ಕೆಲ ರಾಜ್ಯಗಳೂ, ಇತರ ರಾಜ್ಯಗಳಿಗಿಂತ ಹೆಚ್ಚಿಗೆ ಕೇಂದ್ರದತ್ತ ದೃಷ್ಟಿ ಹರಿಸುತ್ತಿರುತ್ತಿದೆ? ಅಥವಾ ಈ ವಿಜಾರ ಕೇಂದ್ರಕ್ಕೆ ಸಂಬಂಧಿಸಿದ್ದ ಎಂಬ ಭಾವನೆಯೇ ಈ ಪ್ರಕ್ರಿಯೆಗೆ ಕಾರಣವೇ? ರಾಜ್ಯಗಳಿಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆಯೇ ಅಥವಾ ಇಲ್ಲವೇ; ಒಂದು ವೇಳೆ ದೂರನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರೆ, ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆಯೇ ಅಥವಾ ಅದನ್ನು ಪರಿಹರಿಸಲಾಗಿದೆಯಿಂದು ತೀರ್ಮಾನಿಸಲಾಗುವುದೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ.

‘ಸಿಪಿಜಿಆರ್ ಎಂಎಸ್’ ಮೂಲಕ ಸ್ವೀಕರಿಸಲಾದ ಕೆಲವೊಂದು ದೂರುಗಳನ್ನು ನಾವು ಇತ್ತೀಚಿಗೆ ವಿಶೇಷಿಸಿದಾಗ ತಿಳಿದುಬಂದ ವಿಷಯವೆಂದರೆ, ಕೆಲವೊಂದು ಪ್ರಕರಣಗಳಲ್ಲಿ ದೂರುದಾರರಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ ಮತ್ತು ಆ ದೂರನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುವುದರ ಬದಲಾಗಿ ಅದನ್ನು ಇತ್ಯಧ್ಯಾಪಡಿಸಲಾಗಿದೆ ಎಂದು ತೀರ್ಮಾನಿಸಲಾಗಿದೆ. ಅಲ್ಲಿ ಸಮಸ್ಯೆ ಪರಿಹಾರವೇ ಆಗಿಲ್ಲ. ಸಂಯುಕ್ತ ವ್ಯವಸ್ಥೆಯ ಮೂಲ ಸ್ವರೂಪಕ್ಕೆ ಧಕ್ಕೆ ತರದೆ ‘ಸಿಪಿಜಿಆರ್ ಎಂಎಸ್’ ಸಮನ್ವಯಕಾರನ ಪಾತ್ರ ವಹಿಸುವಂತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಮೋಟರ್‌ಲ್ ನಲ್ಲಿ ರಾಜ್ಯ ಸರ್ಕಾರಗಳ ಕಾಯ್ದುಕೊಳ್ಳುವುದೆ ತೋರುವ ಜೊಡಿಯನ್ನು ಅವುಗಳಿಗೇ ಬಿಟ್ಟರೂ,

ಸಾರ್ವಜನಿಕ ದೂರೊಂದು ದಾಖಿಲಾದಾಗ ಸಮಸ್ಯೆಯಕಾರನಾಗಿ ವರ್ತಿಸಬೇಕಾದ ತನ್ನ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣಿಚಿಕೊಳ್ಳಬಾರದು. ಅಲ್ಲದೆ, ಈ ವಿಜಾರದಲ್ಲಿ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಯೂ ಇದೆ. ಫಲಿತಾಂಶುವು ಸಾರ್ವಜನಿಕರಿಗೆ ಕಣಿಸುವಂತಿರಬೇಕು.

### ಖಾಸಗಿ ರಂಗಕ್ಕೆ ಅವಕಾಶ

ಆಡಳಿತದ ಬಗ್ಗೆ ಬದಲಾದ ದೃಷ್ಟಿಕೋನದ ಹಿನ್ನೆಲೆಯಲ್ಲಿ, ಸೇವಾ ಸೌಲಭ್ಯಗಳ ಒದಗಣೆಯು ಖಾಸಗಿ ಕ್ಷೇತ್ರಕ್ಕೆ ವರ್ಗಾವಣೆಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸೇವಾ ಬಳಕೆದಾರನ ಹಕ್ಕಿಗಳನ್ನು ಕಾಪಾಡುವ ದೃಷ್ಟಿಯಿಂದ ಹೊಣಗಾರಿಕೆಯನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ರಚಿಸಬೇಕಿದೆ. ಜೊತೆಗೆ, ದೂರುದಾರರಿಗೆ ಪರಿಣಾಮಕಾರಿ ರೀತಿಯಲ್ಲಿ ಪರಿಹಾರ ಒದಗಿಸಲು, ಸೂಕ್ತ ಹಂತದಲ್ಲಿ ಕುಂದು ಕೊರತೆ ಪರಿಹಾರ ಆಗಬೇಕಿದೆ. ಕೆಲವೊಂದು ಪ್ರಕರಣಗಳಲ್ಲಿ, ನಿಯಂತ್ರಕ ಪ್ರಾಧಿಕಾರಗಳನ್ನು ರಚಿಸಲಾಗಿದೆ ಆದರೆ, ಇವುಗಳ ಸ್ವಾಯತ್ತತೆಯನ್ನು ಪ್ರತ್ಯೇಕಿಸಲಾಗಿದೆ. ನಿಯಂತ್ರಣ ಪ್ರಾಧಿಕಾರದ ಮೇಲೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಪ್ರಭಾವವು, ಸೇವಾ ಬಳಕೆದಾರರಿಗೆ ನೈಜ ಮತ್ತು ಪರಿಣಾಮಕಾರಿ ದೂರು ಪರಿಹಾರ ವ್ಯವಸ್ಥೆಯನ್ನು ಒದಗಿಸುವಲ್ಲಿ ನಿಯಂತ್ರಣ ಪ್ರಾಧಿಕಾರದ ಸಾಮರ್ಥ್ಯದ ಮೇಲೆ ಪರಿಣಾಮ ಬೇರುತ್ತದೆ. ನಿಯಂತ್ರಣ ಪ್ರಾಧಿಕಾರಗಳ ಹೊಣಗಾರಿಕೆ ವಿಜಾರದಲ್ಲಿ ಸ್ವಾಯತ್ತತೆಗೆ ಅದರದ್ದೇ ಆದ ಕೆಲವೊಂದು ಸಂಖಾರಗಳಿವೆ. ಹೀಗಾಗಿ ಇಂತಹ ಪ್ರಾಧಿಕಾರಗಳ ಜವಾಬ್ದಾರಿ ನಿರ್ವಹಣೆಯನ್ನು ಪಾರದರ್ಶಕಗೊಳಿಸುವ ಮೂಲಕ ಇವುಗಳಿಗೆ ಸಾರ್ವಜನಿಕ ಹೊಣಗಾರಿಕೆ ನಿಗದಿಪಡಿಸುವುದು ಅಗತ್ಯವಾಗಿದೆ. ಇವುಗಳ ಕಾಯ್ದುವಿರುವ ಪ್ರಕ್ರಿಯೆ ಮತ್ತು ನಿರ್ಧಾರ ಕೇಗೊಳ್ಳುವಿಕೆಯ ತರ್ಕದ ಬಗ್ಗೆ ಬಹಿರಂಗವಾಗಿ ವಿಮರ್ಶಿಸಲು ಅವಕಾಶ ನಿಯಂತ್ರಣ ಪ್ರಾಧಿಕಾರಗಳ ಹಿನ್ನೆಲೆಯಲ್ಲಿ ವ್ಯಾಪಕವಾಗಿ ವಿರುದ್ಧದ ದೂರುಗಳ ಪ್ರಮಾಣ ಕಡಿಮೆ ಮಾಡಲು ಅನುಕೂಲವಾಗುತ್ತದೆ. ಜೊತೆಗೆ, ಸೇವಾದಾತ ಸಂಸ್ಥೆಗಳ ವಿರುದ್ಧದ ಕುಂದು ಕೊರತೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಹ ನಿಯಂತ್ರಣ ಪ್ರಾಧಿಕಾರಗಳಿಗೆ ಇದರಿಂದ ನೆರವಾಗುತ್ತದೆ.

## ಹೊಣೆಗಾರಿಕ ಸಮಸ್ಯೆಗಳು

ಹಲವು ದೂರುಗಳು ಸಂಕೀರ್ಣ ವಿಚಾರಗಳನ್ನು ಒಳಗೊಂಡಿದ್ದು, ಅಧಿಕಾರ ವ್ಯಾಪ್ತಿಯೂ ಪರಸ್ಪರ ಅತಿವ್ಯಾಪ್ತಿಯಾಗಿರುತ್ತವೆ. ಹೀಗಾಗಿ, ಪರಿಹಾರಕ್ಕೆ ಸಂಬಂಧಿಸಿದ ಹೀಗಾಗಿ ನಿಯಮಗಳು, ನಿಬಂಧನೆಗಳು, ಪ್ರಶ್ನೆಯೆಗಳು ಮತ್ತು ಅಧಿಕಾರ ವ್ಯಾಪ್ತಿ ಮತ್ತು ವ್ಯವಸ್ಥೆಗಳ ವಿಚಾರದಲ್ಲಿ ಗೋಚರಿಸಿಕೊಂಡಿರಿತೆ ಹಾಗೂ ಸಷ್ಟು ಅಗತ್ಯವಾಗಿದೆ. ಅಷ್ಟೇ ಅಲ್ಲದೆ, ಹಲವು ದೂರುಗಳ ವಿಚಾರದಲ್ಲಿ ಏಷಿಧ ಪ್ರಾಧಿಕಾರಗಳ ನಡುವೆ ಸಮಸ್ಯೆಯ ಕೊರತೆಯೂ ಇದೆ. ಈ ಸಮಸ್ಯೆಗಳು ಮತ್ತು ದೂರುದಾರರು ಏಷಿಧ ಪ್ರಾಧಿಕಾರಗಳು ಅಥವಾ ಸಂಸ್ಥೆಗಳ ಸ್ವತ್ತ ಗಿರಿಕೆ ಹೇಳಿಯದಂತೆ ತಡೆಯಲು ಅಂತಹ ಸಮಸ್ಯೆಯದ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯನ್ನು ರೂಪಿಸುವುದು ಅವೇಕ್ಷಿತವಾಗಿದೆ. ಈ ಸಂಕೀರ್ಣತೆಯ ಹಿನ್ನೆಲೆಯಲ್ಲಿ, ಸೂಕ್ತ ಹಂತದಲ್ಲಿ ದೂರು ಪರಿಹಾರ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಆ ಮೂಲಕ ಸಂಪರ್ಕ ಸಾಧ್ಯತೆ ಹಾಗೂ ಫಲಪ್ರದರ್ಶಿಸಿದ ಸಮಸ್ಯೆಗಳನ್ನು ಇತ್ಯಾದಿಪಡಿಸುವುದು ಮುಖ್ಯವಾಗಿದೆ. ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಸಂಪರ್ಕ ಸಾಧನೆ ಸಮಸ್ಯೆಯನ್ನು ನಿವಾರಿಸಬಹುದು. ಆದರೆ, ಇದು ಸ್ಫೋರ್ಟ್‌ಯ ಹಂತದಲ್ಲಿ ಮೂವಾರ್ಗಗೆ ಸಮಸ್ಯೆಗಳಿಗೆ ದಾರಿ ಮಾಡಬಹುದು. ಕೇಂದ್ರೀಕೃತ ಆಂತರಿಕ ವ್ಯವಸ್ಥೆಯಿಂದ ಈ ಸಂಪರ್ಕ ಸಾಧನ್ಯತೆ ಎದುರಿಸಬಹುದು ಮತ್ತು ಏಷಿಧ ಪ್ರಾಧಿಕಾರಗಳು ಮತ್ತು ಕಚೇರಿಗಳ ಸ್ವತ್ತ ನಾಗರಿಕರು ಅಲೆಡಾಡುವುದನ್ನು ತಪ್ಪಿಸಬಹುದು. ಇದೇ ವೇಳೆ, ಪಾರದರ್ಶಕತೆ ಮತ್ತು ನಿಗಾ ಇರಿಸುವಿಕೆಯೂ ಸಾಧ್ಯವಾಗಲಿ. ಇದರ ಪರಿಣಾಮಕಾರಿತ್ವವು (ಎ) ತರತ್ವಜ್ಞಾನದ ಲಭ್ಯತೆ ಹಾಗೂ ಓದುವ ಮತ್ತು ಬರೆಯುವ ಸಾಮರ್ಥ್ಯ ಕುರಿತಾದ ಸಮಸ್ಯೆಗಳನ್ನು ಹೇಗೆ ಪರಿಹರಿಸಲಾಗುತ್ತದೆ; (ಬಿ) ಕೇವಲ ನೆವಮಾತ್ಕೆ ದೂರು ಇತ್ಯಾದಿವಾಗಿದೆ ಎಂದು ಬಿಂಬಿಸುವ ಬದಲು, ಹೊಣೆಗಾರಿಕೆಯನ್ನು ಹೇಗೆ ನಿಗದಿಪಡಿಸಲಾಗುತ್ತದೆ - ಈ ಎರಡು ಪರತ್ವಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ 'ಸಿಫಿಜಿಆರ್ ಎವಂಎಸ್‌ಗೆ' ಸಂಪರ್ಕ ಸಾಧ್ಯವಾಗದವರಿಗಾಗಿ 'ಲೋಕ ಅದಾಲ್ತ್', 'ಜನ್ ಸುನ್ವಾಯಿ', ಸಾಮಾಜಿಕ ಪರಿಶೀಲನೆ,



ಮೊಬೈಲ್ ಆಪ್ ಮುಂತಾದ ಪರ್ಯಾಯ ವ್ಯವಸ್ಥೆಗಳನ್ನೂ ಜೊತೆ ಜೊತೆಯಲ್ಲೇ ಸದ್ಪಳಕೆ ಮಾಡಿಕೊಳ್ಳುವ ಅಗತ್ಯವಿದೆ.

### ಒಂದು ಅವಕಾಶವಾಗಿ ಸಾರ್ವಜನಿಕ ಹಂದು ಕೊರತೆ

ಸಾರ್ವಜನಿಕ ಹಂದು ಕೊರತೆಗಳು, ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಮತ್ತು ಆದಳಿತದಲ್ಲಿನ ಸಮಸ್ಯೆಗಳು ಮತ್ತು ಸಂಪರ್ಕ ಸಾರ್ವಜನಿಕ ಅಸಮಾಧಾನವಾಗಿ ಸೋಣಗೊಳ್ಳುವ ಮುನ್ದುವೇ ಅವುಗಳನ್ನು ಪರಿಹರಿಸಲು ಅವಕಾಶ ಒದಗಿಸುತ್ತವೆ. ಹಂದು ಕೊರತೆಗಳ ಕುರಿತಾದ ಅರಿವು, ಅವುಗಳ ಪರಿಹಾರದಲ್ಲಿ ಮೊದಲ ಮೆಟ್ಲಿಂಗ್‌ಲಾಗಿದೆ. ಸಾರ್ವಜನಿಕ ವಿಶ್ವಾಸವನ್ನು ಗೆಲ್ಲಿವ ಅಥವಾ ಆದಳಿತವನ್ನು ಸುಧಾರಿಸುವ ಗುರಿ ಸಾಧಿಸಬೇಕಾದರೆ ಜನರು ಧ್ವನಿ ಎತ್ತಲು ಅವಕಾಶ ನೀಡಬೇಕೇ ಹೊರತು ಅವರ ಧ್ವನಿಯನ್ನು ಹತ್ತಿಕೊಬರಿ. ಸಾರ್ವಜನಿಕ ಹಂದು ಕೊರತೆಗಳನ್ನು ಸಕಾಲಕ್ಕೆ ಗುರುತಿಸಿ, ಅವುಗಳ ವಿಶ್ಲೇಷಣೆ ಮಾಡುವುದರಿಂದ ಸಾರ್ವಜನಿಕ ಸಂಸ್ಥೆಗಳ ಕಾರ್ಯದಕ್ಕೆ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಅವಕಾಶ ದೊರೆಯಲಿದೆ. ಕೆಲವೊಮ್ಮೆ ಸಮಸ್ಯೆಗಳಿಗೆ ಸಾಂಪರ್ದಾಯಿಕ ಮಾದರಿಯ ಪರಿಹಾರಗಳಿಗಿಂತ 'ಪಾಲ್ಯಾಳ್ಯಾವಿಕೆ' ಮಾದರಿಯ ಪರಿಹಾರಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂಬುದನ್ನು ಅರಿತುಕೊಳ್ಳುವುದು ಅತಿ ಮುಖ್ಯವಾಗಿದೆ. ಇದರ ಭಾಗವಾಗಿ, ಸಂಸ್ಥೆಗಳ ಕಾರ್ಯನಿರ್ವಹಣೆ ಅಥವಾ ನೀತಿಗಳನ್ನು ಉತ್ತಮಗೊಳಿಸಲು ಅಥವಾ ಹಂದು ಕೊರತೆಗಳನ್ನು ತಡೆಯುವ ಸಲುವಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿ, ಮುಕ್ತ ಮನಸ್ಸಿನಿಂದ ಪರಿಗಳಿಸಬೇಕಿದೆ. ದೂರುಗಳು, ಸಲಹೆಗಳು ಮತ್ತು ಕೆಲವೊಮ್ಮೆ ವಿವರ ಕೋರಿ ಕೇಳಲೂದ ಪ್ರಶ್ನೆಗಳನ್ನೂ ವ್ಯವಸ್ಥಿತವಾಗಿ ವಿಶ್ಲೇಷಣೆ ಮಾಡಿ ಅಧಿಕಾರಿಗಳ ಪರಿಶೀಲನೆಯಲ್ಲಿ ವಿವರಿಸಬೇಕಿದೆ. ಸಾರ್ವಜನಿಕ ಸಾರ್ವಜ್ಞಾನ ಮುದುಕುವ ಮತ್ತು ಅವುಗಳನ್ನು ಮನರಾವತ್ಸನೆಯಾಗದಂತೆ ತಡೆಯುವ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ. □

ಸುಧಾರಣಾ ಕ್ರಮಗಳ ಹಲವು ಸಾಧ್ಯತೆಗಳನ್ನು ಕಂಡುಕೊಳ್ಳಲು ನೇರವಾಗುತ್ತದೆ. ಎಲ್ಲಾ ಹಂದು ಕೊರತೆಗಳನ್ನೂ ಸಾಂಪ್ರದಾಯಿಕ ಹಂದು ಕೊರತೆ ಪರಿಹಾರ ವ್ಯವಸ್ಥೆ ಮೂಲಕ ವೇದಾಧಿಲಿಸಲಾಗುವುದಿಲ್ಲವಾದ್ದರಿಂದ ಮತ್ತು ಸಂಪರ್ಕ ಸಾಧನೆ ಹಾಗೂ ಅಧಿಕಾರ ಹಂಜಿಕೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಂವಹನ ಕೊರತೆ ಎದುರಾಗುವುದರಿಂದ, ಅನೌಪಚಾರಿಕವಾಗಿ ದಾಖಿಲಾದ ಹಂದು ಕೊರತೆಗಳೂ ಆದಳಿತವನ್ನು ಉತ್ತಮಗೊಳಿಸಲು ನೇರವಾಗುತ್ತವೆ ಎಂಬುದನ್ನು ಅರಿತುಹೊಳ್ಳಬೇಕು.

### ಅನುಪಸ್ಥಿತಿ ಅಧ್ಯೇತ್ಕೆ

ಯಾವುದೇ ಸಂಸ್ಥೆಯು ಸ್ವೀಕರಿಸಿದ ಹಂದು ಕೊರತೆ ಕುರಿತಾದ ದೂರು ಸಂಸ್ಥೆಯ ಕಾರ್ಯದಕ್ಕೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದಳಿತವನ್ನು ವಿವರಿಸುತ್ತದೆಯಾದರೂ, ಈ ವಿಚಾರದಲ್ಲಿ ಒಂದು ಎಚ್ಚರಿಕೆಯ ಮಾತನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಹಂದು ಕೊರತೆ ದೂರುಗಳು ಇಲ್ಲವೆಂದ ಮಾತ್ರಕ್ಕೆ ಅದಕ್ಕೆ ಅತಿಯಾದ ಅಧ್ಯ ಕಲ್ಪಿಸಬಾರದು. ಏಕೆಂದರೆ, ಹಂದು ಕೊರತೆಗಳ ಅನುಪಸ್ಥಿತಿಗೆ ಹತ್ತು ಹಲವು ಕಾರಣಗಳಿರಬಹುದು. ಅಭಿವೃದ್ಧಿ ವ್ಯವಸ್ಥೆಯ ಕೊರತೆ, ಪ್ರತೀಕಾರದ ಭಿತ್ತಿ ಅಥವಾ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿನ ಅಪನಂಬಿಕೆಯೂ ಇದಕ್ಕೆ ಕಾರಣವಾಗಿರಬಹುದು. ಪ್ರತೀಕಾರದ ಭಿತ್ತಿಯಿಂದ ಅಥವಾ ಪರಿಹಾರಕ್ಕೂ ಸೂಕ್ತ ಮಾರ್ಗದ ಮುದುಕಾಟದ ಭರದಲ್ಲಿ ಅಥವಾ ದೂರಿಗಿರಿ ಪ್ರತಿಸ್ಪಂದನೆ ವಿಚಾರದಲ್ಲಿ ವ್ಯವಸ್ಥೆಯ ಮೇಲಿನ ಅಪನಂಬಿಕೆಯೂ ಇದಕ್ಕೆ ಕಾರಣವಾಗಿರಬಹುದು. ಪ್ರತೀಕಾರದ ಭಿತ್ತಿಯಿಂದ ಅಥವಾ ಪರಿಹಾರಕ್ಕೂ ಸೂಕ್ತ ಮಾರ್ಗದ ಮುದುಕಾಟದ ಭರದಲ್ಲಿ ಅಥವಾ ದೂರಿಗಿರಿ ಪ್ರತಿಸ್ಪಂದನೆ ವಿಚಾರದಲ್ಲಿ ವ್ಯವಸ್ಥೆಯ ಮೇಲಿನ ಅಪನಂಬಿಕೆಯಿಂದ ಹಂದು ಕೊರತೆ ಕುರಿತ ದೂರುಗಳ ಹಿನ್ನೆಲೆಗೆ ಸರಿಯಬಹುದು. ಹಂದು ಕೊರತೆಗಳನ್ನೂ ಸೃಷ್ಟಿಸಿ ಆದಳಿತಕ್ಕೂ ಪ್ರಯತ್ನಿಸುವುದೇ ಅಂತಿಮ ಸವಾಲಾಗಿದ್ದರೂ, ಏಷಿಧ ವ್ಯವಸ್ಥೆಗಳನ್ನು ಮುದುಕುಪಡಿಸಲು ಅಧಿಕಾರಿಗಳ ಮನರಾವತ್ಸನೆಯೆನ್ನೇ ಹಿಂಬಣೆ ಮಾಡಿಕೊಂಡಿರಿಸಿದೆ. □

# ಖಾಸಗಿ ಸೇವೆ: ಕೊರತೆ ನಿರಾರಣ ವ್ಯವಸ್ಥೆ



Telecom Regulatory Authority of India

ಅನ್ನಾರ್ಥೀ  
ಕುಂದು ಕೊರತೆ  
ನಿರಾರಣ ದೇಖಿಕೆಗಳ  
ರಚನೆ  
ಈಗಾತಾಳಣದಾರರೂ  
ಕಟ್ಟಬೇ ಮೂಲತ್ವೋಕುರು  
ಮತ್ತು  
ಅನ್ನಾರ್ಥೀ ದೇಖಿಕೆಯನ್ನು  
ಒಳಗೊಳಿಸುವ  
ಅಭಿವೃದ್ಧಿ ಕೊರತೆಯಾಗಿ  
ದೊಡ್ಡ ಪ್ರಮಾಣ  
ಜನರಿಂದ  
ಹೊರತೆಯನ್ನು ನೋಡಿ ಸಂತಸ  
ಪಟ್ಟಿದ್ದಾರೆ. ನಾಗರಿಕರಿಗೆ ಉತ್ತರದಾಯಿತ್ವ  
ಹೊಂದಿರುವ ಸರ್ಕಾರದಿಂದಾಗಿ 'ಜನರಿಂದ,  
ಜನರಿಗಾಗಿ ಮತ್ತು ಜನರಿಗೋಸ್ಕರ' ಇರುವ  
ಸರ್ಕಾರದ ಆಡಳಿತ ಹೊಂದಿರುವ ಭಾರತದ  
ಬಗ್ಗೆ ನಿಜವಾಗಿಯೂ ಹೆಮ್ಮೆ ಪಡುತ್ತಿದ್ದಾರೆ.  
ಆದಗೂ, ಸರ್ಕಾರವು ಆಡಕ್ಕ ಅಧಿಕಾರಶಾಂಕಿ  
ಸಮಸ್ಯೆ ಎದುರಿಸುತ್ತಿದೆ. ಇದರಿಂದಾಗಿ  
ಸರಾಸರಿ ನಾಗರಿಕರಿಗೆ ಸರ್ಕಾರ ಅಥವಾ  
ಖಾಸಗಿ ಕ್ಷೇತ್ರಗಳಲ್ಲಿ ಎದುರಾಗುವ ಕುಂದು  
ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು  
ಸಾಧ್ಯವಾಗದ ಪರಿಸ್ಥಿತಿ ಇದೆ. ಆದ್ದರಿಂದ  
ಪ್ರಜಾತಂತ್ರದ ಸ್ವೇಚ್ಚಾ ಮೌಲ್ಯಗಳನ್ನು ಎತ್ತಿ  
ಹಿಡಿಯವ ನಿಟ್ಟಿನಲ್ಲಿ ನಾಗರಿಕರ ಕುಂದು  
ಕೊರತೆಗಳಿಗೆ ಪರಿಹಾರ ನೀಡುವ ವ್ಯವಸ್ಥೆಯ  
ಸ್ಥಾಪನೆ ಕುರಿತಾಗಿ ತುರಾಗಿ ಗಮನ  
ಹರಿಸಬೇಕಾದ ಅವಶ್ಯಕತೆ ಇದೆ.

ಸರ್ಕಾರ, ಸಚಿವರು, ನಾನಾ  
ಇಲಾಖೆಗಳ ಕುರಿತು ದೂರು ಸಲ್ಲಿಸಲು  
ನಾಗರಿಕರಿಗೆ ಅನುಕೂಲ ಮಾಡುವ  
ನಿಟ್ಟಿನಲ್ಲಿ ಪ್ರಸಕ್ತ ಸರ್ಕಾರ ಹಲವಾರು  
ಡಿಜಿಟಲ್ ಕುಂದು ಕೊರತೆ ಪರಿಹಾರ  
ವೇದಿಕೆಗಳನ್ನು ನಿರ್ಮಾಣ ಮಾಡಿದ್ದರೂ, ಅವುಗಳು  
ಎಷ್ಟು ಪರಿಣಾಮಕಾರಿಯಾಗಿ  
ಕೆಲಸ ಮಾಡುತ್ತಿವೆ ಎಂಬುದರ ಕುರಿತು  
ಚಚೆ ಮಾಡಬೇಕಾಗಿದೆ. ಇದರ ಜೊತೆಗೆ  
ಟೆಲಿಕಾಂ ಸೇರಿದಂತೆ ಹಲವು ವಿಭಾಗಗಳಲ್ಲಿ  
ಉಸ್ತುವಾರಿ ನೋಡಿಕೊಳ್ಳುವ ವ್ಯವಸ್ಥೆಯ



\* ಉದಯ್ ಎಸ್ ಮೇಹ್  
\*\* ಸಿದ್ಧಾರ್ಥ ನಾರಾಯಣ್

ಕೊರತೆಯಿದ್ದು, ಈ ಮೂಲಕ ಖಾಸಗಿ ಸೇವಾದಾರರ ನಿಯಂತ್ರಣಕ್ಕೆ ಪರಿಣಾಮಕಾರಿ ಕುಂದು ಕೊರತೆ ಪರಿಹಾರ ಒದಗಿಸುವ ವ್ಯವಸ್ಥೆಯ ನಡುವೆ ತುಂಬಾ ಅಂತರವಿದೆ. ಇದು ಟೆಲಿಕಾಂ ರೆಸ್ಯೂಲೇಟರಿ ಆಧಾರಿಟಿ ಆಫ್ ಇಂಡಿಯಾ (ಟಿಆರ್ಐ) ನಂತಹ ಇಲಾಖಾವಾರು ನಿಯಂತ್ರಣ ಮಂಡಳಿಯ ರಚನೆಯ ಮೂಲಕ ಸಾರ್ವಜನಿಕರ ಕುಂದು ಕೊರತೆ ನಿವಾರಣೆಗೆ ವೇದಿಕೆ ನಿರ್ವಹಣೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ಇವತ್ತಿನವರೆಗೆ ಗ್ರಾಹಕರ ವಿಶ್ಲಾಷವನ್ನು  
ಪಡೆದು ಪರಿಣಾಮಕಾರಿಯಾಗಿ  
ಕುಂದು ಕೊರತೆ ನಿವಾರಣೆ ಮಾಡುವ  
ವೇದಿಕೆ ರಚನೆಯ ದುರದೃಷ್ಟವಾತ್ ಮರೀಚಿಕೆಯಾಗಿಯೇ ಉಳಿದಿದೆ. ಸರಕು  
ಮತ್ತು ಸೇವೆಗಳನ್ನು ಪಡೆಯುವತ್ತೆ  
ಗಮನ ಹರಿಸಲಾಗುತ್ತಿದೆಯೇ ಹೊರತು  
ಮಾರಾಟವಾದ ಬಳಿಕ ಗ್ರಾಹಕರ  
ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಗಮನ  
ಶೀರ್ಷಿಕೆಯಾಗಿದೆ. ಇದರಿಂದಾಗಿ  
ಭಾರತೀಯ ಗ್ರಾಹಕರು ಕುಂದು ಕೊರತೆ  
ನಿವಾರಣೆಯ ನಿಟ್ಟಿನಲ್ಲಿ ಮೂರು ಹಂತದಲ್ಲಿ  
ಸಾಂಪ್ರದಾಯಿಕ ಉದ್ದೇಶಗಳನ್ನು ಎದುರಿಸುತ್ತಿದ್ದಾರೆ.

ಮೊದಲನೆದಾಗಿ, ದೂರುದಾರಿಗೆ  
ತಮ್ಮ ಸಮಸ್ಯೆಯನ್ನು ತಿಳಿಸಲು ಸೂಕ್ತ  
ವೇದಿಕೆ ಯಾವುದು ಎಂಬ ಬಗ್ಗೆ  
ಅರಿವಿಲ್ಲ. ಎರಡನೆಡಾಗಿ ಒಂದು ವೇಳೆ  
ಸೂಕ್ತ ವೇದಿಕೆ ದೊರಕಿದರೂ, ತಮ್ಮ  
ದೂರು ದಾಖಲಿಸಲು ದೊಡ್ಡ ಸಮಸ್ಯೆ  
ಎದುರಿಸಬೇಕಾಗುತ್ತದೆ. ಮೂರನೆಡಾಗಿ  
ಸೂಕ್ತವಾದ ಸರ್ಕಾರ ವೇದಿಕೆಯಲ್ಲಿ ದೂರು

\* ಉಪ ಕಾರ್ಯಕಾರಿ ನಿರ್ದೇಶಕರು \*\* ಸಂಶೋಧನಾ ಸಹಾಯಕರು, ಶಿರುಂಟಿವ್ ಇಂಟರ್ನಾಷನಲ್. E-mail : usm@cuts.org

ದಾಖಲಿಸಿದರೂ ಸಮಸ್ಯೆ ಬಗೆಹರಿಯದೇ ಉಳಿಯುವ ಸಾಧ್ಯತೆಯ ಅಪಾಯ ಅವರ ಮುಂದಿರುತ್ತದೆ. ಈ ಪೂರ್ವಗ್ರಹಗಳ ಹೊರತಾಗಿ ಭಾರತೀಯ ಗ್ರಾಹಕರು ದೂರ ದಾಖಲಿಸುವ ಸಂಸ್ಕೃತಿಯನ್ನು ಸಾಮಾನ್ಯವಾಗಿ ಹೊಂದಿಲ್ಲ. ಇದು ಸಮಸ್ಯೆಯನ್ನು ಪರಿಹರಿಸುವ ಸರ್ಕಾರದ ನಿಲ್ದಿನಿಲ್ದ ಬಹು ದೊಡ್ಡ ಅಡೆತಡೆಯಾಗಿದೆ.

ಈ ಸಾಂಕೇತಿಕನ್ನು ಸಮರ್ಥವಾಗಿ ಎದುರಿಸುವ ನಿಟ್ಟನಲ್ಲಿ ಸರ್ಕಾರವು ‘ಆಡಳಿತದ ಕಲೆ (ಆರ್ಥ ಆರ್ಥ ಗವನ್‌ಸ್ಎಸ್)’ ಅಂದರೆ ಉತ್ತರದಾಯಿತ್ವ, ಹೊಣೆಗಾರಿಕೆ ಮತ್ತು ಪಾದರ್ಥಕರೆಯನ್ನು ಒಳಗೊಂಡ ಕುಂದು ಹೊರತೆ ಪರಿಹಾರ ವ್ಯವಸ್ಥೆಯನ್ನು ಎಲ್ಲಾ ನಾಗರಿಕರು ಒದಗಿಸಲು ಮುಂದಾಗಿದೆ.

ಈ ದಿಸೆಯಲ್ಲಿ ಈಗಿರುವ ಸಾರ್ವಜನಿಕ ಕುಂದು ಹೊರತೆ ನಿವಾರಣೆ ವೇದಿಕೆಗಳನ್ನು ಡಿಜಿಟಲೀಕರಣಗೊಳಿಸಿರುವುದು ಮಾತ್ರವಲ್ಲ, ರೈಫ್ಲ್ ಸಚಿವಾಲಯದ ನಿವಾರಣೆ, ಪಟ್ಟೇಲಿಯಂ, ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಇ-ಸೇವಾ, ಪ್ಲೋ ಆರ್ಥಿಕ ಗವನ್‌ಸ್ಎಸ್ ಮತ್ತು ಬಹು ಉದ್ದೇಶ ಕುಂದು ಹೊರತೆ ನಿವಾರಣಾ ವೇದಿಕೆಯಾದ ಪ್ರಗತಿ (ಫಿಅರ್ ಎಡಿಟಿಂಗ್)ಯ ಅನುಷ್ಠಾನ ಇತ್ತೂದಿ ಕ್ರಮಗಳನ್ನು ಕೈಗೊಂಡಿದೆ. ಇವುಗಳು ಸರ್ಕಾರಿ ಸೇವೆಯಲ್ಲಿ ಮತ್ತು ಕೆಲವು ನಿರ್ದಿಷ್ಟ ಖಾಸಗಿ ವಲಯದಲ್ಲಿ ಆದ ಲೋಪಗಳ ಬಗ್ಗೆ ಸಾರ್ವಜನಿಕರು ಆನ್‌ಲೈನ್‌ನಲ್ಲಿ ದೂರ ಸಲ್ಲಿಸಲು ಅವಕಾಶ ನೀಡುತ್ತದೆ.

ಈ ಕ್ರಮಗಳ ಮೂಲಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಬಸಿಟಿ) ಮೂಲಕ ಜನರನ್ನು ಹೇಳುತ್ತಿರುವುದಲ್ಲಿ ತಲುಪಲು ಸಾಧ್ಯವಾಗಿದ್ದು, ಮೊದಲ ಏರಡು ಸಾಂಕೇತಿಕನ್ನು ಒಂದು ಹಂತದಲ್ಲಿ ಯಶಸ್ವಿಯಾಗಿ ನಿರ್ವಹಿಸಲು ನೇರವಾಗಿದೆ. ಆದರೆ ಮೂರನೆಯ ಸಾಂಕೇತಿಕ ಕುಂದು ಹೊರತೆಯ ಕುರಿತು ತೆಗೆದುಹೊಂಡ ಕ್ರಮಗಳ ಬಗ್ಗೆ ಇನ್ನೂ ಬಹುತೇಕ ಪರಿಹಾರವಾಗಿದೆ ಉಳಿದಿದೆ.

ಈ ನಿಟ್ಟನಲ್ಲಿ ‘ನಾಗರಿಕರು ಸಮಯಕ್ಕೆ ಸರಿಯಾಗಿ ಸರಕು ಮತ್ತು ಸೇವೆಯನ್ನು ಪಡೆಯುವ ಹಕ್ಕು ಮತ್ತು



ಕುಂದು ಹೊರತೆ ನಿವಾರಣೆ ಕಾಯ್ದೆ’ (ಲೋಕಪಾಲ ವಿಧೇಯಕ) 2011ರಿಂದ ಸಂಸ್ತಿನ ಅನುಮೋದನಾಗಿ ಕಾಯುತ್ತಿದೆ. 2015ರಲ್ಲಿ ಸೇವೆ ಪ್ರಾರ್ಥಕೆ ಮತ್ತು ಕುಂದು ಹೊರತೆ ನಿವಾರಣೆ ಯೋಜನೆಯನ್ನು ಜಾರಿಗೆ ತಂದಿದ್ದರೂ, ಇದು ಕುಂದು ಹೊರತೆ ನಿವಾರಣೆಗೆ ಸೂಕ್ತ ವೇದಿಕೆಯಾಗಿ ಮಾರ್ಪಡಿಸಿಲ್ಲ.

**ಹಲವಾರು ಆನ್‌ಲೈನ್**

ಕುಂದು ಹೊರತೆ ನಿವಾರಣಾ ವೇದಿಕೆ ರಚನೆ ಸ್ವಾಗತಾರ್ಥವಾದರೂ ಕಳಪೆ ಮೂಲಸೂಕ್ತಯ್ಯ ಮತ್ತು ಆನ್‌ಲೈನ್ ವೇದಿಕೆಯನ್ನು ಒಳಗೊಳಿಸಿಕೊಳ್ಳುವ ಕುರಿತು ಅರಿವಿನ ಹೊರತೆಯಿಂದಾಗಿ ದೊಡ್ಡ ಪ್ರಮಾಣದ ಜನಸಂಖ್ಯೆ ಇದರಿಂದ ಹೊರಗುಳಿದಿದೆ. ಆದ್ದರಿಂದ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸಲು ಅಧಿಕೃತ ಅಧಿಕಾರಿಯಾಭಿರೂಪ ನೇಮಕ ಮಾಡುವುದು ಅತ್ಯಾವಶ್ಯಕವಾಗಿದೆ. ಇಂತಹ ವ್ಯವಸ್ಥೆಯನ್ನು ಈಗಾಗಲೇ ಬ್ರಾಂಕಿಂಗ್, ವಿದ್ಯುತ್ ಮತ್ತು ವಿಮಾ ಕ್ಷೇತ್ರದಲ್ಲಿ ಪರಿಚಯಿಸಲಾಗಿದೆ. ಆದರೆ ಇನ್ನೂ ಅನೇಕ ಮಹತ್ವದ ಆರ್ಥಿಕ ವಲಯಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿಲ್ಲ. ಸರ್ಕಾರ ಸ್ನೇಹಿಯ ಬದಲು ಗ್ರಾಹಕ ಸ್ನೇಹಿಯಾದ ನಿಯಂತ್ರಕ ವ್ಯವಸ್ಥೆಯನ್ನು ಸ್ಥಾಪಿಸುವುದರಿಂದ ಇಬ್ಬರ ನಡುವಿನ ಅಂತರ ಕಡಿಮೆಯಾಗುತ್ತದೆ.

ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮಾತ್ರವಲ್ಲದೆ ನಾಗರಿಕರಿಗೆ ಅವರು ಉತ್ತರದಾಯಿಯಾಗುವಂತೆ ಮಾಡಬೇಕು. ಪ್ರತಿ ಇದು ವರ್ಷಗಳಿಗೂ ಮುಕ್ಕೆ ಜನಾದೇಶದ ಮೂಲಕ ಆಯ್ದುಯಾದ ಸರ್ಕಾರ ಮೌಲ್ಯ ಮತ್ತು ಲಾಭವನ್ನು ಸಾಬಿತು ಮಾಡಬೇಕು. ನಿಯಂತ್ರಕರು ಜನರಿಂದ ಆಯ್ದು ಆಗದಿದ್ದರೂ ಜನರಿಗೆ ಉತ್ತರ ನೀಡುವ ಅವಶ್ಯಕತೆ ಇರಬೇಕು.

**ಟೆಲಿಕಾಂ ಇಲಾಖೆಯಲ್ಲಿರುವ ಟ್ರಾಯ್‌ನಂತಹ ಹಲವು ವಿಭಾಗೀಯ ನಿಯಂತ್ರಕರಿಗೆ ಸಾಕಷ್ಟು ಅಧಿಕಾರ ಇಲ್ಲ. ಇದನ್ನು ನಿವಾರಿಸಲು 2016ರಲ್ಲಿ ಸಲಹಾ ನಿಯಮಗಳನ್ನು ರೂಪಿಸಲಾಯಿತು. ದೂರ ಸಂಪರ್ಕ ಇಲಾಖೆಯ ಕುರಿತ ದೂರು/ಕುಂದು ಹೊರತೆಯನ್ನು ನಮೂದಿಸುವಂತೆ ಮನವಿ ಮಾಡಲಾಯಿತು.**

ದೂರ ಸಂಪರ್ಕ ವಿಭಾಗಕ್ಕೆ ಮೂರು ಹಂತಗಳ ಕುಂದು ಹೊರತೆ ನಿವಾರಣೆ ವ್ಯವಸ್ಥೆಯನ್ನು ತರಲು ನಿರ್ಣಯ ಮಾಡಲಾಯಿತು. ಆದರೆ ಈ ಕುರಿತಂತೆ ಮತ್ತೆ ಯಾವುದೇ ರೀತಿಯ ಕ್ರಮಗಳು ಮುಂದುವರಿಯಲ್ಲಿ. ಇದರಿಂದಾಗಿ ದೂರ ಸಂಪರ್ಕ ವಿವಾದ ಪರಿಹಾರ ಮತ್ತು ಸರ್ವೋಜ್ಞ ನ್ಯಾಯಮಂಡಳಿ (ಬಿಡಿವ್ಸೋಎಟಿ) ಮತ್ತು ಡಿಪಾರ್ಟ್‌ಮೆಂಟ್‌ ಆರ್ಥ ಟೆಲಿಕಮ್ನ್ಯಾನ್‌ಕೇಶನ್‌ (ಡಿಟೆಟ್), ಸಾರ್ವಜನಿಕರ ಕುಂದು ಹೊರತೆ ನಿವಾರಣೆ ಮತ್ತು ನಿಗಾ ವ್ಯವಸ್ಥೆ ಕುರಿತು ಕೇಂದ್ರೀಯ ಮಂಡಳಿ (ಸಿಪಿಇರ್ ಎವಂಎಸ್) ನಲ್ಲಿ ದೂರಗಳ ಸಂಖ್ಯೆ ಹೆಚ್ಚಾಯಿತು ಹಾಗೂ ನ್ಯಾಯಾಲಯಗಳಲ್ಲಿ ದಾಖಿಲಾಗುವ ದೂರಗಳ ಸಂಖ್ಯೆ ಏರಿಕೆಯಾಯಿತು. ಉಳಿದ ಇಲಾಖೆಗಳಲ್ಲಿ ಇದೇ ರೀತಿಯ ಬೆಳವಣಿಗೆ ಕಂಡು ಬಂತು.

**ವಿಶಾಲವಾಗಿ ಹರಡಿರುವ ದೇಶದ ಭೋಗೋಳಿಕ ಸ್ವಿವೇಶವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿ ನೇಮಕ ಮಾಡುವಾಗ ಗ್ರಾಹಕ ವ್ಯವಹಾರಗಳ ಇಲಾಖೆ (ಡಿಟೆಸಿಎ), ಕೇಂದ್ರ ಸರ್ಕಾರದ ಗ್ರಾಹಕರ ಸುವಿಧ ಕೇಂದ್ರ ಅಭಿವಾಗಿ ಗ್ರಾಹಕ ಕಾಳಜಿ ಕೇಂದ್ರದಂತಹ ಕೇಂದ್ರ ಮತ್ತು ರಾಜ್ಯಗಳ ಹಲವಾರು ಇಲಾಖೆಗಳನ್ನು ಒಳಗೊಳ್ಳುವಂತೆ ಮಾಡಿ ಗ್ರಾಹಕರ ಕಲ್ಯಾಣಕ್ಕೆ ನೆರವಾಗಬೇಕು. ಇವುಗಳ ಒಂದೇ ಮಾಹಿತಿ ಮತ್ತು ತಂತ್ರಜ್ಞಾನ (ಬಸಿಟಿ) ವೇದಿಕೆಯನ್ನು ಹೊಂದಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಗ್ರಾಹಕರಿಗೆ ಸಹಾಯವಾಗಿ ಸೇವೆ ಒದಗಿಸುತ್ತದೆ.**

ಇದರಲ್ಲಿ ಸಂಧಾನದಲ್ಲಿ ಅನುಭವ ಇರುವ ದೂರನ್ನು ಸರಿಯಾಗಿ ದಾಖಿಲಿಸಿಕೊಳ್ಳುವ ಸಾಮರ್ಥ್ಯ ಇರುವ, ಮಾಹಿತಿಯನ್ನು ಸರಿಯಾಗಿ ನೀಡುವ

ವ್ಯಕ್ತಿಗಳು ಇರುವ ನಿರೀಕ್ಷೆಯಿದೆ. ಜಿಎಸ್‌ಕೆಯಲ್ಲಿ ಗ್ರಾಹಕರು ಯಾವುದೇ ಖಾಸಗಿ ಸರಕು ಮತ್ತು ಸೇವಾದಾರರ ವಿರುದ್ಧ ದೂರು ದಾಖಲಿಸಬಹುದು.

ಜಿಎಸ್‌ಕೆಯ ಯಶಸ್ವಿ ಮತ್ತು ಅದರ ಬಗ್ಗೆ ಮತ್ತೆ ಯೋಚನೆಯನ್ನು ಜೈಪುರದಲ್ಲಿರುವ ಜಿಎಸ್‌ಕೆಯಲ್ಲಿನ ಸಿಯುಟಿಎಸ್ ಇಂಟರ್‌ನ್ಯಾಷನಲ್ ನಡೆಸುತ್ತಿರುವ ಅನುಭವದಿಂದ ಪಡೆದುಕೊಳ್ಳಬಹುದು. ಸ್ಥಾಪನೆಗೊಂಡ ಬಳಿಕ ಕಳೆದ 18 ತಿಂಗಳಲ್ಲಿ ಜಿಎಸ್‌ಕೆ ನಾನಾ ವಿಭಾಗಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಿದೆ. ಆದರೆ ಶೇ. 11ರಷ್ಟು ಹಣಕಾಸು ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ನೋಟು ಅವಾನ್ಯದ ಬಳಿಕ ದಿಂಬಿಲ್ರೂ ಪಾವತಿಗೆ ಜನರು ವರ್ಗಾವಣೆಯಾದ ಬಳಿಕದ್ದಾಗಿದೆ. ಜಿಎಸ್‌ಕೆಯ ಯಶಸ್ವಿಗೆ ಇಂತಹ ಅಂತಿಮ ಅಂಶಗಳು ನೇರವಾಗುತ್ತವೆ. ಬ್ಯಾಂಕಿಗೂ ಓಂಬಡ್‌ಮನ್ ಇದ್ದು ಹೊರತಾಗಿಯೂ ನಾನಾ ಭಾಗಗಳಿಂದ ನಾನಾ ಭಾಷೆಯಲ್ಲಿ ಜನರು ಜಿಎಸ್‌ಕೆಗೆ ದೂರು ನೀಡಿದ್ದಾರೆ.

ಇಂತಹ ಪರ್ಯಾಯ ದೂರು ಪರಿಹಾರ ವೇದಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವಯಂ ಸೇವಾ ಗ್ರಾಹಕ ಸಂಘಟನೆಗಳನ್ನೆರಡು ಪಡೆಯಬಹುದು. ಇದನ್ನು ವಿವಾದ ಪರಿಹಾರ ವಿಜ್ಞಿನಿಯಾಗಿ ಕೆಲಸ ಮಾಡುತ್ತಿದ್ದು, ಗ್ರಾಹಕರ ರಕ್ಷಣೆ ಕಾಯ್ದು 1986 (ಸಿಬ್ಪಿಆರ್‌ಎ)ಯಡಿ ರಾಷ್ಟ್ರೀಯ ಅಯೋಗ, ರಾಜ್ಯ ಮಟ್ಟದ ಅಯೋಗ ಮತ್ತು ಜಿಲ್ಲಾ ಮಟ್ಟದ ವೇದಿಕೆಗಳಿವೆ.

ಗ್ರಾಹಕ ನ್ಯಾಯಾಲಯಗಳು 30 ವರ್ಷಗಳ ಹಿಂದೆ ಆರಂಭವಾಯಿತು. ಇವುಗಳು ವಿವಾದಗಳನ್ನು ತ್ವರಿತವಾಗಿ ಇತ್ಯಧ್ರಗೊಳಿಸಲು ಸಿವಿಲ್ ನ್ಯಾಯಾಲಯಗಳಿಗೆ ಪರ್ಯಾಯವಾಗಿ ಕೆಲಸ ಮಾಡಬಲು ಸಾಧಿಸಲಾಗಿದ್ದರೂ, ಅವುಗಳು ಕೂಡ ಸಿವಿಲ್ ನ್ಯಾಯಾಲಯಗಳ ರೀತಿಯಲ್ಲೇ ವಿಳಂಬಗತಿ ಮಾಡುತ್ತಿವೆ ಎಂಬ ಅರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ಅಯೋಗದ ಅಂತರ್ಜಾಲದಲ್ಲಿ ರಾಷ್ಟ್ರೀಯ ಅಯೋಗವು ತನಗೆ ಬಂದ ದೂರಿನಲ್ಲಿ ಶೇ. 86.26, ರಾಜ್ಯ



ಅಯೋಗಗಳು ಶೇ. 85.67 ಮತ್ತು ಜಿಲ್ಲಾ ವೇದಿಕೆಗಳು ಶೇ. 92.43 ಪ್ರಕರಣಗಳನ್ನು ಇತ್ಯಧ್ರಗೊಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ. ಆದರೆ ಇವುಗಳ ಅಧ್ಯಯನ ಮಾಡಿದಾಗ ಬಹುತೇಕ ಪ್ರಕರಣಗಳು ಸಿಬ್ಪಿಆರ್‌ಎ ನಿಗದಿತ ಕಾಲಾವಕಾಶಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿರುವುದು ಕಂಡು ಬರುತ್ತದೆ. ಇತ್ಯಧ್ರಕ್ಕೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 4 ಲಕ್ಷವನ್ನೂ ಮೀರುತ್ತದೆ. ‘ವಿಳಂಬ ನ್ಯಾಯದಾನ ಎಂದರೆ ನ್ಯಾಯ ನಿರಾಕರಣ’ ಎಂಬ ಜನಪ್ರಿಯ ಮಾತನ್ನು ಗಮನದಲ್ಲಿಟ್ಟುಕೊಂಡರೆ ಭಾರತೀಯ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಗ್ರಾಹಕ ನ್ಯಾಯಾಲಯಗಳು ವಿಫಲವಾಗಿವೆ ಎಂದೇ ಹೇಳಬಹುದು.

ಸಿಬ್ಪಿಆರ್‌ಎಗೆ ಬದಲಾಗಿ ಇತ್ತೀಚೆಗೆ ಗ್ರಾಹಕ ರಕ್ಷಣಾ ಕಾಯ್ದು 2018ನ್ನು ಇತ್ತೀಚೆಗೆ ಜಾರಿಗೆ ತರಲಾಯಿತು. ಇದರಡಿಯಲ್ಲಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಥಿಕಾರ (ಸಿಸಿಎಂ) ರಚನೆ ಮಾಡಲು ಅವಕಾಶ ಸಿಕ್ಕಿದ್ದು, ಗ್ರಾಹಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯಧ್ರಗೊಳಿಸುವ ಕೆಲಸವನ್ನು ಇದಕ್ಕೆ ವಹಿಸಲಾಗಿದೆ.

ಬಾಕಿ ಉಳಿದಿರುವ ಪ್ರಕರಣಗಳನ್ನು ಸಿಸಿಎಂ ಎಷ್ಟು ವೇಗವಾಗಿ ಇತ್ಯಧ್ರಗೊಳಿಸುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಖಾಲಿ ಹುದ್ದೆ, ಅಸಮರ್ಪಕ ಮೂಲಸೌಕರ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತರದಾಯಿತ್ವ ಮತ್ತು ಗ್ರಾಹಕ ನ್ಯಾಯಾಲಯಗಳಿಗೆ ನಿರ್ದಿಷ್ಟ ನೀಡಿಕೆಯ ನಿಟ್ಟಿನಲ್ಲಿ ಮುಸುಕಿನ ಗುದಾಟ ನಡೆಯುತ್ತಿರುವುದು ಇಲ್ಲಿ ಗಮನಾರ್ಹ. ಆದ್ದರಿಂದ ಗ್ರಾಹಕರ ಕುಂಡು ಕೊರತೆಗಳನ್ನು ತ್ವರಿತವಾಗಿ ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ ಅಗತ್ಯವಾಗಿದೆ.

ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಿಕ್ಕಟ್ಟು ಮಾತ್ರ ಕಾರಣವಲ್ಲಿದೆ ಇನ್ನೂ ಮುಖ್ಯವಾಗಿ ಇನ್ನೊಂದು ಸವಾಲು ಇದೆ. ಅದೆಂದರೆ ನಾನಾ ಇಲಾಖೆ ಮತ್ತು ವಿಭಿನ್ನ ಸಚಿವಾಲಯಗಳ ಕುಂಡು ಕೊರತೆ ವ್ಯವಸ್ಥೆಯು ಒಂದೇ ವಲಯದಲ್ಲಿ ಕೆಲಸ ಮಾಡುತ್ತವೆ. ಇವುಗಳ ಪ್ರೇಕ್ಷಿತಿ ಇ-ಕಾಮ್‌ಸ್‌ ಕೊಡ ಬಂದು. ಇತ್ತೀಚಿನ ದಿನಗಳಲ್ಲಿ ಇ-ಕಾಮ್‌ಸ್‌ ಕುರಿತು ರಾಷ್ಟ್ರೀಯ ಗ್ರಾಹಕ ಸಹಾಯವಾಗಿ ಬರುವ ದೂರುಗಳ ಸಂಖ್ಯೆ ಗೆಣಿಸಿಯಾಗಿ ಏರಿಕೆ ಕಂಡಿವೆ.

2014–15ರಲ್ಲಿ 13,813 ದೂರುಗಳು ಬಂದಿದ್ದರೆ, 2015–16ರಲ್ಲಿ 23,955 ದೂರುಗಳು ಹಾಗೂ 2016–17ರಲ್ಲಿ 50,767 ದೂರುಗಳು ಬಂದಿವೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರವು ಇ-ಕಾಮ್‌ಸ್‌ ವಿಭಾಗಕ್ಕಾಗಿಯೇ ಪ್ರತ್ಯೇಕ ನಿಯಂತ್ರಕರನ್ನು ನೇಮುಕ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಸಿಸಿಎಂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಗ್ರಾಹಕರಿಗೆ ಡಿಟಿಜಲ್ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಕಾಮ್‌ಸ್‌ ಸೇವಾದಾರರ ಏರುದ್ದ ಟ್ರಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ದೂರು ದಾಖಲಿಸುವಂತೆ ಉತ್ತೇಜಿಸುತ್ತಿದೆ.

ಈ ಬೆಳವಣಿಗೆಗಳನ್ನು ಗಮನಿಸಿರುವ ಪ್ರಥಾನ ಮಂತ್ರಿಗಳು ಗ್ರಾಹಕರ ದೂರುಗಳಲ್ಲಿ ಆಗುತ್ತಿರುವ ಹೆಚ್ಚಳದ ಬಗ್ಗೆ ಪರಿಶೀಲನಾ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಗ್ರಾಹಕರ ದೂರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ ಸಮಗ್ರ ಸುಧಾರಣೆಗೆ ಅವರು ಕರೆ ನೀಡಿದ್ದಾರೆ. ಸಿಸಿಎಂ ಅಲ್ಲದೆ ಕ್ಷೇತ್ರವಾರು ನಿಯಂತ್ರಕರು, ಸ್ವತಂತ್ರ ಓಂಬಡ್‌ಮನ್, ಜಿಎಸ್‌ಕೆ ಸ್ಥಾಪನೆ ಮತ್ತು ಅಂತರ್ ಸರ್ಕಾರ ಮತ್ತು ಅಂತರ್ ಸಚಿವಾಲಯ ಹಾಗೂ ಅಂತರ್ ಇಲಾಖೆಯ ನಡುವೆ ಉತ್ತಮ ಸಹಕಾರ ಗ್ರಾಹಕ ಸಮಸ್ಯೆಗಳನ್ನು ಪರಿಹರಿಸಲು ನೇರವು ನೀಡಲಿದೆ.

ಮೂರು ಹಂತಗಳಲ್ಲಿ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಬಹು ದೊಡ್ಡ ಪರೀಕ್ಷೆಯಾಗಿದೆ. □

# ಇ-ವಿಭಾಗಾರಿ: ನವಭಾರತ - 2022 ಕಾರ್ಯಾಚರಣ



ನಾನಿಂದ  
ಹಾಗೂ  
ಪರಿಣಾಮಕಾಲ  
ಉಪಕ್ರಮಾಂಶ ಮೂಲಕ  
ತಾವಣಜ್ಞಿಕ ಕುಂದುಕೊರತೆ  
ಇವಾರಣೆಗೆ  
ಇ-ಆಡಳಿತ ಪ್ರಕ್ರಿಯೆಯು  
ತಮಾನ ಬಿಂಬಿಸುವು  
ಖಾತಿಲಾಜಿಕೊಳ್ಳುವುದು  
2022ರ  
ಪದಭಾರತಕ್ಕಾಗಿ  
ಕಾರ್ಯಾಚರಣವಾಗಿದೆ.



\* ಡಾ. ಯೋಗೇಶ್ ಸೂರಿ  
\*\* ದೇಶ್ ಗೌರವ್ ಸೇಕ್ರೆ

**ಸಾರ್ವಜನಿಕ ಕುಂದುಕೊರತೆ ನಿವಾರಣೆ ಕ್ರಿಯೆ ಸರ್ಕಾರ, ಗಿರಿಷ್ಟು ಆಡಳಿತ್ ಗುರಿಯು ನವಭಾರತ - 2022 ಮುನ್ಹೊಳಿದ ಪ್ರಮುಖ ಅಂಶವಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ವಿಶ್ವ ಮತ್ತು ಪರಿಣಾಮಕಾರಿ ಉಪಕ್ರಮಗಳ ಮೂಲಕ ಪ್ರಗತಿ ಕಾಣುತ್ತಿರುವ ಇ-ಆಡಳಿತಕ್ಕ ಇದು ಮೂರಕವಾಗಿದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯಲ್ಲಿನ ಸುಧಾರಣೆಗಳಿಂದಾಗಿ ಆನ್‌ಲೈನ್ ಮುಖಾಂತರ ಅನೇಕ ಸಾರ್ವಜನಿಕ ಸೇವೆಗಳನ್ನೊದಗಿಸಲು ಸಾಧ್ಯವಾಗಿದೆ. ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಸುಮಾರು ಮೂರೂವರೆ ಸಾರ್ವಜ್ಞಾನಿಕ ಅಧಿಕ ಇ-ಸೇವೆಗಳನ್ನು ನೀಡುತ್ತಿದೆ ಎಂದು ವಿದ್ಯಾನ್ಯಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಇ-ಆಡಳಿತ ವಿಭಾಗದ ಅಂದಾಜಿಸಿದೆ. ಕೇಂದ್ರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು 8000 ಹೆಚ್‌ಎಕ್ಟ್‌ಎಕ್ಟ್ ಜಾಲತಾಣಗಳನ್ನು ನಿರ್ವಹಿಸುತ್ತಿವೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ - ಎನ್ ಇ ಸಿ ಅಂದಾಜು ತಿಳಿಸಿದೆ.**

**ಸೇವೋತ್ಮೂ ಮತ್ತು ಪಿಜಿಆರ್ ಎವ್‌ಎಸ್**


ಭಾರತ ಸರ್ಕಾರದ ವಿವಿಧ ಸಚಿವಾಲಯಗಳು / ಇಲಾಖೆಗಳ ಕೆಲಸದಿಂದ ಉದ್ಭವಿಸುವ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣೆ ಮತ್ತು

ಸಹಕಾರದಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ (ಡಿಪಿಆರ್‌ಎ) ಪ್ರಮುಖ ನೀತಿ ನಿರೂಪಕ ಸಂಸ್ಥೆಯಾಗಿದೆ. ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆ ಸಾಧಿಸಲು 'ಸೇವೋತ್ಮೂ' ಎಂಬ ಹೆಸರಿನ ಚೌಕಟ್ಟಿನ್ನು ಡಿವಿಆರ್‌ಪಿಜಿ ಅಭಿವೃದ್ಧಿಪಡಿಸಿದೆ. ಈ ಯೋಜನೆಯಡಿ ಪ್ರತಿ ಸರ್ಕಾರಿ ಇಲಾಖೆ ಕೂಡ ಅದರ ಮುಖ್ಯ ಸೇವೆಗಳು ಮತ್ತು ಸೇವಾಗುಣಮಟ್ಟ ಹಾಗೂ ಅವಧಿ, ಸಾರ್ವಜನಿಕ ಕುಂದುಕೊರತೆ ನಿವಾರಣೆ ಕಾರ್ಯವಿಧಾನ, ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ಸುಧಾರಣೆಗೆ ಮೌಲ್ಯಮಾಪನ ವ್ಯವಸ್ಥೆ ಅಳವಡಿಕೆ ಮೊದಲಾದ ಮಾಹಿತಿಗಳಿಂತ್ರಿನಾಗಿರುತ್ತದೆ. ಸಾರ್ವಜನಿಕ ಸೇವೆಗಳನ್ನು ಮತ್ತು ಸೇವಾಗುಣಮಟ್ಟ ಹಾಗೂ ಅವಧಿ, ಸಿಬ್ಬಂದಿ ಮೌಲ್ಯತ್ವದ ಮತ್ತು ಮೂಲಸಾಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕೇಂದ್ರಿಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ನಿಯಂತ್ರಣ ವ್ಯವಸ್ಥೆ (ಸಿಪಿಆರ್ ಎವ್‌ಎಸ್) ಅನ್ನು 2007 ರಿಂದ ಡಿವಿಆರ್‌ಪಿಜಿ ಜಾರಿಗೆ ತಂದಿದೆ. ಇದು ಕೇಂದ್ರಿಕೃತ, ಪಾರದರ್ಶಕ, ಹೊಣೆಗಾರಿಕೆಯಿಂದಿಗೆ ಸಮರ್ಪಿತ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ನಿಗಾಹಿಸುವ ಕೇಂದ್ರ ಸರ್ಕಾರದ ಪ್ರಾಯೋಜಿತ ಉಪಕ್ರಮವಾಗಿದೆ. ಆನ್‌ಲೈನ್ ಮೂಲಕ ಅಥವಾ ಅಂಚೆ ಮುಖಾಂತರ ಅಥವಾ ಕಚೇರಿಯಲ್ಲಿ

ಸಲ್ಲಿಸಲಾದ ಕುಂದುಕೊರತೆ ಅರ್ಜಿಗಳನ್ನು ಪರಿಹರಿಸಲು ಅಂತರ್ಜಾಲ ಆರ್ಥಿಕ ಪರಿಹಾರ ನೀಡುವ ಪ್ರಮಾಣೀಕೃತ ಮತ್ತು ಸಮಗ್ರ ವ್ಯವಸ್ಥೆ ಇದಾಗಿದೆ. ಪ್ರಸ್ತುತ 139 ಸಚಿವಾಲಯಗಳು / ಇಲಾಖೆಗಳು / ರಾಜ್ಯಗಳು / ಕೇಂದ್ರಾಡಳಿ ಪ್ರದೇಶಗಳು ಮತ್ತು ಇತರ ಸರ್ವೋಚ್ಚ ಸಂಸ್ಥೆಗಳನ್ನು ಈ ಸಿಪಿಆರ್ ಎವ್‌ಎಸ್‌ನೊಂದಿಗೆ ಸಂಪರ್ಕಿಸಲಾಗಿದೆ. ಈ ಅಂತರ್ಜಾಲ ಆರ್ಥಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಹಿಂದಿಯಲ್ಲಿ ಲಭ್ಯವಿದೆ. ಸಿಪಿಜಿಆರ್ ಎವ್‌ಎಸ್‌ನೊಂದಲ್ಲಿ ಪ್ರಾದೇಶಿಕ ಭಾಷೆಗಳ ವೇದಿಕೆ ಕೂಡ ಇದ್ದು 9 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಇಲಾಖೆಗಳ ಆನ್‌ಲೈನ್ ಮೋಟರ್‌ಲೌಗಳಲ್ಲಿ ಲಭ್ಯವಿದೆ. ಹರಿಯಾಣ, ಒಡಿಶಾ, ಮಿಜಾರಾಂ, ರಾಜಾಸ್ಥಾನ, ಮೇಘಾಲಯ, ಮುದುಚೆರಿ, ಉತ್ತರಾಖಂಡ, ಜಾರ್ವಿಸ್‌ಎಂಡ್ ಮತ್ತು ಪಂಜಾಬ ರಾಜ್ಯಗಳ ಸಿಪಿಜಿಆರ್ ಎವ್‌ಎಸ್ ನೊಂದಿಗೆ ಸಂಪರ್ಕಿಸಲಾಗಿರುವ ಜಾಲತಾಣಗಳಲ್ಲಿ ಈ ಪ್ರಾದೇಶಿಕ ಭಾಷಾ ಸೌಲಭ್ಯವಿದೆ.

ಸಿಪಿಜಿಆರ್ ಎವ್‌ಎಸ್ ನ ಮುಖಾಂತರ ಇಲಾಖೆಗಳಿಗೆ ಬರುವ ದೂರುಗಳನ್ನು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳಿಗೆ ವರ್ಗಾಯಿಸಲಾಗುವುದು. ಇವುಗಳಿಗೆ ವಿಕೇಂದ್ರೀಕೃತ ಸಂಬಂಧಪಟ್ಟ ಪರಿಹಾರ ನೀಡಲಿವೆ. ಕೇಂದ್ರ ಸರ್ಕಾರದಿಂದ ದೂರುಗಳ ಸಮರ್ಪಕ ನಿವಾರಣೆ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಪ್ರಕ್ರಿಯೆಯನ್ನು ಇಲಾಖೆ ನಿಯಮಿತವಾಗಿ ಪರಾಮರ್ಶಿಸಲಿದೆ. ಅನೇಕ ರಾಜ್ಯ ಸರ್ಕಾರಗಳೂ ಕೂಡ ತಮ್ಮ ರಾಜ್ಯದಲ್ಲಿನ ಕುಂದುಕೊರತೆ ನಿವಾರಣೆ ಪ್ರಕ್ರಿಯೆಯ ಮೇಲೆ ನಿಗಾ ಪರಿಸಲು ಇದನ್ನು ಒಳಗೊಂಡಿದೆ. ಸಾರ್ವಜನಿಕ ಕುಂದುಕೊರತೆ ನಿವಾರಣೆಯಲ್ಲಿ ಸಿಪಿಜಿಆರ್ ಎವ್‌ಎಸ್ ಉತ್ತಮ ಆರಂಭ ಮಾಡಿದೆ ಎಂಬುದು ಅನುಭವದಿಂದ ವೇದ್ಯವಾಗಿದೆ. ಆದಾಗ್ಯೋ ಇನ್ನಷ್ಟು ವ್ಯವಸ್ಥೆಯನಿಗೆ ಅದನ್ನು ಗಣನೀಯವಾಗಿ ಮೇಲ್ದಜೆಗೇರಿಸಬೇಕಿದೆ. ಅಂತಹೀ ದೂರ ಸ್ವೀಕರಿಸುವ ಉನ್ನತ ಇಲಾಖೆಗಳಲ್ಲಿ ಸಮಸ್ಯೆಯ ಮೂಲ ಪತ್ತೆಹಚ್ಚಲು ಮತ್ತು ಸುಧಾರಣೆ ಕ್ರಮಗಳು



ಅಗತ್ಯವಿರುವ ವಲಯಗಳನ್ನು ಗುರುತಿಸಲು ಸಿಪಿಜಿಆರ್ ಎವ್‌ಎಸ್ ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕಿದೆ. ಈ ವ್ಯವಸ್ಥೆಗೆ ಮತ್ತೆಪ್ಪು ಸಮಗ್ರತೆ ಅಗತ್ಯವಿದೆ ಮತ್ತು ಜರ್ಮನಿಗೇ ಸಂಬಂಧಪಟ್ಟ ಇಲಾಖೆ / ಸಚಿವಾಲಯ / ಸಂಸ್ಥೆಗಳಲ್ಲಿ ಪರಿಹಾರ್ಯ ವ್ಯವಸ್ಥೆ ಕೂಡ ಕಲ್ಪಿಸಬೇಕಿದೆ.

**ಸಾರ್ವಜನಿಕ ಕುಂದುಕೊರತೆ ನಿವಾರಣೆ ಕಾಲ್ ಸೆಂಟರ್, ಟ್ರಿಟರ್ ಸೇವೆ ಮೊದಲಾದ ನಾವಿನ್ ಕ್ರಮಗಳನ್ನು ಜಾರಿಗೆ ತರುವ ಮೂಲಕ ಡಿಎಆರ್‌ಪಿಜಿ ತನ್ನ ಕೆಲಸ ನಿವಾರಣೆಯನ್ನು ಮತ್ತೆಪ್ಪು ವ್ಯಾತಿಷ್ಠಿತಗೊಳಿಸಿ ಸಿಪಿಜಿಆರ್ ಎವ್‌ಎಸ್ ಕೂಡ ಅತಿಶೀಪ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಮಾಹಿತಿ ತಂತ್ರಜ್ಞನ ಆಧಾರಿತ ಪರಿಹಾರ ವ್ಯವಸ್ಥೆಗೆ ಆರ್ಕಿವ್‌ಸಲು ಮೆಚ್ಚಿಗೆ ಪ್ರಮಾಣ ಪತ್ರ ನೀಡುವ ಪ್ರೋತ್ಸಾಹಕ ಪಾರಿತೋಷಕ ಯೋಜನೆ ಕೂಡ ಇದೆ. ಸುಧಾರಣೆ ಕ್ರಮಗಳ ನಿವಾರಣೆಗೆ ಆನ್‌ಲೈನ್ ಡ್ಯಾಪ್‌ಚೋರ್ಡ್ ಶ್ರೀಪ್ರದಲ್ಲೇ ಬರಲಿದೆ ಎಂಬುದು ಗಮನಾರ್ಹ ಅಂಶವಾಗಿದೆ.**

### ಸಾರ್ವಜನಿಕ ಸೇವಾ ವಿಲೇವಾರಿ ಕಾಯ್ದೆ

ಸರಕು ಮತ್ತು ಸೇವೆ ಒದಗಿಸಲು ಕಾಲಮಿತಿ ಮತ್ತು ಕುಂದುಕೊರತೆ ನಿವಾರಣೆ ಮೂಲಕ 2011 ಅನ್ನು ಭಾರತ ಸರ್ಕಾರ ಲೋಕಸಭೆಯಲ್ಲಿ 2011 ರ ಡಿಸೆಂಬರ್‌ನಲ್ಲಿ ಪ್ರಸ್ತಾಪಿಸಿತ್ತು. ಪ್ರತಿಯೊಬ್ಬ ನಾಗರಿಕನಿಗೂ ನಿಗದಿತ ಕಾಲಾವಧಿಯಲ್ಲಿ ಸರಕು ಮತ್ತು ಸೇವೆ ಪಡೆಯುವ ಹಕ್ಕು, ನಾಗರಿಕ ಸನ್ವದಿನೆ ಕಡ್ಡಾಯ ಪ್ರಕಟಣೆ, ಪ್ರಕಟಣೆಯಲ್ಲಿ ಸೂಚಿತ ನಿಯಮಗಳ ಉಲ್ಲಂಘನೆಗೆ ನೀಡಲಾಗುವ

ದೂರುಗಳ ನಿವಾರಣೆ ವ್ಯವಸ್ಥೆ ಮತ್ತು ತಪ್ಪೆಸುವ ಅಧಿಕಾರಿಗೆ ದಂಡ ವಿಧಿಸಿ ಆ ಪರಿಹಾರ ಮೊತ್ತವನ್ನು ಅರ್ಜಿದಾರರಿಗೆ ಒದಗಿಸುವ ಬಗ್ಗೆ ಈ ಮೂಲಕ ಕೂಡ ಮಂಡಣೆಯಾಗಲಿಲ್ಲ. ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬುದು ವ್ಯಕ್ತವಾಗಿದೆ. ಈ ಮಧ್ಯ ಅನುಭವಗೊಂದಿಗೆ ಪರಿಷ್ಕತ ಮೂಲಕ ರೂಪಿಸಿ ಹೊಸ ಯೋಜನೆ ಮಾಡರಿಯಲ್ಲಿ ಜಾರಿಗೆ ತರುವ ನಿರೀಕ್ಷೆ ಇದೆ.

### ಉಮಂಗ್ ಯುವರಾಜ್‌ವಿನಾಜೆ

ಇ-ಆಡಳಿತದಲ್ಲಿ ಮೊಬೈಲ್ ಫೋನ್‌ಗಳ ಪ್ರಾಮುಖ್ಯತೆ ದಿನೇ ದಿನೇ ಹೆಚ್ಚಿತ್ತಿದ್ದ ಸರ್ಕಾರ ಹೊಸ ಯುಗದ ಆಡಳಿತಕ್ಕ ವಿಕೇಕೃತ ಮೊಬೈಲ್ ತಂತ್ರಾಂಶ - ಯುನಿಪ್ರೈಡ್ ಮೊಬೈಲ್ ಅಪ್ಲಿಕೇಷನ್ ಫಾರ್ ನ್ಯೂ ಏಜ್ ಗವನ್‌ನ್‌ (ಯುವರಾಜ್‌ವಿನಾಜೆ) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿ ಮತ್ತು ಮಾಹಿತಿ ತಂತ್ರಜ್ಞನ ಸಚಿವಾಲಯ ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ ಈ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದಿಂದ ಹಿಡಿದು ಸ್ಥಳೀಯ ಆಡಳಿತ ಸಂಸ್ಥೆಗಳ ಸೇವೆಗಳನ್ನು ಮತ್ತು ಇತರ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸಲು ಯುವರಾಜ್‌ವಿನಾಜೆ ವೇದಿಕೆ ಒದಗಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ವಿವಿಧ ಬಗೆಯ ಸೇವೆ ಒದಗಿಸುತ್ತವೆ. ನಾಗರಿಕರು ತಮ್ಮ ಮೊಬೈಲ್‌ಗಳಲ್ಲಿ ಕೇವಲ ಈ ಒಂದು ತಂತ್ರಾಂಶದ ಮೂಲಕ ಅನೇಕ ಸರ್ಕಾರಿ ಸೇವೆಗಳನ್ನು ಪಡೆಯಬಹುದಾದ ವಿಕೇಕೃತ ವ್ಯವಸ್ಥೆ ಇದಾಗಿದೆ. ಸಾಕ್ಷೋಚೋನ್, ಟ್ರಾಬ್ಲೇಟ್ ಹಾಗೂ ಕಂಪ್ಯೂಟರ್‌ಗಳಲ್ಲಿ ಈ ತಂತ್ರಾಂಶ ಬಳಸಬಹುದಾಗಿದೆ.

### ಮೈಗೋವ್

ನಾಗರಿಕರನ್ನು ಬಹುಸಂಖ್ಯೆಯಲ್ಲಿ ಒಳಗೊಂಡ ಮೈಗೋವ್ ಡಾಟ್ ಇನ್ 2014ರಲ್ಲಿ ಪ್ರಧಾನಮಂತ್ರಿ ಆರಂಭಿಸಿದ ವಿಶ್ವ ಮತ್ತು ಪರಿಣಾಮಕಾರಿ ಆಡಳಿತ

ಉಪಕ್ರಮವಾಗಿದೆ. ಮಾಹಿತಿ ಪಡೆಯಲು ಮತ್ತು ಸಾರ್ವಜನಿಕರ ಅನ್ವಯಿಕ ತಿಳಿಯಲು ಈ ವೇದಿಕೆ ಈಗ ಸಮಗ್ರ ಭಾಗವಾಗಿದೆ. ದೇಶದ ಆಡಳಿತ ಪ್ರಕ್ರಿಯೆಯಲ್ಲಿ ನಾಗರಿಕರು ತಮ್ಮ ಅನ್ವಯಿಕ ಯನ್ನ ವ್ಯಕ್ತಪಡಿಸಲು ಇದು ವೇದಿಕೆ ಒದಗಿಸಿದೆ ಮತ್ತು ಕೈಗೊಳಬಹುದಾದ ಕಾರ್ಯಗಳ ಅನುಷ್ಠಾನದಲ್ಲಿ ಭಾಗಿದಾರರಾಗಲು ಅವಕಾಶ ನೀಡುತ್ತದೆ. ಮೈಗೋವ್ ಅನ್ನ 1.78 ದಶಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ನಾಗರಿಕರು ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು ವಾರಕ್ಕೆ 10 ಸಾವಿರಕ್ಕೂ ಹೆಚ್ಚು ಮಾಹಿತಿಯನ್ನ ಹಾಕಲಾಗುತ್ತಿದ್ದ ಶ್ರೀಮಾತ್ಕ ಕಾರ್ಯಸೂಚಿಯಾಗುವತ್ತೆ ಮನ್ನಡೆಯುತ್ತಿದೆ.

### ಇತರ ನಾಗರಿಕ ಕೇಂದ್ರೀಕೃತ ಸೇವೆಗಳು

ಪ್ರಜೆಗಳು ದೂರುಗಳನ್ನ ದಾಖಲಿಸಲು ಅನೇಕ ರಾಜ್ಯ ಸರ್ಕಾರಗಳು ಅನ್ನಲ್ಲೋನ್ ವೇದಿಕೆ ಬಳಸುತ್ತಿವೆ ಎಂಬುದು ಸಂತಸದ ಸಂಗಿತಯಾಗಿದೆ. ಇಂತಹ ಯೋಜನೆಗಳ ಪ್ರಕ್ರಿಯೆಯನ್ನ ಕೇಂದ್ರಗಳ ಮೂಲಕ ಸುಲಭವಾಗಿ ಸರ್ಕಾರಿ ಸೇವೆಗಳ ಕುರಿತ ದೂರುಗಳನ್ನ ದಾಖಲಿಸಿ 15 ದಿನಗಳೊಳಗಾಗಿ ಅದರ ನಿರ್ವಹಣೆಯನ್ನ ಪಡೆಯುವ ಉತ್ತರಪ್ರದೇಶದ ಲೋಕವಾಣಿ ಯೋಜನೆ ಕೂಡ ಒಂದು. ಜನ್ ಸುನಾಯಿ ಅಥವಾ ಇ-ಸಂವಾರ್ದ ಮೋಟರ್ಲೋ ಕೂಡ ಸಂಪೂರ್ಣವಾಗಿ ಇ-ಆಡಳಿತದ ಮೂಲಕ ಪರಿಹಾರ ನೀಡುವ ವ್ಯವಸ್ಥೆಯಾಗಿದೆ. ಎಲ್ಲ ಲೋಕವಾಣಿ ದೂರುಗಳು ಕೂಡ ಈಗ ಈ ಪೋಟರ್ಲೋನಲ್ಲಿ ಲಭ್ಯ.

ರಾಜ್ಯ ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಪ್ರಕ್ರಿಯೆಯನ್ನ ಸರ್ಕಾರದ ಅನ್ನಲ್ಲೋ ಮೋಟರ್ಲೋ aponline.com ಕೂಡ ಒಂದು. ಈ ಇ-ವೇದಿಕೆ ಮುಖಾಂತರ ನಾಗರಿಕರು ಮತ್ತು ಸರ್ಕಾರದ ನಡುವೆ ಸಮಯಾಧರಿತ ಆಡಳಿತ ನೀಡಲು ಸಮಗ್ರ ದೂರು ನಿರ್ವಹಣೆ ವ್ಯವಸ್ಥೆ ಒದಗಿಸಲು ಈ ಉಪಕ್ರಮ ನೇರವಾಗಿದೆ. ಪೀಪಲ್ ಫ್ಸ್ಟ್ ಅಥವಾ [www.meekosam.ap.gov.in](http://www.meekosam.ap.gov.in) ಎಂದು ಹೆಸರಿಸಲಾಗಿರುವ ವಾಹಿನಿಯನ್ನು 2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಅಂತಹೇ ಅನ್ನಲ್ಲೋನಲ್ಲಿ ದೂರು ದಾಖಲಿಸಲು

ಕೇರಳದಲ್ಲಿ ಇ-ಪರಿಹರನ್ ಸೌಲಭ್ಯವಿದೆ. ಎಸ್‌ಎಮ್‌ಎಸ್, ವಾಟ್‌ಅಪ್, ಇ-ಮೇಲ್ ಮುಖಾಂತರ ಕೂಡ ದೂರುಗಳನ್ನು ಸ್ವೀಕರಿಸಬಹುದಾಗಿದೆ.

ಆಡಳಿತದಿಂದ ನಾಗರಿಕರು (ಜಿ ಟಿ ಸಿ) ಗೂ ಮೇರಿದ ಸಾರ್ವಜನಿಕ ದೂರುಗಳು

|   |  |
|---|--|
| <b>ಸಾರ್ವಜನಿಕ</b><br><b>ವ್ಯವಹರಿಸಿದಾಗ</b><br><b>ಕೊಂದರೆಯಾಗುತ್ತದೆ</b><br><b>ಯಾವುದೇ ವಸ್ತು ಖರ್ಚಿಸಿದಾಗ</b> , <b>ಸೇವೆ ಪಡೆದಾಗ ಮೊದಲಾದ ಸಂಭರ್ಗಗಳಲ್ಲಿ</b><br><b>ಗ್ರಾಹಕ ರಕ್ಷಣೆ ವ್ಯಾಪ್ತಿಯಲ್ಲಿ</b> ಬರುವ ಅನೇಕ ಕುಂದುಕೊರತೆಗಳು ನಾಗರಿಕರಿಗೆ ಗ್ರಹಕರು ಸಂತ್ಪೂರ್ಣಗಾಗಿ ಬಗ್ಗೆ ದೂರು ದಾಖಲಿಸಲು ಸಮಗ್ರ ಕುಂದುಕೊರತೆ ನಿರ್ವಾರಣಾ ವ್ಯವಸ್ಥೆ - (ಇವನೊಜಿಆರ್‌ಎಂಪ್) ಅನ್ನ ಗ್ರಾಹಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದೆ. ಗ್ರಾಹಕರು, ಸರ್ಕಾರಿ ಏಜನ್ಸಿಗಳು, ಖಾಸಗಿ ಕಂಪನಿಗಳು, ನಿಯಂತ್ರಕೆಗಳು, ಕಾಲೋಸೆಂಟರ್ ಸೇರಿದಂತೆ ಎಲ್ಲ ಸಂಬಂಧಿಸಿದವರನ್ನು ಈ ವ್ಯವಸ್ಥೆ ಒಂದೇ ವೇದಿಕೆಯಿಡಿ ತಂದಿದೆ. | <b>ಇಲಾಖೆಯಲ್ಲಿ</b><br><b>ಮಾತ್ರ</b><br><b>ಎಂದೇನಿಲ್ಲ.</b><br><b>ಸೇವೆಗಳ ಹಕ್ಕು ಕಾರ್ಯದಲ್ಲಿ</b><br><b>ತಿಳಿಸಲಾಗಿರುವ ಗ್ರಾಹಕ ಹಕ್ಕುಗಳ ಬಗೆಗೂ</b><br><b>ನಾಗರಿಕರಲ್ಲಿ</b> ಅರಿವು ಮೂಡಿಸಬೇಕಿದೆ.<br><b>ಈ ಕಾರ್ಯದಲ್ಲಿ</b> ಕೋರಿಕೆ ಅಜ್ಞಿಯನ್ನು ಸರ್ಜಿಸಬೇಕಾದ ಅಗತ್ಯವಿದೆ ಮತ್ತು ಇ-ಆಡಳಿತದ ಒಟ್ಟು ವಹಿವಾಟಿ ಮೂಲಕ ಅಜ್ಞಿ ಸಲ್ಲಿಸಲು ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಿದೆ. ಜಾಗೃತಿ ಹೆಚ್ಚಿಸಲು ಮತ್ತು ಸಾರ್ವಜನಿಕರು ಸುಲಭವಾಗಿ ಅನ್ನಲ್ಲೋನ್ ಮೂಲಕ ಅಜ್ಞಿ ಸಲ್ಲಿಸುವಂತಾಗಲು ನಾಗರಿಕ ಸಮಾಜದೊಂದಿಗೆ ವ್ಯವಹರಿಸಲು ಮತ್ತು ಮಾಧ್ಯಮ ಸಹಕಾರ ಕೋರಲು ಸಾಂಸ್ಕಿಕ ವ್ಯವಸ್ಥೆ ಕೂಡ ಸ್ವಾತಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಮಸ್ಯೆಗಳನ್ನು ಆದ್ಯತೆಯ ಮೇರೆ ಬಗೆಹರಿಸಬೇಕಿದೆ. |
|---|--|

### ಭವಿಷ್ಯದ ಸೋಟ

ಸಾರ್ವಜನಿಕ ಸೇವೆಗಳ ಭವಿಷ್ಯದ್ವಾರಾ ದೂರು ನಿರ್ವಹಣೆ ವ್ಯವಸ್ಥೆಯನ್ನು ಗಮನಿಸಿದರೆ ಕೆಲವು ಮೂಲಭೂತ ನಿಯಮಗಳನ್ನು ಅನುಸರಿಸಬೇಕಾದ ಅಗತ್ಯ ಕಂಡುಬರುತ್ತದೆ. ಮೌಲ್ಯಿಕ ವ್ಯವಹಾರ, ಪತ್ರ ವ್ಯವಹಾರ ಮತ್ತು ಹಣದ ವ್ಯವಹಾರ ಇಲ್ಲವಾಗಿಸಿ ಅಧಿವಾ ಕಡಿಮೆ ಮಾಡಿ ಸೇವೆ ನೀಡುವುದು ಸೇರಿದಂತೆ ಎಲ್ಲಾಗಳೂ ಸಂಪರ್ಕ, ಡಿಜಿಟಲ್ ಗುರುತ್ವ ನೀಡುವುದು, ಆಧಾರ್ ಆಧರಿತ ನೇರ ನಗದು ವರ್ಗವನ್ನೆ, ಪ್ರಕ್ರಿಯೆ ಮತ್ತು ಅಜ್ಞಿ ಸಲ್ಲಿಕೆ ವಿಧಾನಗಳನ್ನು ಸರ್ಜಿಸಿಕೊಳಿಸಿ ಇ-ವೇದಿಕೆ ಕಲ್ಪಿಸುವುದು ಮೊದಲಾದವನ್ನು ಒಳಗೊಂಡಿದೆ.

ಸೇವಾ ಅಧಿಕಾರಿಗಳ ಸಾಮರ್ಥ್ಯ ಹೆಚ್ಚಿಸುವಿಕೆ, ಜಾನ್ನಾರ್ಜನ್ ನೆ, ಪ್ರಕ್ರಿಯೆಯ ನಿರ್ವಹಣೆ, ಸಮರ್ಪಕ ನಿಗಾ ವ್ಯವಸ್ಥೆ ಹಾಗೂ ಸರ್ಕಾರಿ ನೌಕರರಲ್ಲಿ ಹೆಚ್ಚು ಪಾರದರ್ಶಕ ಮತ್ತು ಹೊಣೆಗಾರಿಕೆಯ ಆಡಳಿತ ನೀಡಬೇಕು ಎಂಬ ಮನಸ್ಸಿಗೆ



ಬದಲಾವಣೆ ಅಗತ್ಯವಿದೆ ಎಂದು ಉತ್ತಮ ಆಡಳಿತ ಕುರಿತು ಕಾರ್ಯದರ್ಶಿಗಳ ಗುಂಪು ನೀಡಿರುವ ವರದಿಯಲ್ಲಿ ವ್ಯಕ್ತವಾಗಿದೆ. ಸೇವೆಗಳ ಹಕ್ಕು ಕಾರ್ಯದಲ್ಲಿ ತಿಳಿಸಲಾಗಿರುವ ಗ್ರಾಹಕ ಹಕ್ಕುಗಳ ಬಗೆಗೂ ನಾಗರಿಕರಲ್ಲಿ ಅರಿವು ಮೂಡಿಸಬೇಕಿದೆ. ಈ ಕಾರ್ಯದಲ್ಲಿ ಕೋರಿಕೆ ಅಜ್ಞಿಯನ್ನು ಸರ್ಜಿಸಬೇಕಾದ ಅಗತ್ಯವಿದೆ ಮತ್ತು ಇ-ಆಡಳಿತದ ಒಟ್ಟು ವಹಿವಾಟಿ ಮೂಲಕ ಅಜ್ಞಿ ಸಲ್ಲಿಸಲು ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಿದೆ. ಜಾಗೃತಿ ಹೆಚ್ಚಿಸಲು ಮತ್ತು ಸಾರ್ವಜನಿಕರು ಸುಲಭವಾಗಿ ಅನ್ನಲ್ಲೋನ್ ಮೂಲಕ ಅಜ್ಞಿ ಸಲ್ಲಿಸುವಂತಾಗಲು ನಾಗರಿಕ ಸಮಾಜದೊಂದಿಗೆ ವ್ಯವಹರಿಸಲು ಮತ್ತು ಮಾಧ್ಯಮ ಸಹಕಾರ ಕೋರಲು ಸಾಂಸ್ಕಿಕ ವ್ಯವಸ್ಥೆ ಕೂಡ ಸ್ವಾತಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಮಸ್ಯೆಗಳನ್ನು ಆದ್ಯತೆಯ ಮೇರೆ ಬಗೆಹರಿಸಬೇಕಿದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯಿಂದಾಗಿ ಸರ್ಕಾರದ ವಿವಿಧ ಹಂತಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಸರ್ಕಾರಿ ನೌಕರರ ಬೆರಳಜ್ಞ ಹಾಜರಾತಿಯಿಂದ ಹಿಡಿದು ಎಲ್ಲ ಯೋಜನೆಗಳ ಫಲಾನುಭವಿಗಳ ಮಾಹಿತಿಗಳ ಡಿಜಿಟಲೀಕರಣ, ಆಧಾರ್ ಸಂಖ್ಯೆ ಜೋಡನೆ, ಮಾರಾಟ ಪ್ರಕ್ರಿಯೆಯಲ್ಲಿ ಪಿಂಟೆಲ್ಸ್ ಮಷ್ಣೀಗಳ ಬಳಕೆ ಮತ್ತು ಅಂತಿಮವಾಗಿ ಆಧಾರ್ ಸಂಪರ್ಕತ ಬ್ಯಾಂಕ್ ಖಾತೆಗಳಿಗೆ ಹಣ ವರ್ಗವನ್ನೆ ಪ್ರಕ್ರಿಯೆ ಮೊದಲಾದವನ್ನು ಸಾರ್ವಜನಿಕರಿಗೆ ಒದಗಿಸುವ ಸೇವೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ. ಫಲಾನುಭವಿಗಳಿಗೆ ಸೋರಿಕೆ ತಡೆಗಟ್ಟಿಸುವುದು, ನಕಲಿ, ದ್ವಿಪಾತ್ರ ಮತ್ತು ಪ್ರೇತಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲು ಆಧಾರ್ ಆಧರಿತ ವರ್ಗವನ್ನೆ ಪ್ರಕ್ರಿಯೆಯಿಂದ ನಿರ್ವಹಣೆ ಮಾಡಿಕೊಂಡಿರುವ ಸಾರ್ವಜನಿಕರಿಗೆ ಒದಗಿಸುವ ಸೇವೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ. ಫಲಾನುಭವಿಗಳಿಗೆ ಸೋರಿಕೆ ತಡೆಗಟ್ಟಿಸುವುದು, ನಕಲಿ, ದ್ವಿಪಾತ್ರ ಮತ್ತು ಪ್ರೇತಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲು ಆಧಾರ್ ಆಧರಿತ ವರ್ಗವನ್ನೆ ಪ್ರಕ್ರಿಯೆಯಿಂದ ನಿರ್ವಹಣೆ ಮಾಡಿಕೊಂಡಿರುವ ಸಾರ್ವಜನಿಕರಿಗೆ ಒದಗಿಸುವ ಸೇವೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ. ಫಲಾನುಭವಿಗಳಿಗೆ ಸೋರಿಕೆ ತಡೆಗಟ್ಟಿಸುವುದು, ನಕಲಿ, ದ್ವಿಪಾತ್ರ ಮತ್ತು ಪ್ರೇತಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲು ಆಧಾರ್ ಆಧರಿತ ವರ್ಗವನ್ನೆ ಪ್ರಕ್ರಿಯೆಯಿಂದ ನಿರ್ವಹಣೆ ಮಾಡಿಕೊಂಡಿರುವ ಸಾರ್ವಜನಿಕರಿಗೆ ಒದಗಿಸುವ ಸೇವೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ.

ಸಾಧ್ಯವಾಗಿದೆ. ಅದುಗೆ ಅನಿಲ ಮತ್ತು ಆಹಾರಕ್ಕೆ ನೀಡುವ ಸಬ್ಸಿಡಿ ಈಗಾಗಲೇ ನೇರ ನಗದು ವರ್ಗಾವಳಣೆ ಯೋಜನೆ (dbtbihar.gov.in) ಯಲ್ಲಿದೆ. 2017ರಲ್ಲಿ ರಸಗೊಬ್ಬರ ಫಲಾನುಭವಿಗಳ ಮಾದರಿಯನ್ನೂ ಹೊರತರಲಾಗಿದೆ. ಆಧಾರ್ ಸಂಪರ್ಕಿಸುವಲ್ಲಿ ಪ್ರಥಾನಮಂತ್ರಿ ಜನ್ಮಧನ್ ಯೋಜನೆ ಅಶ್ವಿನಿ ಪರಿಣಾಮಕಾರಿಯಾಗಿದೆ.

ಇ-ಆಡಳಿತ ಯೋಜನೆಗಳಲ್ಲಿ  
 ವಿದ್ಯುನ್‌ನಾನ್ ವಹಿವಾಟಿಗಳ ಮಾಹಿತಿ  
 ಪ್ರಸರಣದ ಜಾಲತಾಣ ಇ-ತಾಲೊನಲ್ಲಿ  
 2017 ರಲ್ಲಿ 3,500 ಕ್ಕೂ ಹೆಚ್ಚು ಸೇವೆಗಳ  
 30 ಶತಕೋಟಿ ವಹಿವಾಟಿ ನಡೆದಿದೆ.  
 ಇ-ತಾಲೊನಲ್ಲಿ ದಿನಪೊಂದರಲ್ಲಿ ಪ್ರತಿದಿನ 82  
 ದಶಲಕ್ಷಕ್ಕೂ ಹೆಚ್ಚು ವಹಿವಾಟಿ ನಡೆದಿದೆ.  
 2013ರಲ್ಲಿ ಪ್ರತಿದಿನದ ವಹಿವಾಟಿಲು ಕೇವಲ  
 6.5 ದಶಲಕ್ಷ ಮಾತ್ರವಿತ್ತು. (ಕೋಷ್ಟಕ - 1).

|   |   |
|---|---|
| ಇ-ಸೇವೆಗಳು<br>ಹೆಚ್ಚತ್ತಿದ್ದ<br>ವ್ಯವಹರಿಸಲು<br>ಮೊಬೈಲ್ ಫೋನ್, ಸ್ಟ್ರೋಂ ಫೋನ್<br>ಮೊದಲಾದ ಸಾಧನಗಳು ಮತ್ತು ವಾಟ್<br>ಅಪ್ ಮೊದಲಾದ ತಂತ್ರಾಂಶಗಳ ಬಳಕೆ<br>ದೇಶದ ಅತಿ ದೂರಪ್ರದೇಶದಲ್ಲಿ ಹೆಚ್ಚಿದೆ.<br>ಇನ್ನು ಕೆಲವೇ ವರ್ಷಗಳಲ್ಲಿ ಮಾನವನ<br>ಹಸ್ತಕ್ಷೇಪದ ಅಗತ್ಯಿರುವ ಯಾವುದೇ<br>ಸೇವೆ ಇರುವುದಿಲ್ಲ ಎಂದು ನಿಸ್ಪಂಶಯವಾಗಿ<br>ಹೇಳಬಹುದು. | ದಿನೇ ದಿನೇ<br>ನಾಗರಿಕರೊಂದಿಗೆ<br>ವೇದಿಕೆಯಾಗಿದೆ.<br>ಸ್ಟ್ರೋಂ ಫೋನ್<br>ಮತ್ತು ವಾಟ್<br>ಅಪ್ ಬಳಕೆ<br>ದೇಶದ ಅತಿ ದೂರಪ್ರದೇಶದಲ್ಲಿ<br>ಮಾನವನ<br>ಹಸ್ತಕ್ಷೇಪದ ಅಗತ್ಯಿರುವ ಯಾವುದೇ<br>ನಿಸ್ಪಂಶಯವಾಗಿ<br>ಹೇಳಬಹುದು. |
|---|---|

ನ  
ಸಿಪಿಜಿಆರ್ ಎವೆಸ್‌ಎಸ್

ಕೇಂದ್ರ ಸರ್ಕಾರದ ಉಪಕ್ರಮವಾಗಿ  
ಹೊರಹೊಮ್ಮಿದ್ದ ನಾಗರಿಕರ ದೂರುಗಳಿಗೆ  
ಪರಿಹಾರ ಒದಗಿಸಲು ಇದು ಕೇವಲ  
ಕೇಂದ್ರ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ,

| ಕೋಂಪ್ಯೂಟರ್ - 1 : ಇ-ತಾಲ್ ಅಡಿಯಲ್ಲಿ<br>ಒಟ್ಟು ವಹಿವಾಟಿಗಳು (ದಶಲಕ್ಷದಲ್ಲಿ) |                  |                        |
|--|------------------|------------------------|
| ವರ್ಷ   | ಒಟ್ಟು<br>ವಹಿವಾಟಿ | ಪ್ರತಿ ತಿಂಗಳ<br>ವಹಿವಾಟಿ |
| 2013   | 2,418            | 6.5                    |
| 2014   | 3,577            | 9.6                    |
| 2015   | 7,608            | 20.7                   |
| 2016   | 10,898           | 29.6                   |
| 2017   | 30,191           | 82.5                   |

ಎಲ್ಲ ರಾಜ್ಯಗಳು ಮತ್ತು ಉಪರಾಜ್ಯ ಮಟ್ಟದಲ್ಲಿ ಕೂಡ ಈ ತಾಣದೊಂದಿಗೆ ಸಂಪರ್ಕ ಕಲಿಸಬೇಕಿದೆ. ಈ ಸೇವೆ ಎಲ್ಲ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಬೇಕಿದೆ. ಹದಿನ್ಯೇದು ವರ್ಷಗಳ ಹಾದಿ ಗಮನಿಸಿದರೆ, ವಿಶ್ವದ ಅಗ್ರ ಶ್ರೇಯಾಂಕಿತ ಸೇವಾ ಮಾನವರಂಡಗಳತ್ತ ಭಾರತ ದಾಮಗಾಲಿರಿಸಬೇಕಿದೆ. ಎಲ್ಲ ಜಿಟಿಸಿ (ಸರ್ಕಾರದಿಂದ ನಾಗರಿಕರಿಗೆ ನೀಡುವ) ಸೇವೆಗಳು ಕಡ್ಡಾಯವಾಗಿ ಆನ್‌ಲೈನ್ ವ್ಯಾಪ್ತಿಗೆ ಬರಬೇಕಿದೆ (ತೆರೆಯ ಮುಂದಿನ ಮತ್ತು ಹಿಂದಿನ - ಪ್ರಂಟ್ ಎಂದೂ ಮತ್ತು ಬ್ಯಾಕ್ ಎಂದೂ). ಪರವಾನಗಿ, ಅನುಮತಿ, ಪ್ರಮಾಣಪತ್ರ, ನೋಂದಣಿ, ಸಾಮಾಜಿಕ ಪ್ರಯೋಜನಿಗಳನ್ನು ಪಡೆಯಲು ಸರ್ಕಾರಿ ಸಂಸ್ಥೆಯೊಂದಿಗೆ ಎದುರು ಬದುರು ವ್ಯವಹರಿಸಬೇಕಾದ ಅಗತ್ಯವನ್ನು ತೆಗೆದು ಹಾಕುವ ಅಗತ್ಯವಿದೆ. ಸಾರ್ವಜನಿಕ ಸೇವಾ ವಿಲೇವಾರಿ ಕಾಯ್ದು ಈಗಾಗಲೇ 20 ರಾಜ್ಯಗಳಲ್ಲಿ ಮಂಡನೆಯಾಗಿದ್ದ ಮತ್ತೆಮ್ಮೆ ರಾಜ್ಯಗಳು ನಿಯಮ ಅನುಸರಿಸಬೇಕಿದೆ.

ಸಾರ್ವಜನಿಕ ದಾರುಗಳಿಗೆ  
 ಸಂಬಂಧಿಸಿದಂತೆ, ಕುಂದುಕೊರತೆ  
 ನಿವಾರಣೆ ವ್ಯವಸ್ಥೆಯನ್ನು ಮತ್ತಪ್ಪ  
 ಸಮರ್ಥ ಮತ್ತು ಪಾರದರ್ಶಕಗೊಳಿಸಲು  
 ಮಾಹಿತಿ ತಂತ್ರಜ್ಞಾನದ ಸಾಧನಗಳನ್ನು  
 ದೀರ್ಘಾವಧಿಯಲ್ಲಿ ಬಳಸಬೇಕಾದ  
 ಅಗತ್ಯವಿದೆ. ವ್ಯಾಪಕ ಪ್ರಸರಣದ ಮುನ್ದೋಟ  
 ಅಧ್ಯೋತ್ಸಾಹಕರಿಗೆ ತಮ್ಮ ಹಕ್ಕುಗಳು ಮತ್ತು  
 ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ  
 ಜಾಗೊ ಗ್ರಾಹಕೊಜಾಗೊ ಮೊದಲಾದ  
 ಕ್ರಮಗಳು ಮಹತ್ವದ ಪಾತ್ರ ವಹಿಸಿವೆ.

సులభవాగి మాపితి వడెంలు  
 మత్తు ప్రకరణాగళ శీష్ట విలేవారిగే  
 కనోఘోనేటో (దేశద గ్రాహక వేదికేగళ  
 గణకీకరణ మత్తు గణకయంత్ర  
 జాల) యోజనెయల్లి, ఎల్ల గ్రాహకర  
 మాపితియన్న గణకీకరణగొలిసి  
 ఆనాలైన్ ప్రసరణ వేదికేయందిగే  
 సంపక్ కలిసబేచిదే.

ఆద్యర్థింద నవీన హగు  
 పరిషామకారి లుప్కమగళ మూలక  
 సావచజనిక కుందుశోరతే నివారణగే  
 ఇ-ఆడలైత ప్రైయీయ సమధా  
 బళచేయన్న ఖాతరిపడిసిహోళ్లవుదు  
 2022ర నవభారతక్కగిన  
 కాయ్యితంత్రవాగిదే. ఇదరొందిగే  
 జాగ్రత్తి మూడిసువుదు, మాహితి ప్రసరణ  
 మత్తు సావచజనికర పాల్గొళ్లవికే  
 హేచ్చిసువ మూలక భారత సావచజనిక  
 హక్కుగళ కుందుశోరతే పరిహార  
 వ్యవస్థేయన్న ఇ-ఆడలైతద మూలక  
 బలవధానేగొలిసి దేలద ఘనతేయన్న  
 ఎత్తిహిదియువల్లి నెరవాగలిదే. □

# యోడజనా

# ಮಾರ್ಚ್ 2018 ವಿಶೇಷ ಸಂಚಿಕೆಯ ವಿಷಯ

## ಮುಂಗಡ ಷತ್ತು 2018–19

## ಮಹಿಳೆಯರ ಸುಂದರಕೊರತೆ ಹಲಿಕಾರ



ಮಹಿಳೆಯಲ್ಲಿ ಶುರಕ್ಕಿ  
ಹಾಗೂ  
ಭದ್ರತೆಯನ್ನು ಲಿಂಡಲು  
ಮತ್ತು  
ಮಹಿಳೆಯರ ಕಕ್ಷಗಳನ್ನು  
ಕಾಣಾಡಲು  
ರಾಷ್ಟ್ರೀಯ ಮಹಿಳಾ ಶಾಖೆಯ  
ರಚನಾತ್ಮಕ.  
ಇದನ್ನು ಅನ್ವಯಿಸಿ  
ರಾಜ್ಯ ಶಾಖಾರಾಜು  
ಕೂಡ  
ಮಹಿಳೆಯರ ಕಕ್ಷಗಳ  
ಉಲ್ಲಂಘನ್ನೇ ಶಂಬಂಧಿಸಿ  
ಬಿಷಯಗಳನ್ನು ಲಿಂಡಿಸಲು  
ರಾಜ್ಯ ಮಣಿದಳಿ  
ಮಹಿಳಾ ಶಾಖೆಗಳನ್ನು  
ರೂಪಿಸಿ.

**ಸಾರ್ವಜನಿಕ ದೂರುಗಳ ವಿಚಾರಣೆ ತಂತ್ರಗಳು ಎಷ್ಟರು ಮತ್ತಿಗೆ ಪರಿಣಾಮಕಾರಿಯಾಗಿದೆ ಎನ್ನುವುದು ಆದ್ಯತೆ ನಿರ್ವಹಣೆಯ ಕ್ಷಮತೆ ಹಾಗೂ ದಕ್ಷತೆಯನ್ನು ಅಳೆಯುವ ಮಾಪನವಾಗಿದೆ. ಯಾವುದೇ ಆದ್ಯತೆ ವ್ಯವಸ್ಥೆಯಲ್ಲಿ ಸಾರ್ವಜನಿಕ ದೂರು ನಿರ್ವಹಣೆ ಸಹಜವಾದದ್ದು. ಸಾರ್ವಜನಿಕ ಸ್ನೇಹಿಯಾದ ಆದ್ಯತೆ ಸೂಕ್ತ ಸಮಯದಲ್ಲಿ ದೂರುಗಳ ಸ್ವೀಕರಿಸಿ ಅದಕ್ಕೆ ಪ್ರತಿಸ್ಪಂದಿಸಿ ಪ್ರತಿಕ್ರಿಯಿಸುವುದು ಅತ್ಯಗತ್ಯ. ಭಾರತ ಸರ್ಕಾರವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಾಧಿಕ ಮುಂದುಗಳಲ್ಲಿ ಕೇಂದ್ರ ಸರ್ಕಾರವು ಈ ದೂರುಗಳನ್ನು ನಿರ್ವಹಿಸಲು ಎರಡು ವಿಭಾಗಗಳನ್ನು ರೂಪಿಸಿದೆ :**

1. **ಆದ್ಯತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ದೂರುಗಳ ವಿಭಾಗ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಓಂಜಣಿ ಸಚಿವಾಲಯ**
2. **ಸಾರ್ವಜನಿಕ ಕುಂದುಕೊರತೆಗಳ ನಿರ್ದೇಶನಾಲಯ, ಕ್ಯಾಬಿನೆಟ್ ಸಚಿವಾಲಯ. ಕುಂದುಕೊರತೆಗಳ ವಿಚಾರಣೆಗಾಗಿ ಕಾರ್ಯದರ್ಶಿಗಳ ಸ್ಥಾಯಿಸಮಿತಿ. ಇದರ ಉಸ್ತುವಾರಿಯನ್ನು ಕ್ಯಾಬಿನೆಟ್ ಕಾರ್ಯದರ್ಶಿಗಳಿಗೆ ವಹಿಸ-ಲಾಗಿದೆ. ಈ ಸಮಿತಿಯ ಭಾರತ ಸರ್ಕಾರದಲ್ಲಿನ ವಿವಿಧ ಸಚಿವಾಲಯಗಳು / ವಿಭಾಗಗಳಲ್ಲಿ ದೂರು / ಕುಂದುಕೊರತೆ ನಿರ್ವಹಣೆ ವಿಧಾನಗಳನ್ನು ಪರಿಶೀಲಿಸುತ್ತದೆ.**

ಪಡೆದ ದೂರುಗಳ ಆಧಾರದ ಮೇಲೆ ವಿಭಾಗವು ಯಾವ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ ಎಂದು ಗುರುತಿಸುತ್ತಿದೆ. ಈ ಸಮಸ್ಯೆಗಳಿಗೆ ಸಂಬಂಧಿಸಿದ ವಲಯಗಳನ್ನು ವಿಶೇಷಿಸಿ ಅದನ್ನು ಸರಿಪಡಿಸಲು ಸಲಹೆಗಳನ್ನು ನೀಡಲಾಗುತ್ತದೆ. ದೂರುಗಳ ನಿರ್ವಹಣೆಗಾಗಿಯೇ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳನ್ನು ನೇಮುಕ ಮಾಡಿರಲಾಗಿರುತ್ತದೆ. ಪ್ರತಿ ಇಲಾಖೆಯಲ್ಲೂ ಸಂಬಂಧಪಟ್ಟ ಹುದ್ದೆಯ ಹೆಸರು, ಕೋರಡಿ ಸಂಖ್ಯೆ ದೂರವಾಗಿ ಸಂಖ್ಯೆ ಇತ್ಯಾಗಿಗಳನ್ನು ಸ್ವಾಗತ ವಿಭಾಗ ಇನ್ನಿತರ ಅನುಕೂಲಕರ ಸ್ಥಳಗಳಲ್ಲಿ ಹಾಕಿರಲಾಗುತ್ತದೆ.

ಮಹಿಳೆಯರಿಗೆ ಸಂಬಂಧಿಸಿದಂತೆ ಮನೆ ಹಾಗೂ ಕೆಲಸದ ಸ್ಥಳಗಳಲ್ಲಿನ ಕುಂದುಕೊರತೆ / ದೂರುಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರ ವಿರುದ್ಧ ಎಲ್ಲ ಬಗೆಯ ತಾರತಮ್ಯಗಳನ್ನು ತಡೆಯುವ ನಿರ್ಧಾರ, ಶತಮಾನದ ಅಭಿವೃದ್ಧಿಯ ಗುರಿಗಳು, ಮಹಿಳಾ ಸಬೆಲೆಕರಣಕ್ಕಾಗಿ ರಾಷ್ಟ್ರೀಯ ನೀತಿ, ಸುಸ್ಥಿರ ಅಭಿವೃದ್ಧಿ ಗುರಿಗಳು ಇವೆಲ್ಲವುಗಳೊಂದಿಗೆ ಲಿಂಗ ಸಮಾನತೆಯ ಸಮಾಜಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವೆಲ್ಲವುಗಳ ಸಕಾರಾತ್ಮಕ ಪರಿಣಾಮದಿಂದಾಗಿ ಲಿಂಗಾಧರಿತ ಅವಶ್ಯಕತೆಗಳನ್ನು ನಿರ್ವಹಿಸಲಾಗುತ್ತದೆ.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮಂಡಳಿ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಬೆಲೆಕರಣ ಸಚಿವಾಲಯವು ಒಟ್ಟಾಗಿ ಲಿಂಗ

\* ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಮಿಳುನಾಡು ಸರ್ಕಾರ. E-mail : amuthakalyan@gmail.com



\* ಎ. ಅಮುಥಕಾಲ್ಯಾನ್

ಸಮಾನತೆ ಹಾಗೂ ಮಕ್ಕಳ ಅನುಪಾತವನ್ನು ಹೇಳಿಸುವಲ್ಲಿ ಮತ್ತು ಹೆಣ್ಣು ಭೂರ್ಜಾಹತೆಯನ್ನು ನಿರ್ಮಾಂಕಣ ಮಾಡುವಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿದೆ. ಇವು ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಶೈಕ್ಷಿಕ ಲಿಂಗಿಗಳ ಸುರಕ್ಷತೆಗಾಗಿ ಉದ್ದೇಶಗ್ಗೆ ಮಹಿಳೆಯರಿಗಾಗಿ ಹಾಸ್ಪಿಲ್ಯಾಗಳು, ಒನ್ ಸ್ಪ್ರೋ ಸೆಂಟರ್‌ಗಳು, ತಾತ್ಕಾಲಿಕವಾಗಿ ತಂಗಲು ಮನೆಗಳು, ವೃದ್ಧಾಶ್ರಮಗಳು, ಮಹಿಳೆಯರು, ಮಕ್ಕಳು, ವೃದ್ಧರೆ ಸಹಾಯವಾಗಿ ಇತ್ಯಾದಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಸಚಿವಾಲಯವು ಸಾಮಾಜಿಕ ಕಾರ್ಯಗಳಾದ ಕೌಟಂಬಿಕ ದೋಜನ್‌ ಕಾಯ್ದೆ 2005, ವರದಕ್ಕಣೆ ನಿರ್ವೇಧ ಕಾಯ್ದೆ 2006, ಬಾಲ್ಯವಿವಾಹ ನಿರ್ವೇಧ ಕಾಯ್ದೆ 2006, ಕೆಲಸ ಮಾಡುವಲ್ಲಿ ಮಹಿಳೆಯರ ಸುರಕ್ಷತೆಗಾಗಿ ಲ್ಯಾಂಗಿಕ ದೋಜನ್‌ ಕಾಯ್ದೆ 2013 ಮತ್ತು ಮೋಷಕರ ಮತ್ತು ಹಿರಿಯ ನಾಗರಿಕರ ಕ್ಷೇತ್ರ ಸುರಕ್ಷತೆಯ ಕಾಯ್ದೆ 2007 – ಇವುಗಳನ್ನು ಅನುಷ್ಠಾನಗೊಳಿಸಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ಹಕ್ಕುಗಳನ್ನು ಭಾರತದ ಸಂವಿಧಾನದಿಯಲ್ಲಿ ಕಾಪಾಡುವ ಭರವಸೆ ನೀಡಲಾಗಿದೆ.

ಭಾರತೀಯ ಸಂವಿಧಾನವು ಸೂಕ್ತ ಸಮಾನತೆಯನ್ನು ಕುರಿತಂತೆ ಕಲಮು 15(1) ಮತ್ತು (3)ರಲ್ಲಿ ಹೇಳಲಾಗಿದೆ. ಕಲಮು 14 ಸಮಾನತೆಗೆ ಸಂಬಂಧಿಸಿದ್ದು. ಕಲಮು 15 ರಲ್ಲಿರುವಂತೆ ತಾರತಮ್ಯವಿಲ್ಲದೆ ಮಹಿಳೆಯರಿಗೆ ಸಮಾನತೆಯನ್ನು ನೀಡಲು ಸಂವಿಧಾನವು ರಾಜ್ಯಗಳಿಗೆ ಅವಕಾಶವನ್ನು ನೀಡಿದೆ. ಕಲಮು 14ರಲ್ಲಿರುವಂತಹ ಸಮಾನತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿರುವುದನ್ನು ಮನಗಾಣಲಾಗಿದೆ. ಕಲಮು 21ರ ಅನ್ವಯ ಪ್ರತಿ ವ್ಯಕ್ತಿಗೂ ಬದುಕುವ ಹಕ್ಕು ಹಾಗೂ ವ್ಯಯಕ್ತಿಕ ಸ್ವಾತಂತ್ಯದ ಹಕ್ಕಿದೆ. ಕಲಮು 21ರಲ್ಲಿ ಮಾಡಲಾಗಿರುವ ಪ್ರಮಾಣವು ಯಶಸ್ವಿಯಾಗಿರುವುದರ ಪ್ರಮಾಣವೆಂದರೆ ಪ್ರತಿ ವ್ಯಕ್ತಿಗೂ ಬದುಕನ್ನು ಘನತೆಯಿಂದ ಬಾಳುವಂತಾಗುವುದು.

**ಕುಟುಂಬದಲ್ಲಿ ಮಹಿಳೆಯರಿಗಾಗಿ ದೂರ ನಿರ್ವಹಣಾ ವ್ಯವಸ್ಥೆ**

ದೆಹಲಿಯಲ್ಲಿ 2012ರಲ್ಲಿ ನಡೆದ ಕರಾಳ ಘಟನೆಯ ನಂತರ ಸರ್ಕಾರವು “ನಿರ್ಭಯ

ನಿರ್ಧಿ”ಯನ್ನು ಸ್ಥಾಪಿಸಿದ್ದು, ಇದು ಮಹಿಳೆಯರ ಸುರಕ್ಷತೆಗಾಗಿನ ಯೋಜನೆಗಳ ಅನುಷ್ಠಾನದ ಮೇಲೆ ಚಿಕಾರಣ ಯನ್ನು ಹೊತ್ತಿದೆ. ಭಾರತದ ಸಂವಿಧಾನದಲ್ಲಿ ಹೇಳಲಾಗಿರುವಂತೆ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗಾಗಿ ಹಲವು ಹೊಸ ಕ್ರಮಗಳನ್ನು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯವು ರೂಪಿಸಿದೆ. ಇದನ್ನು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿವೆ.

ಮಹಿಳೆಯರಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ನೀಡಲು ಮತ್ತು ಮಹಿಳೆಯರ ಹಕ್ಕುಗಳನ್ನು ಕಾಪಾಡಲು ರಾಷ್ಟ್ರೀಯ ಮಹಿಳಾ ಸಮಿತಿಯನ್ನು ಕೇಂದ್ರದಲ್ಲಿ ರಚಿಸಲಾಗಿದೆ. ಇದನ್ನು ಅನುಸರಿಸಿ ರಾಜ್ಯ ಸರ್ಕಾರಗಳು ಕೂಡ ಮಹಿಳೆಯರ ಹಕ್ಕುಗಳ



ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಮಹಿಳಾ ಸಮಿತಿಯನ್ನು ರೂಪಿಸಿದೆ. ವರದಕ್ಕಣೆ ಕೆರುಕುಳ, ಕೌಟಂಬಿಕ ದೋಜನ್‌, ಲ್ಯಾಂಗಿಕ ಶೋಷಣೆ, ಅಪಹರಣ, ಲ್ಯಾಂಗಿಕ ದೋಜನ್‌ ಮೊದಲಾದ ಕೌಟಂಬಿಕ ವಿವಾದಗಳಿಂದ ನೊಂದ ಮಹಿಳೆಯರು ತಮ್ಮ ದೂರುಗಳ ಶೀಷ್ಯ ಪರಿಶೀಲನೆ ಹಾಗೂ ಪರಿಹಾರಕ್ಕಾಗಿ ಈ ಸಮಿತಿಯ ಬಳಿ ಹೋಗಬಹುದು. ಈ ಸಮಿತಿಯ ಸಾರ್ವಜನಿಕ ವಿಚಾರಣೆಯನ್ನು ನಡೆಸುತ್ತದೆ. ಇದರಿಂದ ಸಾರ್ವಜನಿಕ ದೃಷ್ಟಿಕೋನ, ದೂರು ಇತ್ಯಾದಿಗಳನ್ನು ಸ್ವಾಗತಿಸುತ್ತದೆ.

ಇದೇ ರೀತಿಯಲ್ಲಿ ಸ್ವತಂತ್ರ ಮಾನವ ಹಕ್ಕುಗಳ ಕರ್ಮಿಗಳು, ರಾಜ್ಯ ಮಕ್ಕಳ ಹಕ್ಕುಗಳ ಕರ್ಮಿಗಳನ್ನು ಕೂಡ ಶೀಷ್ಯವಾಗಿ ದೂರುಗಳನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ. ಇವು ಸಾರ್ವಜನಿಕರು

ಅದರಲ್ಲೂ ಮಕ್ಕಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.

**ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ದೂರುಗಳ ನಿರ್ವಹಣಾ ವ್ಯವಸ್ಥೆ**

ಸಾಮಾಜಿಕ ಕಾನೂನುಗಳ ಬಗ್ಗೆ ಕೈಪಿಡಿಯೋಂದನ್ನು ಸಿದ್ಧಪಡಿಸಲಾಗಿದೆ. ವಿವಿಧ ವಿಭಾಗ / ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಟ್ರೈಂಗಿಕ ಕೆರುಕುಳಕ್ಕೆ ಸಂಬಂಧಿಸಿದರೆ (ನಿಯಂತ್ರಣ, ನಿರ್ಮಾಂಕಣ ಹಾಗೂ ಪರಿಹಾರ) 2013ರ ಕಾಯ್ದೆಯಂತೆ ಭಿತ್ತಿಪತ್ರಗಳನ್ನು ಮುದ್ದಿಸಿ ಎಲ್ಲಾ ಜಿಲ್ಲೆಗಳಿಗೂ ಕಳುಹಿಸಲಾಗಿದೆ. ಇವುಗಳನ್ನು ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ಈ ಭಿತ್ತಿಪತ್ರಗಳನ್ನು ಮೆಟ್ರೋ ರೈಲುಗಳು ಹಾಗೂ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರದರ್ಶಿಸಲಾಗಿದೆ. ಭಾರತ ಸರ್ಕಾರವು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮೂಲಕ ಆನ್‌ಲೈನ್ ದೂರು ನೀಡುವ ವ್ಯವಸ್ಥೆ ಶೀ-ಬಾಕ್ಸ್‌ಅನ್ನು (SHe-Box) ಅಭಿವೃದ್ಧಿಪಡಿಸಿದೆ. ([www.mwcdshebox.nic.in](http://www.mwcdshebox.nic.in))

ಟ್ರೈಂಗಿಕ ಕೆರುಕುಳ ವಿದ್ಯಾಾಳ್ನ ಪೆಟ್ರಿಗೆ ಪ್ರತಿ ಮಹಿಳೆಗೂ ನಿಲುಕುವಂತಹ ಏಕಗವಾಟಿ ವ್ಯವಸ್ಥೆಯನ್ನು ರೂಪಿಸಬೇಕೆಂಬ ಭಾರತ ಸರ್ಕಾರದ ಶ್ರಮದಿಂದ ಇದು ರೂಪೀಗೊಂಡಿದೆ. ಇದು ಮಹಿಳೆಯೊಬ್ಬಿಗೆ ಸಂಘಟಿತ ಅಧವ ಅಸಂಘಟಿತ ವಲಯ, ಖಾಸಿಗಿ ಅಧವ ಸಾರ್ವಜನಿಕ ವಲಯ ಎಲ್ಲೀ ಕೆಲಸ ಮಾಡುತ್ತಿದ್ದರೂ ಲ್ಯಾಂಗಿಕ ಕೆರುಕುಳಕ್ಕೆ ಸಂಬಂಧಿಸಿದ ದೂರನ್ನು ದಾಖಲಿಸಲು ಅವಕಾಶ ಮಾಡಿಕೊಡುತ್ತದೆ. ಈ ವಿಭಾಗಕ್ಕೆ ದೂರನ್ನು ಸಲ್ಲಿಸಿದ ತ್ವರಣೆ ಅದನ್ನು ನೇರವಾಗಿ ಅದನ್ನು ನಿರ್ವಹಿಸಬೇಕಾದ/ ಪರಿಹರಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.

ಭಾರತ ಸರ್ಕಾರವು “ಸಶಿ” ಎನ್ನುವ ಹೊಸದೊಂದು ಯೋಜನೆಯನ್ನು ಆರಂಭಿಸುವ ಪ್ರಸ್ತಾವ ಮಾಡಿದೆ. ಈ ಯೋಜನೆಯ ಒನ್ ಸ್ಪ್ರೋ ಸೆಂಟರ್ ರೀತಿ ವರ್ತಿಸುತ್ತದೆ. ಅಂದರೆ ಖಾಸಗಿ, ಸಾರ್ವಜನಿಕ ಸ್ಥಳಗಳಲ್ಲಿ, ಕುಟುಂಬದೊಳಗೆ, ಸಮಾಜದಲ್ಲಿ

ಇಲ್ಲವೇ ಕೆಲಸ ಮಾಡುವ ಸ್ಥಳಗಳಲ್ಲಿ ದೋಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವಾಗುವಂತಹದ್ದು. ಇದರ ಮುಖ್ಯ ಉದ್ದೇಶ ಎಲ್ಲ ಬಗೆಯಿಂದಲೂ ನೆರವು ನೀಡುವುದು (ಪ್ರೇದ್ಯಕ್ಕೇಯ, ಕಾನೂನು, ಮೊಲೀಸ್ ಸಹಾಯ) ಹಾಗೂ ಖಾಸಗಿ / ಸಾರ್ವಜನಿಕ ವಲಯದಲ್ಲಿ ದೋಜನ್ಯಕ್ಕೊಳಗಾದ ಮಹಿಳೆಯರಿಗೆ ಸಹಾಯ ಮಾಡುವುದು.

ಒಂದು ಸಾರ್ವಜನಿಕ ಸಂಟರ್‌ಗಳ ಸೇವೆಗಳನ್ನು ಅವಶ್ಯಕತೆಯಿರುವ ಮಹಿಳೆಯರಿಗೆ ದಕ್ಕುವಂತೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಸಂರಕ್ಷಣಾ ಅಧಿಕಾರಿಗಳು, ಸ್ಥಳೀಯ ಮೊಲೀಸ್ ಅಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಸಂಸ್ಥೆ, ಸಮುದಾಯ ಆಧಾರಿತ ಸಂಸ್ಥೆಗಳು, ಬಿಡಿಡಿಸಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಈ ಸೇವೆಗಳನ್ನು ಅವಶ್ಯಕತೆಯಿರುವ ಮಹಿಳೆಯರಿಗೆ ಒದಗಿಸುವ ಕುರಿತು ಅರಿವು ಮೂಡಿಸಲಾಗಿದೆ. ಒಂದು ಸಾರ್ವಜನಿಕ ಸಂಟರ್‌ಗಳಲ್ಲಿ ಮನೋ- ಸಾಮಾಜಿಕ ನೆರವಿನ ಸೇವೆಯನ್ನು ಮಹಿಳೆಯರಿಗೆ ಒದಗಿಸಲು ಆಪ್ತಸಮಾಲೋಚಕರನ್ನು ನಿಯೋಜಿಸಲಾಗಿದೆ.

ಮಹಿಳಾ ಸಹಾಯವಾಣಿಯನ್ನು ಭಾರತ ಸರ್ಕಾರವು ಆರಂಭಿಸಿದ್ದು ಇದು 24ಗಂಟೆಗಳ ಸೇವೆಯನ್ನು ಒದಗಿಸುತ್ತದೆ. ಯಾವುದಾದರೂ ಮಹಿಳೆ ತೊಂದರೆಗೆ ಸಿಲುಕಿದ್ದಲ್ಲಿ(ಆಕುರಿತು ಮೊಲೀಸ್, ಬೀಎಸ್‌ಎಸ್, ಆಸ್ಟ್ರೇಟಿಕ್) ಯಾರಾದರೂ ತಿಳಿಸಿದಲ್ಲಿ ತಕ್ಷಣವೇ ಅದಕ್ಕೆ ಪ್ರತಿಕ್ರಿಯಿಸಲಾಗುವುದು. ಇದೇ ಸಂಭೇದ್ಯಲ್ಲಿಯೇ ಮಹಿಳೆಯರಿಗೆ ಸಂಬಂಧಿಸಿದಂತೆ ಸರ್ಕಾರಿ ಯೋಜನೆಗಳು/ ಕಾರ್ಯಕ್ರಮಗಳ ವಿವರಗಳನ್ನು ಪಡೆಯಬಹುದು.

ಮಹಿಳಿ ವಿನಿಮಯ ಹಾಗೂ ಮಹಿಳಿ ನಿರವಹಣೆಗೆ ಅನುಕೂಲ ಆಗುವಂತೆ ಇಲಾಖೆಯು ಒಳಕೆದಾರಸ್ವೇಹಿ ಅಂತರಾಳ ತಾಣವನ್ನು ಎಂಬವೂ ಅಂತರಾಳ ವ್ಯವಸ್ಥೆಯ ಮೂಲಕ ಅಭಿವೃದ್ಧಿಪಡಿಸಿದೆ. ಇದರಲ್ಲಿ ಅಗತ್ಯ ಇಲಾಖೆಯ ಯೋಜನೆಗಳು, ಕಾನೂನು, ಕಾರ್ಯಕ್ರಮಗಳು ಇತ್ಯಾದಿ ಮಹಿಳಿಗಳನ್ನು ಕಾಲಕಾಲಕ್ಕೆ ಪ್ರಕಟವಾಗುತ್ತಿರುತ್ತವೆ.



## ದೂರು ನಿರವಹಣೆಯ ಇನ್ನಿತರ ಮಾರ್ಗಗಳು

‘ಮಾಹಿತಿ ಹಕ್ಕು ಕಾಯ್ದು’ - ಸಮಾಜ ಕಲ್ಯಾಣ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಹಾಗೂ ಕಾರ್ಯಗಳನ್ನು ಕುರಿತಂತೆ; ಸರ್ಕಾರದ ಬಾಧ್ಯತೆಗಳು, ಸೇವೆಯನ್ನೂ ದಗಿಸುವ ಸಾಮರ್ಥ್ಯವನ್ನು ಕುರಿತಂತೆ ಮಾಹಿತಿಯನ್ನೂ ದಗಿಸುತ್ತದೆ.

“ನಾಗರಿಕ ಸನ್ನಾದು” - ಇದು ಸರ್ಕಾರದ ಬಧ್ಯತೆಗಳು, ಸಾರ್ವಜನಿಕ ದೂರುಗಳ ಪ್ರತಿಸ್ಪಂದನ, ದೂರು / ಸಮಸ್ಯೆಗಳ ನಿರಾರಣೆಗೆ ಅಗತ್ಯವಾದ ಸಮಯ, ಪ್ರತಿಕ್ರಿಯೆಗಳು, ದೂರು ನೀಡುವ ಕ್ರಮಗಳು. ಈ ಕುರಿತ ಮಾಹಿತಿ ಹಾಗೂ ದಾಖಲೆಗಳು, ಸೇವಾ ಗುಣಮಟ್ಟ, ದೂರು ನೀಡುವವರ ಹಕ್ಕುಗಳು, ಅವರ ನಿರೀಕ್ಷೆಗಳು, ಅಜ್ಞಾನಾರ್ಥಕ ಹಾಗೂ ಸೇವೆ ನೀಡುವ ಸಿಬ್ಬಂದಿ ಈ ಕುರಿತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಗ್ರಾಮ ಸಭೆ - ಹಳ್ಳಿಗಳ ಮಟ್ಟದಲ್ಲಿ ಇದನ್ನು ನಡೆಸಲಾಗುತ್ತದೆ. ಹಳ್ಳಿಯ ಸಮುದಾಯದ ಸದಸ್ಯರು, ಪಂಚಾಯತ್ರ ರಾಜ್ಯ ವ್ಯವಸ್ಥೆಗಳು ಹಳ್ಳಿಯ ಮಟ್ಟದ ದೂರುಗಳನ್ನು ಪರಿಹರಿಸಲು ನೆರವಾಗುತ್ತಾರೆ.

ಮಹಿಳೆ/ಹದಿಹರೆಯದ ಮಹಿಳೆ ನ್ಯಾಯ ಕಾಯ್ದೆಯ ಮೂಲಕ ಮಹಿಳೆ ಮನೆಗಳ ಮೇಲ್ಪಿಂಡಿಕಾರಣ ನಡೆಸಲಾಗುತ್ತದೆ. ಮಹಿಳೆ ಮೇಲಿನ ದೋಜನ್ಯ, ಸಾಗಾಣಿಕೆ ಇವುಗಳನ್ನೆಲ್ಲ ನಿಯಂತ್ರಿಸಲಾಗುತ್ತದೆ. 40,000ಕ್ಕಿಂತ ಹೆಚ್ಚು ಮಹಿಳೆಯರಿಂದ ಬಂದ ದೂರುಗಳನ್ನು ಈ ಇಲಾಖೆಯು ಪರಿಣಾಮಕಾರಿಯಾಗಿ ಪರಿಹರಿಸಿದೆ. ರಾಜ್ಯಾದ್ಯಂತ 6000 ಬಾಲ್ಯ ವಿವಾಹಗಳನ್ನು ತಡೆಗಟ್ಟಿಲಾಗಿದೆ.

ಹಾಸ್ಪಿಲ್ ಕಾಯ್ದು ಉದ್ಯೋಗಸ್ಥರಿಗೆ ಮಹಿಳೆಯರ ಹಾಸ್ಪಿಲ್ ಗಳಲ್ಲಿ ಮಹಿಳೆಯರ ಸುರಕ್ಷತೆ ಕಾಪಾಡುತ್ತದೆ. ಹಾಸ್ಪಿಲ್ ಗಳಲ್ಲಿ ಮೂಲಭೂತ ಸೌಕರ್ಯಗಳಾದ ಉಟ್ಟಿ ಮತ್ತು ಸುರಕ್ಷತೆಯ ಭರವಸೆಯನ್ನು ನೀಡುತ್ತದೆ.

ಹಿರಿಯ ನಾಗರಿಕರ ಕಾಯ್ದೆಯ ಅಡಿಯಲ್ಲಿ ವಿಭಾಗ ಮಟ್ಟದಲ್ಲಿ ದೂರುಗಳನ್ನು ಸ್ಪೀಕರಿಸಲು ಹಾಗೂ ಪರಿಹರಿಸಲು ಕೇಂದ್ರಗಳನ್ನು ತೋರಿಯಲಾಗಿದೆ. ಇಲ್ಲಿ ಮಕ್ಕಳಿಂದ ಶೋಷಣೆಗೊಳಗಾದ/ ತಿರಸ್ಕಾರ ತರಾದ ಮೋಷಕರ ಹಾಗೂ ಹಿರಿಯ ನಾಗರಿಕರ ದೂರುಗಳನ್ನು ಸ್ಪೀಕರಿಸಿ ಅವರಿಗೆ ಮಕ್ಕಳಿಂದ ಜೀವನಾಂಶ ದೂರೆಯುವಂತೆ ಮಾಡಲಾಗುತ್ತದೆ.

## ಉಪಸಂಹಾರ


ಯಾವುದೇ ದೂರು ಸಂಬಂಧಿಸಿದ್ದ ಮೂರಕವಾಗಿ ಮಹಿಳಿ ಸಂಗ್ರಹ ಹಾಗೂ ವಿಶೇಷಣಾ ವ್ಯವಸ್ಥೆಗಳನ್ನು ಅಗತ್ಯವಿರುತ್ತದೆ. ಸ್ಪೀಕರಿಸಲಾದ ದೂರುಗಳ ಸಂಖ್ಯೆ, ಪ್ರತಿಸಂದಿಸಿದ ದೂರುಗಳು, ಇತ್ಯಧ್ಯವಾದ ದೂರುಗಳು ಹಾಗೂ ಹೆಚ್ಚಿನ ನ್ಯಾಯಕಾಳಿಗಳ ಮೇಲ್ಪಿನೆಗೆ ವರ್ಗಾಯಿಸಲ್ಪಟ್ಟವು ಇತ್ಯಾದಿಗಳ ಪರಿಶೀಲನೆಗೆ ಸಮಿತಿಗಳನ್ನು ನಿಯೋಜಿಸಲಾಗಿದೆ. ಅದೇ ವೇಳೆ ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳು, ಸರ್ಕಾರ ಇಲಾಖೆಗಳು ಪದೇ ಪದೇ ಮಾಡುವ ತಪ್ಪುಗಳನ್ನು ಕೂಡ ದಾಖಲಿಸಿ ಪರಿಶೀಲಿಸಬೇಕು.

ಸಾಂಸ್ಕಿಕ ಸಂಸ್ಕೃತಿಯ ಸ್ವರೂಪದಲ್ಲಿ ಕಾರ್ಯನಿರ್ವಹಣೆಯ ದೂರು ನಿರವಹಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರವಹಣೆಯ ಮಲ್ಲಿ ಮುಖ್ಯವಾಗುತ್ತದೆ.

ಕಡೆಯಾದಾಗಿ ಸಾರ್ವಜನಿಕ ಸಂಸ್ಥೆಗಳ ಆಡಳಿತವನ್ನು ಬಲಗೊಳಿಸಲು, ಅವು ಪ್ರಸಿದ್ಧವಾಗಿ ಸಾರ್ವಜನಿಕರ ವಿಶ್ವಾಸಾರ್ಥಕತೆಯನ್ನು ಗಳಿಸಲು ಪ್ರಶಂಸಿಸಬೇಕಾಗಿರುತ್ತದೆ.

ಪ್ರಶಂಸಿಸಬೇಕಾಗಳು ಸ್ವೇಚ್ಛಾದಿಕಾರಿ ಹಾಗೂ ದೂರುಗಳು ತಮ್ಮನ್ನು ತಾವು ಉತ್ತಮಗೊಳಿಸುವಕ್ಕಾಗಿ ಅವಕಾಶಗಳು ಎಂದು ಭಾವಿಸಬೇಕು. □

# ಸ್ವಚ್ಛ ಭಾರತ: ವರ್ತನೆ ಬದಲಾವಣೆಯ ಹಲಿಕಾರ



\* ಪರಮೇಶ್ವರನ್ ಅಯ್ಯರ್

**ದೇಶದಲ್ಲಿ ಸ್ವಚ್ಛ ಲುಮಾರು**  
3,00,000  
**ಬಯಲು ಶೋಷ ಮುಕ್ತ**  
ಗ್ರಾಮಗಳು  
ಸ್ವಾಸ್ಥ್ಯರೂಪಾರ್ಥಿ.  
**ಸ್ವತ್ವ ಗ್ರಾಮಗಳ ಲುಮಾರು**  
ದಿಂದಿನಾರ್ಥಿ.  
**ಶೋಷ ಮುಕ್ತ ಗ್ರಾಮಗಳಾರ್ಥಿ**  
ಯುಶ್ವಿಯಾರ್ಥಿ  
ಯುಶ್ವಿಯಾರ್ಥಿ  
ಇತರೆ ಜಿಲ್ಲೆಗಳಾರ್ಥಿ  
ಸ್ವತ್ವ ಗ್ರಾಮಗಳಲ್ಲಿ  
ಕೇಂದ್ರ ಕುಟುಂಬ ಲಿಂಗ  
ಮತ್ತು  
ಸ್ವೀಮಿಂಗ್ ಲೈಂಗಿನಾಲರು  
ಕ್ರಮ ತೆಗೆದುಕೊಂಡಿ.

ಕೇಂದ್ರ ನಾಲ್ಕು ದಶಗಳ ಅವಧಿಯಲ್ಲಿ ಗ್ರಾಮೀಣ ಭಾರತದ ಸ್ವಚ್ಛತೆಯ ಅನೇಕ ಕಾರ್ಯಕ್ರಮಗಳನ್ನು ದೇಶದಲ್ಲಿ ಅನೇಕ ಸರ್ಕಾರಗಳು ಜಾರಿಗೆ ತಂದವು. 1981 ರಲ್ಲಿ ಕೇಂದ್ರ ಸರ್ಕಾರ “ಗ್ರಾಮೀಣ ಪ್ರದೇಶದ ಸ್ವಚ್ಛತಾ ಕಾರ್ಯಕ್ರಮ”ವನ್ನು ಜಾರಿಗೆ ತಂದಿತು. ನಂತರ ಈ ಕಾರ್ಯಕ್ರಮವನ್ನು 1999 ರಲ್ಲಿ “ನಿರ್ಮಲ್ ಭಾರತ್ ಅಭಿಯಾಸ” ಎಂಬ ಹೆಸರಿನಿಂದ ಸಂಪೂರ್ಣ ಸ್ವಚ್ಛತಾ ಆಂದೋಲನ(ಟಿಎಸ್‌ಎಸ್) ಎಂದು ಬದಲಾಯಿಸಲಾಯಿತು. ಈಗ “ಸ್ವಚ್ಛ ಭಾರತ್ ಮಿಷನ್” ಎಂಬ ಹೆಸರಿನಲ್ಲಿ ಇಡೀ ಸಮುದಾಯವನ್ನು ಬಳಸಿಕೊಂಡು ಅದನ್ನು ಜಾರಿಗೆ ತರುತ್ತಿರುವುದನ್ನು ನೋಡುತ್ತೀದ್ದೇವೆ. ಈ ಕಾರ್ಯಕ್ರಮ ವಿಶ್ವದಲ್ಲೀ ಅತ್ಯಂತ ದೊಡ್ಡದಾದ ಸ್ವೇಮ್ ಲೈಕರಣಿದ ಕಾರ್ಯಕ್ರಮವಾಗಿದ್ದು ಕೇವಲ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯಕ್ರಮವಾಗದೆ ಇಡೀ ಸಮುದಾಯ ಆಧರಿತ ಜನಾಂದೋಳನವಾಗಿ ರೂಪಗೊಂಡಿದೆ.

ಈ ಲೇಖನ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ನಡೆದು ಬಂದಿರುವ ದಾರಿಯನ್ನು ಅವಲೋಕಿಸುತ್ತು, ಅದು ದೇಶದ ಗ್ರಾಮಾಂತರ ಪ್ರದೇಶದಲ್ಲಿ ಮೂರ್ಣ ಪ್ರಮಾಣದಲ್ಲಿ ಸ್ವಚ್ಛತೆಯನ್ನು ತರುವ ನಿಷ್ಠಿನಲ್ಲಿ ಅದರ ಧ್ಯೇಯ ಎಷ್ಟರ ಮಟ್ಟಿಗೆ ಈಚೇರುತ್ತಾ ಬಂದಿದೆ ಎಂಬುದನ್ನು ತಿಳಿಸುತ್ತದೆ. ಈ ಲೇಖನ ಮಿಷನ್ನನ ಸಮಗ್ರತೆಯನ್ನು, ಪ್ರಗತಿ

ಮತ್ತು ಸಾಧನೆಯನ್ನು ಕಾರ್ಯಕ್ರೇತರ್ದಲ್ಲಿ ಸಮುದಾಯವನ್ನು ಬಳಸಿಕೊಂಡು ಫಲಾನುಭವಿಗಳ ಮೇಲೆ ಪ್ರಭಾವವನ್ನು ಗಿರಿಷ್ಟ ಪ್ರಮಾಣದಲ್ಲಿ ಎಷ್ಟರ ಮಟ್ಟಿಗೆ ಬೀರಿದೆ ಎಂಬುದನ್ನು ವಿವರಿಸುತ್ತದೆ. ಜೊತೆಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಬಳಸಿಕೊಂಡಿರುವ ವಿವಿಧ ರೀತಿಯ ಪ್ರಚಾರಗಳ ಮಾದರಿಗಳನ್ನು ಬಳಸಿಕೊಂಡು ಅದು ಒಂದು ಜನಾಂದೋಳನವಾಗಿ ಮಾರ್ಪಣ್ಣ ಮಂದುವರೆಯುತ್ತಿರುವುದರ ಬಗ್ಗೆಯೂ ತಿಳಿಸುತ್ತದೆ. ಸಂಖಯನದ ನಡತೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವ ಮಹತ್ವವನ್ನು ಅರಿತುಕೊಂಡು ವಿವಿಧ ರೀತಿಯ ಪ್ರೇಕ್ಷಕರಿಗೆ ಸರಿಹೊಂದುವಂತಹ ಸಂದೇಶಗಳನ್ನು ರೂಪಿಸಿಕೊಂಡು 2019 ರ ವರೆಗೆ ಸ್ವಚ್ಛ ಭಾರತ್ ಮಿಷನ್ನನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಡೆಸಲಾಗುತ್ತದೆ ಎಂಬುದರ ಬಗ್ಗೆಯೂ ಈ ಲೇಖನ ವಿವರಿಸುತ್ತದೆ.

ದೆಹಲಿಯ ಕೆಂಪು ಕೋಟಿಯಲ್ಲಿ 2014 ರ ಅಕ್ಟೋಬರ್ 2 ರಂದು ಐತಿಹಾಸಿಕವಾದ ಹಾಗೂ ಮಹತ್ವರವಾದ ಸ್ವಚ್ಛ ಭಾರತದ ಯೋಜನೆಯನ್ನು ಪ್ರಕಟಿಸಿ ನಂತರ ಅದನ್ನು ಕಾರ್ಯರೂಪಕ್ಕೆ ತರುವುದರ ಬಗ್ಗೆ ಇಡೀ ದೇಶಕ್ಕೆ ಪ್ರಧಾನ ಮಂತ್ರಿ ಅವರು ಮಾರ್ಗದರ್ಶನ ಮಾಡಿದರು. 2014 ರಿಂದ ಈಚೇರುತ್ತಾ ಶೌಚಾಲಯಗಳನ್ನು ಹೊಂದಿರುವ ಮನೆಗಳ ಸಂಖ್ಯೆ ಶೇಕಡಾ 39 ರಿಂದ ಶೇಕಡಾ 76

\* ಕಾರ್ಯದರ್ಶಿ, ಕುಡಿಯುವ ನೀರು ಮತ್ತು ಶೋಚ ಸಚಿವಾಲಯ, ಭಾರತ ಸರ್ಕಾರ. E-mail : param.iyer@gov.in

ಕ್ಕೆ ಹೆಚ್ಚಿ 6 ಕೋಟಿಗೆ ಮುಟ್ಟಿದೆ. ಸ್ವಾತಂತ್ರ್ಯ ಬಂದ 67 ವರ್ಷಗಳಲ್ಲಿ ದೇಶ ನೇಮುಂದು ಕ್ಕೆತ್ತದಲ್ಲಿ ಮಾಡಿರುವ ಸಾಧನೆಯನ್ನು ಕೇವಲ ಕಳಿದ ಮೂರು ವರ್ಷಗಳಲ್ಲಿ ಸಾಧಿಸಲಾಗಿದೆ! ಇದು ದೇಶದ ಏಳು ರಾಜ್ಯಗಳ ಗ್ರಾಮಾಂತರ ಪ್ರದೇಶಗಳಲ್ಲಿ ಎದ್ದು ಕಾಣುತ್ತದೆ (ಸಿಕ್ಕಿಂ, ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಗುಜರಾತ್ ಮತ್ತು ಅರುಣಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ದಮನ್ ಮತ್ತು ದೀವ್) ಈ ರಾಜ್ಯಗಳಲ್ಲಿ ಬಯಲು ಶೌಚಾಲಯ ಸಂಪೂರ್ಣ ನಿಂತು ಹೋಗಿದೆ.

ಬಯಲಿನಲ್ಲಿ ಶೌಚ ಮಾಡುವುದನ್ನು ಗಣನೀಯವಾಗಿ ಕಡಿಮೆ ಮಾಡುವುದೂ ಸೇರಿದಂತೆ, ಗುರುತಿಸಬಹುದಾದ ಅನೇಕ ಸಾಧನೆಗಳನ್ನು ಸ್ಥಾಪಿ ಭಾರತ ಕಾರ್ಯಕ್ರಮ ಮಾಡಿದೆ. ಈ ಸಾಧನೆ ಮಾಡಲು ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿರುವ “ನಡವಳಿಕೆ ಬದಲಾವಣೆ”ಯ ಅಗತ್ಯಕಾಗೂ ಬೇಡಿಕೆಗೆ ಅನುಗುಣವಾಗಿ ಸಾಮಾಜಿಕವನ್ನು ಹೆಚ್ಚಿಸುತ್ತಾ ಸತತವಾಗಿ ಫಲಿತಾಂಶವನ್ನು ಅಳೆಯುತ್ತಾ ಹೋಗುವ ಮಾನದಂಡಗಳನ್ನು ಅಳವಡಿಸಿಕೊಂಡಿರುವುದು ಬಹಳ ಮುಖ್ಯವಾಗಿ ಎದ್ದು ಕಾಣುತ್ತದೆ. ಈ ಯೋಜನೆ ದೃಢವಾಗಿ ಮುಂದುವರೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಹೆಚ್ಚು ಒತ್ತು ಕೊಟ್ಟು “ನಡವಳಿಕೆಯ ಬದಲಾವಣೆಗೆ” ಆದ್ಯತೆ ನೀಡಿ ಬಯಲು ಶೌಚಕ್ಕೆ ಹೋಗುವುದಿಲ್ಲ ಎಂಬ ಸಂಕಲ್ಪಕ್ಕೆ ಸ್ವಯಂಪ್ರೇರಿತರಾಗಿ ಕಟ್ಟಿ ಬೀಳುವಂತೆ ಮಾಡಿದುದರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರಥಾನ ಮಂತ್ರಿಗಳು ಈ ಯೋಜನೆಯ ಜಾರಿಯ ಮಂಚನಾಳಿಯಲ್ಲಿದ್ದ ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದುದರಿಂದ ಸ್ವಚ್ಛ ಭಾರತ ಮಿಷನ್‌ಗೂ ಮತ್ತು ಹಿಂದೆ ಜಾರಿಯಲ್ಲಿದ್ದ ನೇಮುಂದು ಕಾರ್ಯಕ್ರಮದ ಸಾಧನೆಯ ನಡುವೆ ವ್ಯತ್ಯಾಸ ಕಂಡುಬರುತ್ತದೆ. ಈ ಮಿಷನ್ ಮುಂದುವರೆದಂತೆ ಈ ಯೋಜನೆಯ ಫಲಾನುಭವಿಗಳು ವ್ಯೇಯಕೆಯಾಗಿ ಮತ್ತು ಒಟ್ಟಾರೆ ಸಾಮಾಜಿಕ ಈ ಯೋಜನೆ ತಮ್ಮದು ಎಂದು ಭಾವಿಸಿ ಒಟ್ಟಾರೆ



ತಮ್ಮ ಪರಿಸರದ ನೇಮುಂದುವನ್ನು ಸದಾ ಕಾಪಾಡಿಕೊಂಡು ಹೋಗಬೇಕಾಗುತ್ತದೆ. ಈ ರೀತಿ ಆಗಬೇಕಾದರೆ, ತಮ್ಮಲ್ಲಿ ಬೇರಾರಿರುವ ಹಳೆಯ ಕಾಲದ ನಡವಳಿಕೆಗಳು ಮತ್ತು ನಂಬಿಕೆಗಳಿಗೆ ಶರಣ ಹೇಳಿ ಪರಿಸರದ ನೇಮುಂದು ಹೊಣೆಗಾರಿಕೆಯಲ್ಲಿನ ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಸ್ವಚ್ಛ ಭಾರತ ಮಿಷನ್‌ನಲ್ಲಿ ವ್ಯಕ್ತಿಗಳ ನಡುವಿನ ಸಂವಹನಗೆ ಹೆಚ್ಚಿನ ಮಹತ್ವವನ್ನು ಹೊಡಲಾಗಿದೆ. ಪ್ರತಿಯೊಂದು ಮನೆ ಬಾಗಿಲಿಗೂ ಭೇಟಿ ನೀಡಿ ತಿಳಿವಳಿಕೆ ನೀಡುವುದು, ಪ್ರತಿಯೊಂದು ಗ್ರಾಮದಲ್ಲಿ ಕಕ್ಷಸುಗಳ ನಿರ್ಮಾಣ ಪ್ರಗತಿಯನ್ನು ಪರಿಶೀಲನೆ ಮಾಡುವುದು ಸಂವಹನದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕಾಗಿ ಪ್ರತಿಯೊಂದು ಗ್ರಾಮದಲ್ಲಿ “ಸ್ವಚ್ಛಾಗ್ರಹಿ”ಗಳನ್ನು ನೋಂದಣಿ ಮಾಡಿಕೊಂಡು ಪ್ರತಿಯೊಬ್ಬರಿಗೂ ವ್ಯಕ್ತಿಗಳ ನಡುವೆ ಹೇಗೆ ಸಂವಹನ ನಡೆಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗಿದೆ. ಸ್ವಚ್ಛಾಗ್ರಹಿಗಳ ನೋಂದಣಿ ಮುಂದುವರೆದಿದ್ದ ಈಗಾಗಲೇ ಅವರ ಸಂಖ್ಯೆ 3.5 ಲಕ್ಷ ತಲುಪಿದೆ.

ಗ್ರಾಮ ಸಭೆಗಳಲ್ಲಿ ಸ್ವಚ್ಛಾಗ್ರಹಿಗಳು ನೇರವಾಗಿ ಸಾರ್ವಜನಿಕರ ಭಾವನೆಗಳನ್ನು ಪ್ರಚೋರಿಸುವ ಕೆಲಸದಲ್ಲಿ ತೊಡಗುತ್ತಾರೆ. ಪ್ರತಿಯೊಂದು ಜಿಲ್ಲೆಯಲ್ಲಿ ನೇಮುಂದು ಕಾರ್ಯಕ್ರಮಗಳನ್ನು ಸಾಮುದಾಯಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮೀಕ್ಷಿಕೆಗಳು ಮತ್ತು ಸಭೆಗಳನ್ನು ಮಾಸ್ಪರ್ಶ ತರಬೇತಿದಾರರ ಮುಖಾಂತರ ನಡೆಸಲಾಗುತ್ತದೆ. ಈ ರೀತಿ ಮಾಡುವುದರಿಂದ ಶೌಚಾಲಯ ಬಹಳ ಪ್ರಮುಖವಾದುದು ಎಂಬುದು ಗ್ರಾಮಸ್ಥರಿಗೆ ಅರಿವಾಗಿ ಅದರ ಮುಖಾಂತರ ಮನುಷ್ಯನ ನಡವಳಿಕೆಗಳಾದ ಕುಟುಂಬವನ್ನು

ಪ್ರೀತಿಸುವುದು, ಮಕ್ಕಳ ಬಗ್ಗೆ ಕಾಳಜಿ ವಹಿಸುವುದು, ತಮ್ಮ ಸಾಮಾಜಿಕ ಅಂತಸ್ಸಿನ ಬಗ್ಗೆ ಹೆಮ್ಮೆ ಪಡುವುದು, ಸಮಾಜದ ಬಗ್ಗೆ ಗೌರವ ಹೊಂದುವುದು ಮತ್ತಿತರ ಬದಲಾವಣೆಯನ್ನು ಬಡಿದ್ದಿಸಲು ಸಹಾಯಕವಾಗುತ್ತದೆ. ಘನತೆ, ಸುರಕ್ಷತೆ ಮತ್ತು ಆರೋಗ್ಯಗಳ ಬಗ್ಗೆ ಗ್ರಾಮಸ್ಥರಲ್ಲಿರಬಹುದಾದ ಕೀಳರಿಮೆ ಅಥವಾ ಹೇವರಿಕೆಗಳನ್ನು ಭಾವನಾತ್ಮಕವಾಗಿ ಪ್ರಚೋರಿಸಿ ವ್ಯೇಯುತ್ತಿಕೊಂಡಿರುವುದನ್ನು ಮೌಲ್ಯಾದಿಸಲಾಗುತ್ತದೆ.

ಈ ರೀತಿ ಕಾರ್ಯಕ್ರಮಗಳನ್ನು ನಡೆಸಿದ ನಂತರ ನೇರವಾಗಿ “ಶೌಚಾಲಯಗಳನ್ನು ನಿರ್ಮಿಸಿಕೊಳ್ಳು” ಎಂದು ಗ್ರಾಮಸ್ಥರಿಗೆ ಹೇಳುವುದಿಲ್ಲ. ಆದರೆ ಪ್ರಚೋರಿಸಿತ ಭಾವನೆಗಳಿಂದ ತಮ್ಮನ್ನು ತಾವು ಅಧ್ಯಯನಾರ್ಥಿಕೊಳ್ಳಲು ಅವಕಾಶ ಮಾಡಿ, ತಾವು ಗೌರವಯತವಾಗಿ ಬಿಡುಕಲು ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆ ಬಹಳ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ರಮವಾದ ಮೇಲೆ ಸ್ವಚ್ಛಾಗ್ರಹಿಗಳನ್ನು ನಿರ್ಮಾಣ ಪ್ರತಿಯೊಬ್ಬರೂ ಒಮ್ಮೆ ಬಹಿದ್ರೇಸಿಗೆ ಹೋದಾಗ ಎಷ್ಟು ಗ್ರಾಂ ಮಲ ವಿಸರ್ಜನೆ ಮಾಡುತ್ತೇರಿ ಎಂದು ಕೀಳಲಾಗುತ್ತದೆ. 200 ರಿಂದ 400 ಗ್ರಾಂ, 400 ರಿಂದ 600 ಗ್ರಾಂ ಅಥವಾ 600 ಗ್ರಾಂಿಂತ ಹೆಚ್ಚೇ ಎಂದು ಉತ್ತರಿಸಲು ಅವರಿಗೆ ಬಿಡಲಾಗುತ್ತದೆ. ಬಹುತೇಕ ಜನರು ಸರಾಸರಿ 500 ಗ್ರಾಂ ಎಂದು ಹೇಳುತ್ತಾರೆ. ಹಾಗಾದರೆ 5 ಜನರಿರುವ ಒಂದು ಕುಟುಂಬ ಒಮ್ಮೆಗೆ 2.5 ಕೆಜಿ ಮಲ ವಿಸರ್ಜನೆ ಸುತ್ತದೆ. ಈ ರೀತಿ ನಾಲ್ಕು ಕುಟುಂಬ 10 ಕೆಜಿ ಮಲವನ್ನು ಬಯಲಿನಲ್ಲಿ ವಿಸರ್ಜಿಸಿದಂತಾಗುತ್ತದೆ. ಬಯಲಿನಲ್ಲಿರುವ ಮಲದ ಮೇಲೆ ಕುಳಿತ ಕ್ರಿಮಿಕೀಟಗಳು ಹಾರಾಡುತ್ತಾ ಬಂದು ನಾವು ಬಳಸುವ ಆಹಾರದ ಮೇಲೆ ಕುಳಿತುಕೊಳ್ಳುತ್ತವೆ ಎಂದು ವಿವರಿಸಿದಾಗ ಗ್ರಾಮಸ್ಥರಿಗೆ ಅದರ ದುಷ್ಪರಿಣಾಮ ಮನದಟ್ಟಾಗುತ್ತದೆ.

ಎಲ್ಲಾ ವಯಸ್ಸಿನ, ಎಲ್ಲಾ ಜಾತಿ ಧರ್ಮಗಳ ಗಂಡು ಮತ್ತು ಹೆಣ್ಣುಗಳು ಸ್ವಚ್ಛಾಗ್ರಹಿಗಳಾಗಿರುತ್ತಾರೆ. ಇವರಲ್ಲಿ ಮಕ್ಕಳು ನೇಮುಂದು ಪ್ರಕಾರ ಹೇಳಿಯಲ್ಲಿ

ಉತ್ಸಾಹಿ ಚಾಂತಿಯನ್ನಾಗಳಾಗುತ್ತಾರೆ. ಸಣ್ಣ ಮಕ್ಕಳನ್ನೊಳಗೊಂಡ ಈ “ವಾನರ ಸೇನೆ” ಪ್ರತಿಯೊಂದು ಗ್ರಾಮದಲ್ಲಿ ಬಯಲಿನಲ್ಲಿ ಮಲವಿಸಜನೆಯನ್ನು ಯಾವ ರೀತಿ ತಡೆಯಬೇಕೊ ಆ ಎಲ್ಲ ಕ್ರಮಗಳನ್ನು ಅನುಸರಿಸುತ್ತದೆ. ಹಾಗಾಗಿ ಇಡೀ ಜಿಲ್ಲೆ ಹಾಗೂ ದೇಶ ಬಯಲು ಶೌಚಾಲಯ ಮುಕ್ತವಾಗುತ್ತದೆ. ಮಕ್ಕಳು ತಮ್ಮದೇ ಆದ ಆಟಗಳು ಮತ್ತು ಸಿಳ್ಳೆ ಹಾಕುವುದು, ಹಾಡುಗಳನ್ನು ಹೇಳುವುದರ ಮುಖಾಂತರ ಬಯಲು ಶೌಚಾಲಯದ ಕೆಡಕುಗಳ ಬಗ್ಗೆ ಅರಿವು ಮಾಡಿಸುತ್ತವೆ. ಈ ವಾನರ ಸೇನೆಗಳು ಬೆಳಗಿನ ಹೊತ್ತು ಬಯಲು ಶೌಚಾಲಯವಾಗಿ ಬಳಸುವ ಸ್ಥಳಗಳಿಗೆ ತೆರಳಿ ಅಲ್ಲಿ ಶೌಚಕ್ಕೆ ಕುಳಿತ್ತಿರುವ ಜನರಿಗೆ ಟಾಯಲೆಟ್‌ಗಳ ಮಹತ್ವವನ್ನು ವಿವರಿಸುತ್ತವೆ. ಸದ್ಯಕ್ಕೆ ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದ ನಂತರ ಅದರಿಂದ ರೋಗ ರುಚಿನ ಹರಡದಂತೆ ತಡೆಯಲು ತಕ್ಷಣ ಮಲವನ್ನು ಮಣ್ಣಿನಿಂದ ಮುಚ್ಚಬಂತೆ ಮನವೋಲಿಸಲಾಗುತ್ತಿದೆ.

ಜೊತೆಗೆ ಮನೆಗಳಿಗೆ ತೆರಳಿ ಸ್ವಚ್ಛ ಭಾರತ ಮಿಷನ್‌ನ ಉದ್ದೇಶವನ್ನು ವಿವರಿಸುತ್ತಾರೆ. ಈ ಎಲ್ಲ ಚಟುವಟಿಕೆಗಳು ಸಮುದಾಯದೊಳಗಿನ ಮಕ್ಕಳು ನಡೆಸುವ ಕಾರ್ಯಕ್ರಮಗಳಾಗಿದ್ದ ಅಪ್ರಗಳನ್ನು ಮನಃ ಮನಃ ಹೇಳುವುದನ್ನು ಗ್ರಾಮಸ್ಥರು ಸಹಿಸಿಕೊಳ್ಳುತ್ತಾರೆ. ಇದರಿಂದ ವಾನರ ಸೇನೆ ಸಮುದಾಯದೊಳಗಿನ ಬಹಳ ಶಕ್ತಿಶಾಲಿಯಾದ ಸಮಾಜ ಪರಿವರ್ತನ ಮಾಡುವುದಾಗಿ ಗೋಚರಿಸುತ್ತದೆ. ಈ ವಾನರ ಸೇನೆ ಸಮುದಾಯದೊಳಗೆ ರೂಪಗೊಂಡ ಪ್ರೇರಣಾ ಶಕ್ತಿಯಾಗಿ ಹೇರಹೊಮ್ಮೆ ಸಮುದಾಯದ ಮೇಲೆ ಹೊರಗಿನವರು ಬೀರುವ ಪ್ರಭಾಕ್ಷಿಂತಹ ಹೆಚ್ಚು ಪ್ರಭಾವನ್ನು ಬೀರುತ್ತದೆ. ಇದರಿಂದ ಸಮುದಾಯ ಒಂದು ರೀತಿಯ ಒಗ್ಗಟನ್ನು ಪ್ರದರ್ಶಿಸಿ ಇಡೀ ಸಮುದಾಯ ಅಧ್ವರಾ ಗ್ರಾಮ ಬಯಲು ಶೌಚಾಲಯ ಮುಕ್ತವಾಗುವ ಗುರಿ ತಲುಪಲು ಸಹಾಯವಾಗುತ್ತದೆ.

ಸ್ವಚ್ಛ ಭಾರತ ಮಿಷನ್‌ನ ಕಾರ್ಯಕ್ರ್ಮಗಳಲ್ಲಿ ನಡೆದ ಚಟುವಟಿಕೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲು



ಪ್ರಚಾರ ಮತ್ತು ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಡೆಯುತ್ತಿರುವ ಕೆಲಸಗಳ ಬಗ್ಗೆ ಜನರಿಗೆ ಒಂದು ಸಂದರ್ಶಕ ಕೆಳಸುವುದರ ಜೊತೆಗೆ ಜನಾಂದೋಳನ ಮುಂದುವರೆದುಕೊಂಡು ಹೋಗಲು ಇದು ಅನುಕೂಲವಾಯಿತು. ದೇಶದಾದ್ಯಂತ ನಿರ್ಮಿಸಿರುವ ಶೌಚಾಲಯಗಳನ್ನು

ಸರಿಯಾಗಿ ಬಳಕೆ ಮಾಡುವುದನ್ನು ಗ್ರಾಮಸ್ಥರಿಗೆ ತಿಳಿಸಲು ಕೇಂದ್ರ ಸರ್ಕಾರದ ಕೆಡಿಯುವ ನೀರು ಮತ್ತು ನೈಮಿಕಲ್ಯಾಂಕಣ ಸಚಿವಾಲಯವು 2017 ರ ಮೇ ತಿಂಗಳಲ್ಲಿ ಆಂದೋಳನಕ್ಕೆ ಇನ್ನಷ್ಟು ಬಲ ನೀಡಲು “ದವಾಜಾ ಬಂದಾ” ಎಂಬ ನೂತನ ಪ್ರಚಾರವನ್ನು ಪ್ರಾರಂಭಿಸಿತು. ವಾಸ್ತವವಾಗಿ “ದವಾಜಾ ಬಂದಾ” ಪ್ರಚಾರ ಬಯಲು ಶೌಚವನ್ನು ಬಂದೋ ಮಾಡುವುದೇ ಆಗಿತ್ತು. ಖ್ಯಾತ ಜಿತ್ತು ನಟ ಶ್ರೀ ಅಮಿತಾಬ್ ಬಜ್ಞಾನ್ ಅವರ ನೇತ್ಯತ್ವದಲ್ಲಿ ನಡೆಯುತ್ತಿರುವ ದವಾಜಾ ಬಂದೋ ಪ್ರಚಾರ, ಟಾಯಲೆಟ್ ಇಂಡಿಯಾ ಅದನ್ನು ಬಳಸದ ಮರುಪರ ಮನೋಭಾವವನ್ನು ಬದಲಾಯಿಸುವುದೇ ಆಗಿತ್ತು. ಈ ಪ್ರಚಾರದ ಒಂದು ಭಾಗವಾಗಿ ಜಿತ್ತು ತಾರೆ ಶ್ರೀಮತಿ ಅನುಷ್ಠಾ ಶಮಾರ್ ಅವರು ಮಹಿಳೆಯರನ್ನು ಪ್ರಚೋದಿಸಿರುವಲ್ಲಿ ಮುಂದಾಳತ್ತ ಹೊಂದುವಂತೆ ಮಾಡುವ ಮೂಲೋದ್ದೇಶ ಇದೆ.

ಈ ಬ್ರಾಂಡ್ ಅಂಬಾಸೆಡರ್‌ಗಳು ಸ್ವಚ್ಛತಾ ಮಿಷನ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಅಭ್ಯಾತಮೂರ್ಚಿತವಾದ ಮಾನ್ಯತೆಯನ್ನು ತಂದುಕೊಟ್ಟರು. ಸ್ವಚ್ಛತಾ ಮಿಷನ್‌ನ ಕಲ್ಪನೆಯನ್ನು ಚಲನಜಿತ್ತ ರಂಗ ಸರಿಯಾಗಿ ಗ್ರಹಿಸಿದೆ. ಶ್ರೀ ಅಕ್ಷಯ ಕುಮಾರ್ ಮತ್ತು ಶ್ರೀಮತಿ ಭೂಮಿ ಪದ್ಮೇಕರ್ ನಟಸಿರುವ “ಟಾಯಲೆಟ್-ಪಿಕ್ ಪ್ರೇಮ್ ಕಥ್ರಾ” ಚಲನಜಿತ್ತ ಸ್ವಚ್ಛತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದರ ಜೊತೆಗೆ, ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಛತೆ ಯಾವ ಸ್ಥಿತಿಯಲ್ಲಿದೆ ಹಾಗೂ

ಅದರ ಬಗ್ಗೆ ತಿಳಿವಳಿಕೆಯನ್ನು ಹೇಗೆ ನೀಡುತ್ತದೆ ಎಂಬುದನ್ನು ತಿಳಿಸುತ್ತದೆ. ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದೆ ಹೋಸದಾಗಿ ಮಾಡುವೆಯಾದ ಹಂಡತಿ ಹೇಗೆ ಕಷ್ಟ ಅನುಭವಿಸಿದಳು ಮತ್ತು ಆ ಕಷ್ಟ ಅನುಭವಿಸಲು ಸಾಧ್ಯವಾಗದ ಗಂಡನ ಮನೆ ಬಿಟ್ಟು ಹೋಗುವ ಕಥೆಯನ್ನಾದರಿಸಿದ ಈ ಜಲನಜಿತ್ತ ಗ್ರಾಮಾಂತರ ಪ್ರದೇಶದಲ್ಲಿ ನೈಮಿಕಲ್ಯಾಂತರ ಬಗ್ಗೆ ಯಾವ ಪರಿಸ್ಥಿತಿ ಇದೆ, ಅದರಿಂದ ಹೆಣ್ಣುಮಕ್ಕಳು ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದರೆ ಎಂಬುದನ್ನು ತಿಳಿಸುತ್ತದೆ. ಸ್ವಚ್ಛತಾ ಆಂದೋಳನದ ಗುರಿಯೂ ಇದೇ ಆಗಿದ್ದು ಜಲನಜಿತ್ತ ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡುತ್ತದೆ.

ಕಳಿದ ಸೆಪ್ಪೆಂಬರ್‌ನಲ್ಲಿ ನಡೆದ 15 ದಿನಗಳ “ಸ್ವಚ್ಛ ಹೈ ಸೇವಾ” ದಲ್ಲಿ ದೇಶದಾದ್ಯಂತ ತಮ್ಮ ತಮ್ಮ ಸಮುದಾಯಗಳಲ್ಲಿ ಸುಮಾರು 9 ಕೋಟಿ ಜನ ಭಾಗವಹಿಸಿ ಸ್ವಚ್ಛತೆಯ ಶೈಮಧಾನದಲ್ಲಿ ಭಾಗಿಯಾಗಿ ಸ್ವಚ್ಛತಾ ಶವಧವನು ಕೈಗೊಂಡು ಸ್ವಚ್ಛತೆಯ ಬಗ್ಗೆ ಪ್ರಬಂಧಗಳನ್ನು ಪೇಂಟಿಂಗ್‌ಗಳನ್ನು ಮತ್ತು ಚಲನಜಿತ್ತಗಳನ್ನು ಮಾಡಿದರು. ಫಲಾನುಭವಿಗಳನ್ನೊಂಡ ಈ ರೀತಿಯ ಆಂದೋಳನ ಸ್ವಚ್ಛತೆಯನ್ನು ಎಲ್ಲಡೆ ಪರಸಿಸಲು ಸೂಕ್ತಿದಾಯಕವಾಗುತ್ತದೆ. ಈ 15 ದಿನಗಳ ಆಂದೋಳನ ಸೆಲ್ಲಿಟಿಂಗ್‌ಗಳು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡರು. ಇದಕ್ಕೆ ಭಾರಿ ಬೆಂಬಲ ದೊರೆಯಿತು. ಬೆಂಗಳೂರಿನಲ್ಲಿ ಹಾಕಿ ಟೀಂ ಸ್ವಚ್ಛತೆಯಲ್ಲಿ ತೊಡಗಿಕೊಂಡಿತ್ತು. ಭಾರತದ ಕ್ರಿಕೆಟ್ ಟೀಂ ಟೀಂ ಸ್ವಚ್ಛತೆಯಲ್ಲಿ ತೊಡಗಿಕೊಂಡು ಅದರ ಬಗ್ಗೆ ವೀಡಿಯೋ ಸಿದ್ಧಪಡಿಸಿ ಕ್ರಿಕೆಟ್ ಮ್ಯಾಚ್‌ಗಳು ನಡೆದಾಗ ಅದನ್ನು ಪ್ರದರ್ಶಿಸಲಾಯಿತು. ಈ 15 ದಿನಗಳ ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿ ಸ್ವಚ್ಛತಾ ಮಿಷನ್‌ನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರು ಪಾಲೋಳಲು ಸಹಕಾರಿಯಾಯಿತು.

ವೈವಿಧ್ಯತೆಯಿಂದ ಕೊಡಿದ ಭಾರತದಂತಹ ದೇಶದಲ್ಲಿ ಸ್ವಚ್ಛತೆಯ ಅನೇಕ ವಿಷಯಗಳನ್ನು ಒಳಗೊಂಡಿದ್ದ ಅವು ಸ್ವಚ್ಛತಾ ಆಂದೋಳನದ ಯಶಸ್ವಿಗೆ ಕಾರಣವಾಗುತ್ತವೆ. ಈ ವಿಷಯಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು

ಸುಸ್ಥಿರವಾದ ನೈಮುಲ್ಯದ ವಾತಾವರಣವನ್ನು ಸೃಷ್ಟಿಸುವುದು ಬಹಳ ಸಂಕೀರ್ಣವಾದ ಕೆಲಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಸ್ವಚ್ಛತಾ ಆಂದೋಳನ ಮುಂದುವರೆಸಲು

ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಅವಕಾಶಗಳಲ್ಲಿ ಕೇವಲ ಸ್ಥಳೀಯವಾದ ಭಾಷೆಯನ್ನು ಬಳಸುವುದಷ್ಟೇ ಅಲ್ಲ, ಸ್ಥಳೀಯವಾದ ಜಾನಪದ ಕಲಾಕಾರನ್ನು ಪ್ರಭಾವ ಬೀರುವವರನ್ನಾಗಿ ಬಳಸಿಕೊಳ್ಳುವುದರ ಜೊತೆಗೆ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಸರಿಹೊಂದುವಂತಹ ಶಾಂತಿಕರೆಯನ್ನು ಕಾರ್ಯಾಲ್ಯೂ ನಿರ್ಮಾಣ ಸುವಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ದೇಶದಲ್ಲಿ ಪ್ರಸಕ್ತ ಸುಮಾರು 3,00,000 ಬಯಲು ಶೌಚ ಮುಕ್ತ ಗ್ರಾಮಗಳು ಸೃಷ್ಟಿಯಾಗಿದ್ದರೂ ಅನೇಕ ಜಿಲ್ಲೆಗಳಲ್ಲಿ ಗ್ರಾಮಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ.

ಶೌಚ ಮುಕ್ತ ಗ್ರಾಮಗಳಾಗಿ ಯಶಸ್ವಿಯಾಗಿರುವ ಯಶೋಗಾಢೆಯನ್ನು ಇತರೆ ಜಿಲ್ಲೆಗಳಲ್ಲಿ ಆ ಜಿಲ್ಲೆಗಳಿಗೆ ಸರಿಹೊಂದುವಂತಹ ಪ್ರಜಾರ ಮಾದರಿಗಳನ್ನು ರೂಪಿಸಿ ಜಾರಿಗೆ ತರಲು ಕೇಂದ್ರ ಸರ್ಕಾರದ ಹುಡಿಯುವ ನೀರು ಮತ್ತು ನೈಮುಲ್ಯದ ಸಚಿವಾಲಯ ಕ್ರಮ ತೆಗೆದುಕೊಂಡಿದೆ. ಉದಾಹರಣೆಗೆ ಧಾರ್ ಮರುಭೂಮಿಯ ಮಧ್ಯ ಭಾಗದಲ್ಲಿರುವ



ರಾಜಾಸ್ಥಾನದ ಬಿಕನೇರ್ ಜಿಲ್ಲೆ ಅನೇಕ ಸಂಸ್ಕೃತಿ ಮತ್ತು ಭಾಗೋಳಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಎದುರಿಸಲು “ಬಂಕೊ ಬಿಂಕೊ” ಪ್ರಚಾರಾಂದೋಳನವನ್ನು ಪ್ರಾರಂಭಿಸಿದಾಗ ಪ್ರತಿಯೊಬ್ಬರೂ ಆಶ್ಚರ್ಯ ಜೀಕರಿಸುತ್ತಿದ್ದರು.

ಇತರೆ ಪ್ರಾಕಾರಗಳು ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದರೆ ಬಂಕೊ ಬಿಂಕೊ ಸಮುದಾಯ ಆಧರಿತ ಮತ್ತು ಸಮುದಾಯ ಪ್ರಯೋಜಿತವಾಗಿತ್ತು. ಈ ಕಾರ್ಯಕ್ರಮ ಪ್ರಮುಖವಾಗಿ ಮಹಿಳೆಯ ಗೌರವ ಮತ್ತು ಆತ್ಮವಿಶ್ವಾಸವನ್ನು ಒಳಗೊಂಡಿದ್ದು, ಕುಟುಂಬದ ಗೌರವ, ಗ್ರಾಮದ ಗೌರವ ಹೊನೆಗೆ ಜಿಲ್ಲೆಯ ಗೌರವವನ್ನು ಒಳಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಸ್ಥಳೀಯ ಭಾಷೆ ಮತ್ತು ಸಂಪ್ರದಾಯಗಳನ್ನು ಬಳಸಿಕೊಂಡು ರೂಪಿಸಿ ಜಾರಿಗೊಳಿಸಲಾಯಿತು. ಹೀಗೆ ಮಾಡಿದ್ದರಿಂದ ಸ್ವಚ್ಛತಾ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿ ಕಂಡಿತು.

ಈ ರೀತಿಯ ನೂತನ ಪರಿಕಲ್ಪನೆಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನೈಮುಲ್ಯೀಕರಣ ಮತ್ತು

ಶುಭಿಕ್ಷೆಗಳು ಪ್ರತಿಯೊಬ್ಬನ ಮನಸ್ಸಿನಲ್ಲಿ ಮೊದಲ ಆದ್ಯತೆಯಾಗಿ ಉಳಿದುಕೊಂಡಿದೆ. ನಡವಳಿಕೆ ಬದಲಾವಣೆಯ ಸಂವಹನ ನಂತರ ಬಯಲು ಶೌಚ ಮುಕ್ತ ಗ್ರಾಮ ಸಾಧನೆಗಷ್ಟೇ ಸೀಮಿತವಾಗಿದೆ ಬಯಲು ಶೌಚವನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ “ನಿಸರ್ಗ ಸಮಿತಿಗಳು” ಬೆಳಗಿನ ಹೊತ್ತು ಸತತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಸ್ವಚ್ಛತೆ ಮತ್ತು ನೈಮುಲ್ಯೀಕರಣ ಸತತವಾಗಿ ಎಡಬಿಡೆ ಮುಂದುವರೆದುಕೊಂಡು ಹೋಗಲು ಸಹಾಯಕವಾಗುತ್ತಿದೆ.

ಇಡೀ ದೇಶವನ್ನು ಬಯಲು ಶೌಚ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ಎಲ್ಲ ದೇಶವಾಗಿಗಳ ಕರ್ತವ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳು ಮತ್ತೆ ಮತ್ತೆ ನನಪಿಸುತ್ತಿಲ್ಲ ಇದ್ದಾರೆ.

ಸ್ವಚ್ಛ ಭಾರತ ಮಿಷನ್ ದೇಶವಾಗಿಗೆ ಮನಸ್ಸನ್ನು ಸೂರೆಗೊಂಡಿದ್ದು, ಪ್ರತಿಯೊಬ್ಬರೂ ಇದರಲ್ಲಿ ಪಾಲೋಳ್ಳಿತಿದ್ದಾರೆ. ಮೂರು ವರ್ಷದೊಳಗೆ ದೇಶದ 30 ಕೋಟಿ ಜನರು ಶೌಚಾಲಯಗಳನ್ನು ಒಳಗೊಂಡಿದ್ದು ಸಂಪ್ರದಾಯಗಳನ್ನು ಪ್ರಾರಂಭಿಸಿದ್ದಾರೆ. 2019 ಅಕ್ಟೋಬರ್ 2 ರೊಳಗೆ ಇಡೀ ದೇಶ ಬಯಲು ಶೌಚ ಮುಕ್ತ ದೇಶವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 150 ಜನ್ಮದಿನಕ್ಕೆ ದೇಶ ಕೊಡುವ ಮಹತ್ವರಾದ ಕೊಡುಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. □

## ರೀಜಿನ್ ಚರ್ಚಾದಾರರಾಗ್ ಕೋರಿಕೆ

ಯೋಜನಾ ಪ್ರಶ್ನೆಗೆ ಜಂಡಾ ಬಯಸುವವರು ಮನಿಆರ್ಡರ್ ಕಳಿಸುವಾಗ ತಮ್ಮ ಇ-ಮೇಲ್, ಪ್ರೋನ್ ನಂಬರ್ ಸೇರಿದಂತೆ, ಜಿಲ್ಲೆ ಹಾಗೂ ಅಂಚೆ ಪಿನ್ ಕೋಡ್ ಸಂಖ್ಯೆ ಒಳಗೊಂಡ ತಮ್ಮ ಸಂಪೂರ್ಣ ವಿಳಾಸವನ್ನು ನಮಗೆ ಒದಗಿಸಬೇಕು. ಜಂಡಾದಾರರು, ಮನಿಆರ್ಡರ್ ಕಳಿಸಿದ ಎಂಟು ದಿನಗಳಲ್ಲಿ ನಮ್ಮ ಕಚೇರಿಯನ್ನು ಸಂಪರ್ಕಿಸಿ ತಮ್ಮ ವಿಳಾಸವನ್ನು ಸರಿ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಹಾಗೂ ಜಂಡಾ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಜಂಡಾದಾರರು ತಮ್ಮ ಯಾವುದೇ ಅಗತ್ಯಗಳಿಗೆ ಕಚೇರಿ ಸಂಪರ್ಕಿಸಿದಾಗ ತಮ್ಮ ಜಂಡಾ ಸಂಖ್ಯೆಯನ್ನು ತಿಳಿಸುವುದು ಅತ್ಯವಶ್ಯಕ. ಯೋಜನಾ ರವಾನೆ ಬಗ್ಗೆ ಯಾವುದೇ ದೂರ ದುರ್ವಾಸಗಳನ್ನು ಆಯಾ ತಿಂಗಳೇ ಪರಿಹರಿಸಿಕೊಳ್ಳಬೇಕು. ಸಂಪರ್ಕಸಬೇಕಾದ ಇ-ಅಂಚೆ : yojanakannada@yahoo.com ದೂರವಾಣಿ ಸಂಖ್ಯೆ : 080 25537244 (ಸೋಮವಾರದಿಂದ - ಶುಕ್ರವಾರ. ವೇಳೆ 2.00 ರಿಂದ 4.00)

## ಗಣರಾಜ್ಯೋತ್ಸವ ದಿನಾಚರಣೆ



ಭಾರತಿಯ ರಕ್ಷಣಾ ಪಡೆಗಳ ಅಮೋಫ್ ಬಲ ಪ್ರದರ್ಶನ, ವಣಿಕರಂಜಿತ ಸಾಂಸ್ಕೃತಿಕ ಸ್ತಂಭ ಚಿತ್ರಗಳ ಮೇರವಣಿಗೆ ದೆಹಲಿಯಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಪ್ರಧಾನ ಸಮಾರಂಭದ ಪ್ರಮುಖ ಆಕಾರ. ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ ಅವರು ರಾಷ್ಟ್ರೀಯ ಗೌರವಾರ್ಪಣೆ ನಂತರ ರಕ್ಷಣಾ ಪಡೆಗಳಿಂದ ಗೌರವರಕ್ಕೆ ಸ್ವೀಕರಿಸಿದರು. 10 ಅಸಿಯಾನ್ ದೇಶಗಳ ಪ್ರಮುಖರು ಒಟ್ಟಾಗಿ ಗಣರಾಜ್ಯ ದಿನದ ಮುಖ್ಯ ಅಂತಿಧಿಗಳಾಗಿ ಭಾಗವಹಿಸಿದ್ದು ಒಂದು ಇತಿಹಾಸ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಮಾತ್ರಾರ್ಥಿ ಜೀಂಗ್ ಸಾನೋಸುಕಿ, ವಿಯೆಟ್ನಾ ಪ್ರಧಾನ ಮಂತ್ರಿ ನುಗುಯೆನ್ ಪುಕ್, ಫಿಲಿಪ್ಪಿನ್ಸ್ ಅಧ್ಯಕ್ಷ ರೂಟಿಸ್, ಥಾಯ್ ಪ್ರಧಾನ ಮಂತ್ರಿ ಜ. ಪ್ರಯುತ್, ಸಿಂಗಾಪುರ ಪ್ರಧಾನಿ ಲೀ ಲಾಂಗ್ ಬುನ್ಯೇ ಸುಲಾನ್ ಹಾಜು ಹಸನಲ್ ಹೊಲ್, ಜಂಡೋನೇಶ್ಯಾದ ಪ್ರಧಾನಿ ಜೋಕೋ ವಿಡೊಡೊ, ಮಲೇಶೀಯಾ ಪ್ರಧಾನಿ ನಜೀಬ್ ರಜಾಕ್, ಲಾವೋಸ್ ಪ್ರಧಾನಿ ಥೋಂಗೆನ್ನಾ ಸಿ ಸೊಲಿತ್, ಕಾಂಚೊಡಿಯಾ ಮುಖ್ಯಸ್ಥರಾದ ಮನೋಸೆನ್ ಅವರು ಭಾರತದ ಸೇನಾ ಹಿರಿಮೆ ಇತಿಹಾಸಿಕ ಕಲೆ, ಸಾಂಸ್ಕೃತಿಕ ಪರಂಪರೆಯ ದೃಶ್ಯ ವೈಭವಕ್ಕೆ ಸಾಕ್ಷೀಭೂತರಾದರು.



ಗಡಿಭದ್ರತಾ ಪಡೆಯ ಸೀಮಾ ಭವಾನಿ ತಂಡ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಚ್ಯಾಕ್ ಮೇಲೆ 16 ವಿವಿಧ ರೀತಿಯ ರಚನಾ ಸಾಹಸಗಳನ್ನು ಪ್ರದರ್ಶಿಸಿತು. 113 ಮಹಿಳೆಯರು ಪಿರಾಮಿಡ್, ಶೈಕ್ಷಿಕಾನ್, ಸೀಮಾ ಪ್ರಹರಿ ಮೊದಲಾದ ರಚನೆಗಳನ್ನು ಅನಾವರಣಗೊಳಿಸಿ ಸಾಹಸ ಮೇರೆದರು.

## ಪದ್ಮ ಪಾತ್ರರು

ಕೇಂದ್ರ ಸರ್ಕಾರವು ಪದ್ಮ ಪುರಸ್ಕಾರಗಳನ್ನು ಪ್ರಕಟಿಸಿದೆ. ಮೂವರು ಸಾಧಕರು ಪದ್ಮವಿಭೂಷಣ, ಒಂಭತ್ತು ಗಣ್ಯರು ಪದ್ಮಭೂಷಣ, 73 ಮಹಿಳೆಯರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಖ್ಯಾತ ಸಂಗೀತ ನಿದೇಶಕ ಶ್ರೀ ಇಂದ್ರಜಿತ್ ರಾಜ, ಮಹಾರಾಷ್ಟ್ರದ ಶ್ರೀ ಗುಲಾಂಮುಸ್ತಾಫಾ ಖಾನ್ ಮತ್ತು ಕೇರಳದ ಶ್ರೀ ಪರಮೇಶ್ವರನ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣದ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ ಪದ್ಮವಿಭೂಷಣ ಪುರಸ್ಕಾರ ಪ್ರಕಟಿಸಲಾಗಿದೆ. ಕನಾಟಕದ ಸ್ವಾಕರ್ಣ / ಬಿಲಿಯಡ್ಸ್ ಪಟು ಶ್ರೀ ಪಂಕಜ್ ಅಡ್ವೆಸ್ ಸೇರಿದಂತೆ 9 ಗಣ್ಯರು ಪದ್ಮಭೂಷಣಕ್ಕೆ ಪಾತ್ರರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ 73 ಗಣ್ಯರಲ್ಲಿ ಕನಾಟಕದ ಶ್ರೀ ದೊಡ್ಡರಂಗೇಗೌಡ, ಸೂಲಗಿತ್ತಿ ಶ್ರೀಮತಿ ನರಸಮ್ಮ, ಶ್ರೀಮತಿ ಸೀತಪ್ಪ ಚೋಡಟ್ಟಿ, ಶ್ರೀ ಆರ್. ಸತ್ಯ ನಾರಾಯಣ, ಶ್ರೀ ಇಬ್ರಾಹಿಂ ಸುತಾರ್, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ತ್ಯಾಗರಾಜನ್ ಸೇರಿದ್ದಾರೆ.



ಶ್ರೀ ಪಂಕಜ್ ಅಡ್ವೆಸ್

ಕ್ಷ್ಯಾತಿ ಸ್ವೋಚ್ಚಂದ ಲೋಕದ ತಾರೆ ಶ್ರೀ ಪಂಕಜ್ ಅಡ್ವೆಸ್ ಯವರು 13 ಬಾರಿ ಬಿಲಿಯಡ್ಸ್, 5 ಬಾರಿ ಸ್ವಾಕರ್ಣ ಸೇರಿ ಒಟ್ಟು 18 ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇದಕ್ಕೇ ಅಲ್ಲ, 8 ಏಷ್ಟನ್ ಪ್ರಶಸ್ತಿಗಳು, 2 ಬಾರಿ ಏಷ್ಟನ್ ಗೇಮ್ಸ್ ಒಮ್ಮೆ ಆಸ್ಟ್ರೇಲಿಯನ್ ಪಿಪನ್, 29 ಬಾರಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿರುವ ಶ್ರೀ ಪಂಕಜ್ ಇದುವರೆಗೂ ಒಟ್ಟು 58 ಜಿನ್ನದ ಪದಕ ಗೆಲಿಸಿದ್ದಾರೆ. ಅವರು ಟೈಪ್ ಹಾಗೂ ಪಾಯಿಂಟ್ ಎರಡೂ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಗೆದ್ದ ವಿಶ್ವದ ಮೊದಲಿಗರು.




ಶ್ರೀ ದೊಡ್ಡರಂಗೇಗೌಡ

ಶ್ರೀ ದೊಡ್ಡರಂಗೇಗೌಡರು ಕನ್ನಡದ ವಿಶ್ವ ಸಾಹಿತ್ಯ ಮತ್ತು ಲೇಖಕರು. ನೂರಾರು ಚಿತ್ರಗೀತೆಗಳನ್ನು ಬರೆದಿದ್ದಾರೆ. 1960ರಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ತೆಮ್ಮೆನ್ನು ತೊಡಗಿಸಿಕೊಂಡಿರುವ ಇವರು ಇದುವರೆಗೂ 108 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ 34 ಕವನ ಸಂಕಲನಗಳಾಗಿದ್ದು, ಹಲವು ರೂಪಕಥೆಗಳು, ಚಿತ್ರಕಥೆ, ಸಂಭಾಷಣೆ, ಜೀವನ ಚರಿತ್ರೆ ಸೇರಿವೆ. 29 ವಿಮರ್ಶಾ ಕೃತಿಗಳು, 6 ಪ್ರವಾಸಿ ಕಥನಗಳಾಗಿವೆ.



ಸೂಲಗಿತ್ತಿ ಶ್ರೀಮತಿ ನರಸಮ್ಮ

ಕಲೆದ 70 ವರ್ಷಗಳಿಂದ ಸುಮಾರು 15 ಸಾವಿರಕ್ಕೂ ಅಧಿಕ ಉಚಿತ ಹೆರಿಗೆ ಮಾಡಿಸಿದ್ದಾರೆ. ಗಭ್ರಸ್ಕ್ ಶಿಶುಗಳ ನಾಡಿಮಿಡಿತ ಪರೀಕ್ಷೆ ಸುವಲ್ಲಿ ನಿರ್ವಹಣಾರು. ಯಾವುದೇ ವೈದ್ಯಕೀಯ ಸಂಪನ್ಮೂಲ ಮಾನವ ಆರೋಗ್ಯ ತಿಳಿಯುವ ಚಾಕ್ಷಾಕ್ತರು. ಬಡವರಿಗೆ ಯಾವುದೇ ಶುಲ್ಕವಿಲ್ಲದೆ ವೈದ್ಯಕೀಯ ಸೇವೆಯನ್ನು ಸಲ್ಲಿಸಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯ ಇವರ ಸೇವೆ ಗುರುತಿಂಬಿ ಗೌರವ ಡಾಕ್ಟರೇಟ್ ಪದವಿ ನೀಡಿದೆ.



### ಶ್ರೀ ಆರ್. ಸತ್ಯನಾರಾಯಣ

ಶ್ರೀ ಆರ್. ಸತ್ಯನಾರಾಯಣ ಅವರು ಸಂಗೀತ, ನೃತ್ಯ, ಭಾತ ವಿಜ್ಞಾನ, ಪುರಾತತ್ವ ಶಾಸಗಳಲ್ಲಿ ಖ್ಯಾತರೆನಿಸಿದ್ದು, ಉತ್ತಮ ಭಾಷಣಕಾರರೂ ಆಗಿದ್ದಾರೆ. ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು, ಕನಾಟಕದ ಸಂಗೀತ ವಾಹನಿ ಮೂರ್ಚಿಕ್ ಆಫ್ ಮಾಡ್ಸ್ ಮಾಂಕ್ ನೃತ್ಯ ನಿಷಾಯ, ಬೃಹದ್ದೇಶಿ, ಪ್ರಂಡರೀಕ ಮಾಲಾಗಳಿಗೆ ಪ್ರಮೇಶಿಕ್ ಗ್ರಂಥ ಬರೆದಿದ್ದಾರೆ. ಯೋಗ, ವ್ಯಾಕರಣ, ಮಂತ್ರ-ತಂತ್ರ ಮೇರೊಂಕೆ, ಭಂದಣಿನ ವಿಷಯ ಪರಿಣಾತರು ಆಗಿದ್ದಾರೆ.

### ಶ್ರೀಮತಿ ಶಿತಪ್ಪ ಜೋಡಟ್ಟಿ


ಶ್ರೀಮತಿ ಶಿತಪ್ಪ ಜೋಡಟ್ಟಿ ಮಹಿಳಾ ಅಭಿವೃದ್ಧಿ ಮತ್ತು ಬಲವರ್ಧನೆಗೆ ಶ್ರಮಿಸಿದವರು. ಚೆಳಗಾವಿಯಲ್ಲಿ ಮೂರು ದಶಕಗಳಿಂದ ದೇವದಾಸಿ ಮತ್ತು ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. 400 ದೇವದಾಸಿಯರನ್ನು ಹೊಂದಿದ ಮಹಿಳಾ ಅಭಿವೃದ್ಧಿ ಮತ್ತು ಸಹಕಾರ ಸಂಘದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. 300 ಕ್ಕೂ ಹೆಚ್ಚು ಸ್ಕೂಲು ಸೇವಾ ಸಂಖಗಳಿಗೆ ಆರ್ಥಿಕ ಸೇರಪ್ಪು ಒದಗಿಸುವಲ್ಲಿ ಸಹಾಯ ಮಾಡಿದ್ದಾರೆ.



### ಶ್ರೀ ತಾರಾನಾಥನ್

### ಶ್ರೀ ತ್ಯಾಗರಾಜನ್

ಶ್ರೀ ರುದ್ರಪಟ್ಟಂ ನಾರಾಯಣಸ್ವಾಮಿ ತ್ಯಾಗರಾಜನ್ ಮತ್ತು ಡಾ. ರುದ್ರಪಟ್ಟಂ ನಾರಾಯಣಸ್ವಾಮಿ ತಾರಾನಾಥ್ ಅವರು ಕನಾಟಕ ಸಂಗೀತ ಸಾಧಕರು. ಈ ಸಹೋದರರಿಗೆ ಹಲವಾರು ಸಂಘ, ಸಂಸ್ಕೃತ ಮತ್ತು ಸರ್ಕಾರ ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ. ಚಿನ್ನೆನ ಮದ್ರಾಸ್ ಸಂಗೀತ ಅಕಾಡೆಮಿ ಸಂಗೀತ ಕಲಾ ಆಜಾಯ ಪ್ರಶಸ್ತಿ ಮತ್ತು ಗಾಯನ ಸಮಾಜ ಸಂಗೀತ ಕಲಾ ರತ್ನ ಪ್ರಶಸ್ತಿ ಲಭಿಸಿವೆ.



### ಶ್ರೀ ಇಬ್ರಾಹಿಂ ಸುತಾರ್

ಬಾಗಲಕೋಟಿ ಜಿಲ್ಲೆ ಮಹಾಲಿಂಗಪುರದ ಶ್ರೀ ಇಬ್ರಾಹಿಂ ಸುತಾರ್ ಸೂಫಿ ಪ್ರವಚನಕಾರರು. ಓದಿದ್ದು ಉದ್ದರ್ಮ ಮಾಧ್ಯಮದ 3ನೇ ತರಗತಿವರಿಗೆ ಮಾತ್ರ, ಆದರೆ ಅವರ ಸಂವಾದ ರೂಪದ ಭಜನ ಪ್ರವಚನಗಳಲ್ಲಿ ಭಾವೇಕ್ಯದ ಸಂದೇಶ ಸುಸ್ಪಷ್ಟ. ಅವರು ಭಜನಾ ತಂಡ ಕಟ್ಟಕೊಂಡು ಸೂಫಿ ಸಂತರು ಮತ್ತು ಬಸವಾದಿ ಶರೀರ ತತ್ವದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪಟ್ಟ ಶ್ರಮ ಗಮನಾರ್ಥ.

ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಹೆಸರುವಾಗಿ. ಜ್ಞಾನ ಯೋಗಾಶ್ರಮ ಸಂಸಾಪಕರೂ ಆಗಿರುವ ಸ್ವಾಮೀಜಿಯವರು ದೇಶದ ಪ್ರಮುಖ ಚಿಂತಕರಲ್ಲಿ ಒಬ್ಬರು. ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನಗಳ ಮೂಲಕ ಸಾವಿರಾರು ಮಂದಿ ಬದುಕಿನಲ್ಲಿ ಬೆಳ್ಳಿಕು, ಭರವಸೆ ತುಂಬಿದವರು; ಬದುಕು ಬದಲಿಸಿದವರು. ಹಲವು ದೇಶ ಸುತ್ತಿ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದ್ದಾರೆ. □



## ಇಸ್ಲೈಂಡ 31 ಉಪಗ್ರಹಗಳ ಉದಾಹರಣೆ



▲ ಪಿಎಸ್‌ಎಲ್‌ವಿ ಸಿ 40 ಉದಾಹರಣೆ



▲ 31 ಉಪಗ್ರಹಗಳ ಸೇರ್ವರ್‌ಡೆಯೋಂದಿಗೆ  
ಪಿಎಸ್‌ಎಲ್‌ವಿ ಸಿ 40  
(ಚೋಡಣೆ ಹಂತದ ಚಿತ್ರ)

ಪಿಎಸ್‌ಎಲ್‌ವಿ ವಾಹಕದ ಮೂಲಕ ಒಂದೇ ಉದ್ದ್ಯಯನದಲ್ಲಿ 31 ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿ ಬಿಡುವ ಮೂಲಕ ಭಾರತೀಯ ಬಾಹ್ಯಕಾಶ ಸಂಸ್ಥೆ – ಇಸ್ಲೈಂಡ್ ತನ್ನ ಹಿರಿಮೆ ಮೇರೆದಿದೆ. ಶ್ರೀಹರಿಕೋಟ್‌ದಿಂದ ಜನವರಿ 12 ರಂದು ಪಿಎಸ್‌ಎಲ್‌ವಿ-ಸಿ40 ಮೂಲಕ ಉಪಗ್ರಹಗಳನ್ನು ಹಾರಿ ಬಿಡಲಾಯಿತು. ಇದರಲ್ಲಿ ಭಾರತದ 710 ಕೆ.ಜಿ. ಭಾರದ ಕಾರ್ಮೋಸ್ಯಾಟ್‌-2 ಸರಣಿಯ ದೂರಸಂಪರ್ವೆದಿ ಉಪಗ್ರಹ 11 ಕೆ.ಜಿ. ತೂಕದ ಐಎಸ್‌-1 ಸಿ ಹಾಗೂ ಮೃಕ್ತೋಸ್ಯಾಟ್ ಉಪಗ್ರಹಗಳು ಸೇರಿದೆ. ಕೆನಡಾ ಫಿನ್‌ಲ್ಯಾಂಡ್, ಷ್ರೀಲಙ್ಕಾ, ಕೊರಿಯಾ, ಯುಕೆ ಮತ್ತು ಅಮೆರಿಕ ಮೊದಲಾದ ದೇಶಗಳ ಒಟ್ಟು 28 ಅಂತಾರಾಷ್ಟ್ರೀಯ ವಿದೇಶಿ ಉಪಗ್ರಹಗಳನ್ನು ಇಸ್ಲೈಂಡ್ ಯಶಸ್ವಿಯಾಗಿ ಹಾರಿ ಬಿಟ್ಟಿದೆ.

ಪಿಎಸ್‌ಎಲ್‌ವಿ ಇದುವರೆಗೆ 51 ಭಾರತೀಯ ಉಪಗ್ರಹಗಳನ್ನು ಹಾಗೂ 237 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಬಿಟ್ಟಿದೆ.

## ಇರ್ಮೆಣಿಂದ್ವೆ; ದೂರದು ದುರ್ಮಾನ ಪರಿಹಾರ



\* ಡಾ. ಸಂಜೀವ್ ಕುಮಾರ್

ಭಾರತ ಸಂವಿಧಾನದ ವಿಧಿ 21 ರ ಅಡಿಯಲ್ಲಿ ಆರೋಗ್ಯದ ಹಕ್ಕನ್ನು ಬದುಕುವ ಹಕ್ಕಿನ ಒಂದು ಅವಿಷ್ಯಾನ್ ಅಂಗವೆಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಗುರುತಿಸಿದ್ದರೂ ಈ ಹಕ್ಕಿನ ಜಾರಿ ಕಾರ್ಯತಂತ್ರವು ನಿಜಕ್ಕೂ ಅಸ್ತಿತ್ವದಲ್ಲಿಲ್ಲ.

ಆರೋಗ್ಯ ಹಕ್ಕು ಮತ್ತು ಅದಕ್ಕೆ ಸಂಬಂಧಿಸಿದ ಕರ್ತವ್ಯಗಳು ಇನ್ನೂ ಕಾನೂನಾತ್ಮಕವಾಗಿ ಅಭಿವೃದ್ಧವಾಗಿರದ ಹಿನ್ನೆಲೆಯಲ್ಲಿ ಈ ಹಕ್ಕನ್ನು ವಿಧಿಸುವ ವಿಷಯವು ಅಕಾಲಿಕವೆಂದು ಭಾಸವಾಗುತ್ತದೆ. ಆರೋಗ್ಯ ಸೇವಾ ವ್ಯವಸ್ಥೆ ಮತ್ತು ಸೇವಾ ಗುಣಮಟ್ಟಕೆ ಸಂಬಂಧಿಸಿದಂತೆ ದೂರುಗಳು ಹಾಗೂ ಸಮಸ್ಯೆಗಳ ಪರಿಹಾರವು ಬಹು ಮುಖ್ಯ ಭಾಗ. ಬಹಳ ವರ್ಷಗಳಿಂದ ಖಾಸಗಿ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ವ್ಯಾಪ್ತಿಯ ವಲಯದಲ್ಲಿ ಈ ಪರಿಶಂಕೆ ಸಾಕಷ್ಟು ಸವಾಲುಗಳು ಕಾಲಾಂತರದಲ್ಲಿ ಬಂದೊರಿವೆ ಹಾಗೂ ಇತ್ತೀಚಿಗೆ ಇದು ಉಲ್ಲಂಘಗೊಂಡಿದೆ. ಹೀಗಾಗೆ ಸಾರ್ವಜನಿಕರ ಹಾಗೂ ರೋಗಿಗಳ ದೂರುಗಳು ಹಾಗೂ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವು ಇಂದು ಘಳಿಗೆಯ ತುರ್ತು ಅಗತ್ಯವಾಗಿದೆ.

ದುರಾದ್ವಷ್ಟವೆಂದರೆ, ಸಾರ್ವಜನಿಕರು ಹಾಗೂ ರೋಗಿಗಳಿಗೆ ತಮ್ಮ ದೂರುಗಳನ್ನು ಹಾಗೂ ಸಮಸ್ಯೆಗಳನ್ನು ಮಂಡಿಸಬಹುದಾದ ಅಥವಾ ಅವುಗಳಿಗೆ ಶೀಪ್ತ ಪರಿಹಾರ ಪಡೆಯಬಲ್ಲ ಕಾರ್ಯತಂತ್ರಕ್ಕಾಗಿ ಒಂದು ಸಮಗ್ರವಾದ ನೀತಿಯಾಗಲಿ ಅಥವಾ ಸಂಸ್ಕೃತಿಯಾದ ಅಂತರ್ರಂಭದಾಗಲಿ ಇಲ್ಲ. ಇದರೊಂದಿಗೆ ದೂರುಗಳನ್ನು ಹಾಗೂ

ಸಮಸ್ಯೆಗಳನ್ನು ದಾಖಿಲಿಸುವ ಮತ್ತು ಅದನ್ನು ಫಾಲೋಅಪ್ ಮಾಡುವ ಪ್ರಕ್ರಿಯೆ ಅಥವಾ ಕಾರ್ಯವಿಧಾನವು ಬಹಳ ಸರಳವಾಗಿಲ್ಲ. ಹಾಗೆಯೇ ಇದಕ್ಕೆ ಬೇಕಾದ ಸೂಕ್ತವಾದ ಬೆಂಬಲ ಅಥವಾ ಶೀಪ್ತ ಕಾರ್ಯತಂತ್ರವೆಂದು ಇಲ್ಲ.

ರಾಷ್ಟ್ರೀಯ ಆರೋಗ್ಯ ನೀತಿ 2017 ವಿಭಾಗ 14.2ರಲ್ಲಿ ಸರ್ಪವಾಗಿ ಕ್ಲಿನಿಕಲ್ ಎಸ್ಪಾಟಿಕ್ಸ್‌ಮೆಂಟ್‌ನ(ಚಿಕಿತ್ಸೆ ವ್ಯವಸ್ಥೆಯ) ನಿಯಂತ್ರಣಾದ ಬಗ್ಗೆ ಹೇಳುತ್ತದೆ. ಹಾಗೆಯೇ ಕ್ಲಿನಿಕಲ್ ಎಸ್ಪಾಟಿಕ್ಸ್‌ಮೆಂಟ್‌ನ(ಚಿಕಿತ್ಸೆ ವ್ಯವಸ್ಥೆಯ) ಕಾಯಿದೆಯನ್ನು ಕೆಲವೇ ರಾಜ್ಯಗಳು ಅಂಗೀಕರಿಸಿವೆ ಎಂದೂ ಈ ಕಾಯಿದೆಯನ್ನು ಇತರೆ ರಾಜ್ಯಗಳಲ್ಲಿ ಹೊಡಿಸಿಕೊಂಡಿದೆ. ಈ ಪ್ರಮಾಣಿತ ಸಮರೂಪಿ ಚಿಕಿತ್ಸೆಯ ಕುರಿತು ಕ್ರಿಯಾಶೀಲ ಉತ್ತೇಜನ ಹಾಗೂ ಮಾರ್ಗದರ್ಶನಗಳು ಈ ನಿಟ್ಟನಲ್ಲಿ ಮೊದಲ ಹೆಚ್ಚಿಯಾಗಿರುತ್ತದೆ.

ಎಲ್ಲ ಚಿಕಿತ್ಸೆ ವ್ಯವಸ್ಥೆಗಳಲ್ಲಿ ರೋಗಿಯ ಹಕ್ಕುಗಳ ರಕ್ಷಣೆಯು (ಮಾಹಿತಿ ಹಕ್ಕು, ವ್ಯಾಪ್ತಿಯ ದಾಖಿಲೆಗಳು ಹಾಗೂ ವರದಿಗಳ ಲಭ್ಯತೆ, ಮಾಹಿತಿ ಒಳಗೆ, ದ್ವಿತೀಯ ಅಭಿಪ್ರಾಯ, ಗೌಪ್ಯತೆ ಹಾಗೂ ಖಾಸಗಿತನ) ಪ್ರಮುಖ ಪ್ರಕ್ರಿಯೆ ಮಾನದಂಡವಾಗಿದ್ದು ಮಾಡಬೇಕಾದ ಬಹುಮುಖ್ಯ ಕ್ರಮ. ಈ ನೀತಿಯು ಆರ್ಥಿಕ, ಸೇವೆಗಳ ದರಗಳು, ನಿಲವಾಗ್ಗೆ ಮತ್ತು ಅನ್ಯಾಯಾಲ್ಯತ ಅಭಾಸಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ವಿವಾದಗಳ ಶೀಪ್ತ ಪರಿಹಾರಕ್ಕಾಗಿ

\* ಮಾಧ್ಯಮ ತಜ್ಞರು. E-mail : [sanjeevbcc@gmail.com](mailto:sanjeevbcc@gmail.com)

ಒಂದು ಪ್ರತ್ಯೇಕವಾದ, ಸಶಕ್ತ ವೈದ್ಯಕೀಯ ನ್ಯಾಯಮಂಡಲಿಯ ರಚನೆಯನ್ನು ಶಿಫಾರಸು ಮಾಡುತ್ತದೆ. ಇಷ್ಟೇ ಅಲ್ಲದೆ, ಪ್ರಯೋಗಾಲಯಗಳು, ಇಮೇಜಿಂಗ್ ಕೇಂದ್ರಗಳು, ಸಹಾಯಿತ ಸಂಶಾನೋತ್ಪತ್ತಿ ತಂತ್ರಗಳು, ಬಾಡಿಗೆತಾಯನ, ಸೈನೆಲ್ ಬ್ಯಾಂಕಿಂಗ್, ಅಂಗ ಮತ್ತು ಅಂಗಾಂಗಗಳ ಕಸಿ ಮತ್ತು ನ್ಯಾಮೊ ವೈದ್ಯತಂತ್ರ ಇತ್ಯಾದಿ ವಿಶೇಷ ಹೊಸ ಸೇವೆಗಳಿಗೂ ಒಂದು ಸೂಕ್ತವಾದ ಪ್ರಮಾಣಿತ ನಿಯಂತ್ರಣ ಚೌಕಟ್ಟನ್ನು ಒದಗಿಸುತ್ತದೆ. ಆದರೆ ವಿಷಾದವೆಂದರೆ ವಾಸ್ತವವಾಗಿ ಇಂತಹ ವೈವಸ್ಥ ಅಥವಾ ಕಾರ್ಯತಂತ್ರವು ಇನ್ನೂ ಜಾರಿಯಾಗಿಲ್ಲ.

ಕ್ಲಿನಿಕಲ್ ಎಸ್ಪಾಟಿಕ್ಸ್‌ಮೆಂಟ್ (ಚಿಕಿತ್ಸಾ ವೈವಸ್ಥಯ) ಕಾಲಿದಯು ದೇಶದ ಎಲ್ಲ (ಸಾರ್ವಜನಿಕ ಅಥವಾ ಖಾಸಗಿ) ಚಿಕಿತ್ಸಾ ವೈವಸ್ಥಗಳ ನೊಂದಣಿ ಹಾಗೂ ನಿಯಂತ್ರಣಗಳ ಕುರಿತಾದ ಒಂದು ಕೇಂದ್ರ ಕಾನೂನು. ಇದು ಚಿಕಿತ್ಸಾ ವೈವಸ್ಥಗಳು ಒದಗಿಸುವ ಎಲ್ಲ ಸೌಲಭ್ಯಗಳು ಹಾಗೂ ಸೇವೆಗಳಿಗೆ ಕೆನಿಷ್ಟುಮಟ್ಟವನ್ನು ಹಾಗೂ ರೋಗಿಗಳಿಂದ ವಸೂಲಿಮಾಡಬಹುದಾದ ಶುಲ್ಕಗಳನ್ನು ನಿಗದಿಪಡಿಸುತ್ತದೆ. ಈ ಕಾಲಿದಯು ಅಡಿಯಲ್ಲಿ ನಿಗದಿತ ಮಾನದಂಡಗಳನ್ನು ಅನುಸರಿಸದಿದ್ದರೆ ನೊಂದಣಿ ಪರವಾನಗಿ ರದ್ದು ಮಾಡಬಹುದ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ಕಾಲಿದಯು ದೇಶದ ಎಲ್ಲ ರಾಜ್ಯಗಳಲ್ಲಿ ಇನ್ನೂ ಜಾರಿಯಾಗಿಲ್ಲ. ಇದೇ ಇದರ ಬಹು ದೊಡ್ಡ ದೊಬಲ್ಯವಾಗಿದೆ. ಹಾಗೆಯೇ ದೇಶದ ಎಲ್ಲ ಚಿಕಿತ್ಸಾ ವೈವಸ್ಥಗಳಲ್ಲಿ ಕೆನಿಷ್ಟುಮಟ್ಟದ ಸಮರೂಪಿ ಮಾನದಂಡಗಳಿಲ್ಲ. ಕಾಲಿದಯು ಪ್ರಕಾರ ತಾತ್ಕಾಲಿಕ ಅಥವಾ ಶಾಶ್ವತ ನೊಂದಣಿಗಾಗಿ ಒಂದು ಚಿಕಿತ್ಸಾ ವೈವಸ್ಥಯಲ್ಲಿ ಒಂದು ದೂರ ಪರಿಹಾರ ಫಟಕವಿರಬೇಕಾಗಿರುವುದು ಒಂದು ಮೂರಬಾವಿ ನಿಬಂಧನೆಯಲ್ಲ. ಈ ನಿಟ್ಟನಲ್ಲಿ ನೊಂದಣಿಯ ಅಜ್ಞಯು ಒಂದು ಫೋಷನ್ ಅಥವಾ ಅಂಗಿಕಾರವನ್ನು ಅಗತ್ಯಪಡಿಸುವುದಿಲ್ಲ. ಅದು ಕೆಲವು ವರ್ಗಗಳ ಆಸ್ಪತ್ರೆಗಳು 26 ಒಂದು ರೋಗಿ ನಾಗರಿಕ ನಿಯಮಪಟ್ಟಿಯನ್ನು ಹೊಂದಬೇಕಿಂಬುದನ್ನು ಮಾತ್ರ ಅಗತ್ಯಪಡಿಸುತ್ತದೆ. ಆದರೆ ಈ ಪಟ್ಟಿಯಲ್ಲಿ ಕೂಡ ಪ್ರತ್ಯೇಕ ದೂರ ನಿವಾರಣಾ ಕಾರ್ಯವಿಧಾನವನ್ನು ರೂಪಿಸುವುದರ ಬಗ್ಗೆ ಹೇಳುವುದಿಲ್ಲ. ಇದು ದೇಶದ ಚಿಕಿತ್ಸಾ



ವೈವಸ್ಥಗಳ ಕೇಂದ್ರ ನಿಯಂತ್ರಣ ಚೌಕಟ್ಟನ್ನು ಮಾತ್ರ ಸೂಚಿಸುತ್ತದೆಯೇ ಹೊರತು ವೈಯಕ್ತಿಕವಾಗಿ ಪ್ರತಿಯೊಬ್ಬ ರೋಗಿಯು ತನ್ನ ಹಕ್ಕುಗಳನ್ನು ಜಲಾಯಿಸಬಹುದಾದ ನಿಬಂಧನೆಗೆ ಅನುವ ಮಾಡಿಕೊಟ್ಟಿಲ್ಲ. ಇತ್ತೀಚಿಗೆ ತಿದ್ದುಪಡಿಯಾದ 1986ರ ಗ್ರಾಹಕ ರಕ್ಷಣಾ ಕಾಲಿದಯು ಅಡಿಯಲ್ಲಿ ಒಬ್ಬ ಗ್ರಾಹಕನು ದೂರ ಸಲ್ಲಿಸಬಹುದು. ಆದರೆ ದೇಶದ ಹಲವಾರು ಕಡೆಗಳಲ್ಲಿ ಗ್ರಾಹಕ ಮತ್ತು ಸೇವೆ ಎಂಬ ಪದಗಳ ವ್ಯಾಖ್ಯಾನದಲ್ಲಿ ವಿವಾದವಿರುವುದರಿಂದ ಗ್ರಾಹಕ ರಕ್ಷಣಾ ಕಾಲಿದಯು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಅನ್ವಯಿಸುತ್ತದೆಯೇ ಎಂಬುದರಲ್ಲಿ ಭಿನ್ನಾಧಿಪಾಯವಿದೆ.

ಗ್ರಾಹಕ ರಕ್ಷಣಾ ಕಾಲಿದಯು ಪ್ರಕಾರ ಗ್ರಾಹಕನೆಂದರೆ ಒಂದು ಕೆಲಸಕಾಗಿ ಸರಕುಗಳನ್ನು ಅಥವಾ ಸೇವೆಗಳನ್ನು ಬರೀದಿಸುವವನು ಮತ್ತು ಸೇವೆಗಳು ಎಂದರೆ ಆರೋಗ್ಯ ಆರ್ಕೆ ಸೇವೆಗಳನ್ನೂ ಒಳಗೊಂಡಂತೆ ವಿವಿಧ ರೀತಿಗಳ ಸೇವೆಗಳು. ಆದರೆ ಇದರಲ್ಲಿ ಉಚಿತವಾಗಿ ನೀಡುವ ಸೇವೆಗಳು ಸೇರುವುದಿಲ್ಲ. ಸಾಮಾನ್ಯವಾಗಿ ಬಿಂಬಿಸಿಗಳು ಉಚಿತವಾಗಿ ಸೇವೆ ನೀಡುವುದರಿಂದ ಗ್ರಾಹಕ ರಕ್ಷಣಾ ಕಾಲಿದೆ ಇದರ ಅಡಿಯಲ್ಲಿ ಬರುವುದಿಲ್ಲ ಎಂದು ಭಾಸವಾಗುತ್ತದೆ. ಆದರೆ ಸರೋವರಾಜ್ಯನ್ಯಾಯಾಲಯದ ಹಲವಾರು ತೀರ್ಮಾನಗಳು ಹಾಗೂ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವು ಇದನ್ನು ಪ್ರಶ್ನಿಸಿವೆ ಹಾಗು ವ್ಯಾಖ್ಯಾನಿಸಿವೆ. ಇದಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 'ಆಸ್ಪತ್ರೆ ಕೈಪಿಡಿ' 60 ಯನ್ನು ಹೊಂದಿದ್ದ ಇದು ನಿರ್ವಹಣೆ, ಆಡಳಿತ, ಹಲವಾರು ವಿಭಾಗಗಳು ಮತ್ತು ವಾರ್ಡ್‌ಗಳು ಮತ್ತು ನಾಗರಿಕರ ನಿಯಮಪಟ್ಟಿಯನ್ನೂ ಒಳಗೊಂಡಂತೆ ಹಲವಾರು ಕೇತ್ತುಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಸುಗಮವಾದ ಕಾರ್ಯಾಚರಣೆಗೆ ನಿಬಂಧನೆಗಳನ್ನು ಒದಗಿಸಿದೆ. ಕೈಪಿಡಿ 61 ಪ್ರತಿಯೊಂದು ಸಾರ್ವಜನಿಕ ಆಸ್ಪತ್ರೆಗೆ ಒಂದು ದೂರ ನಿವಾರಣಾ

ಕಾರ್ಯತಂತ್ರವನ್ನು ಸೂಚಿಸುತ್ತದೆ. ಅದರ ಅನುಬಂಧವು ಕೇಂದ್ರ ಸರ್ಕಾರಿ ಆಸ್ಪತ್ರೆಗಳಿಗೆ ಒಂದು ನಾಗರಿಕರ ನಿಯಮಪಟ್ಟಿಯನ್ನೂ ನಿಗದಿಪಡಿಸಿದೆ. ಈ ನಿಯಮದ ಪ್ರಕಾರ ಈ ಕಾರ್ಯ ವಿಧಾನವು ಕಾರ್ಯತಂತ್ರವಾಗಲು ಪ್ರತಿ ಆಸ್ಪತ್ರೆಯಲ್ಲಿ ಒಬ್ಬ ದೂರ ನಿವಾರಣಾ ಅಧಿಕಾರಿಯಾಗಿ ಇರಬೇಕು. ಈ ಮೂಲಕ ದೂರ ಪಟ್ಟಗೆಗಳನ್ನು ಆಸ್ಪತ್ರೆಯಲ್ಲಿ ಇಡಬೇಕು, ದೂರಗಳನ್ನು ನೊಂದಣಿ ಮಾಡಬೇಕು ಮತ್ತು ಅವುಗಳಿಗೆ ನಿಯತವಾಗಿ ಪ್ರತಿಕ್ರಿಯೆ ನೀಡಬೇಕು. ಇಷ್ಟೇ ಅಲ್ಲದೆ ಕೈಗೊಳ್ಳುವ ಕ್ರಮಗಳ ಫಾಲೋ ಅಪ್ಪ ಹಾಡ ಮಾಡಬೇಕು. ದೂರಗಳನ್ನು ನಿಯಂತ್ರಿಸಲು ಮತ್ತು ಕೈಗೊಳ್ಳುವ ಫಾಲೋಅಪ್ಪ ಕ್ರಮಗಳಿಗೆ ಆಸ್ಪತ್ರೆಯ ಮುಖ್ಯಸ್ಥರ ನೇತ್ತೆತ್ತದಲ್ಲಿ ಒಂದು ಸಮಿತಿಯನ್ನು ರಚಿಸಬೇಕು ಹಾಗೂ ನಾಗರಿಕರ ನಿಯಮಪಟ್ಟಿಯ ಅನುಷ್ಠಾನಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಿಸಬೇಕು.

ಮೇರಾ ಆಸ್ಪತ್ರಾಲ್ (ನನ್ನ ಆಸ್ಪತ್ರೆ) ಬಹಳ ಸೂಕ್ತವಾಗಿರುವ ಕಾರ್ಯ ಯೋಜನೆ. ರಾಷ್ಟ್ರೀಯ ಆರೋಗ್ಯ ಮಿಷನ್ ತನ್ನ ರಾಷ್ಟ್ರೀಯ ಆರೋಗ್ಯ ಜಾಲತಾಣದ ಮೂಲಕ ಮೇರಾ ಆಸ್ಪತ್ರಾಲ್ ಆಪ್ಪಾನ್ನು 2017ರಲ್ಲಿ ಆರಂಭಿಸಿತು. ಮೇರಾ ಆಸ್ಪತ್ರಾಲ್ ಆಸ್ಪತ್ರೆಯಲ್ಲಿ ಪಡೆಯುವ ಸೇವೆಗಳ ಬಗ್ಗೆ ರೋಗಿಗಳ ಅಭಿಪ್ರಾಯ ತಿಳಿಯಲು ಅನುಕೂಲವಾಗಿದೆ. ಇದನ್ನು ಒಳಕೊಂಡಂತೆ ನಿರ್ವಹಿಸಿದೆ. ಇದನ್ನು ಬಳಕೊಂಡಾರ ಸ್ವೇಚ್ಛಿಯಾಗಿರುವ ಎಸ್‌ಎಂಎಸ್, ಓಬಿಡಿ ಮೊಬೈಲ್ ಅಪ್ಲಿಕೇಷನ್ ಮತ್ತು ಅಂತಹಾಲತಾಣ ಇತ್ಯಾದಿ ಹಲವು ವಾಹಿನಿಗಳ ಮೂಲಕ ಮಾಡಲಾಗುತ್ತದೆ. ಮೊಬೈಲ್ ಆಪ್ ಮತ್ತು ಅಂತಹಾಲತಾಣದಲ್ಲಿ ಕಳಿದ 7 ದಿನಗಳಲ್ಲಿ ಭೇಟಿ ನೀಡಿದ ಆಸ್ಪತ್ರೆಗಳ ಕುರಿತು ರೋಗಿಯು ಏಕೆ ವಿಭಿನ್ನ ಭಾಷೆಗಳಲ್ಲಿ ತನ್ನ ಅಭಿಪ್ರಾಯ ನೀಡಬಹುದು.

ರೋಗಿಯು ತಾನು ಈಗಾಗಲೇ ಸಲ್ಲಿಸಿದ ಅಭಿಪ್ರಾಯ ವರದಿಯನ್ನು ಪರಿಶೀಲಿಸಬಹುದು. ರಾಜ್ಯ, ಜಿಲ್ಲಾ ಹಾಗೂ ರಾಷ್ಟ್ರೀಯ ಆಸ್ಪತ್ರೆಗಳು ಹಾಗೂ ಚಿಕಿತ್ಸಾ ಕೇಂದ್ರಗಳ ವಿವಿಧ ಪಾಲುದಾರರಿಗೆ ಸಿಗುವಂತೆ ಸಂಗ್ರಹಿಸಿದ ಎಲ್ಲ ಅಭಿಪ್ರಾಯಗಳನ್ನು ಕ್ರೋಡ್‌ಕ್ರಿಸಲಾಗುತ್ತದೆ, ವಿಶೇಷಿಸಲಾಗುತ್ತದೆ ಮತ್ತು ಒಂದು ಸಮಗ್ರ ಮಾರ್ಗದರ್ಶಿ ಸ್ವರೂಪವನ್ನು ನೀಡಲಾಗುತ್ತದೆ.



‘ನನ್ನ ಆಸ್ತ್ರೆ’ ಯು ಸರ್ಕಾರಕ್ಕೆ ಸಾರ್ವಜನಿಕ ಆಸ್ತ್ರೆಗಳಲ್ಲಿ ರೋಗಿಗಳ ಸೇವೆಗಳನ್ನು ಸುಧಾರಿಸುವ ನಿಟ್ಟನಲ್ಲಿ ಅರೋಗ್ಯ ಆರ್ಥಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ನೇರಪು ನೀಡುತ್ತದೆ, ಆಗ ರೋಗಿಗಳು ಪರಿಣಾಮಕಾರಿ ಹಾಗೂ ಸೂಕ್ತ ಆರ್ಥಿಕೆಯನ್ನು ಕೂಡ ಪಡೆಯುತ್ತಾರೆ. ‘ನನ್ನ ಆಸ್ತ್ರೆ’ಯು ರೋಗಿ ಕೇಂದ್ರಿತವಾಗಿರುವ, ಪ್ರತಿಶ್ಯಿಯಾತ್ಮಕ ಮತ್ತು ಉತ್ತರದಾಯಿತ್ವವಾಗಿರುವ ಅರೋಗ್ಯ ಆರ್ಥಿಕ ವ್ಯವಸ್ಥೆ ರೂಪಗೊಳ್ಳಲು ಸಹಾಯಮಾಡುತ್ತದೆ. ಈ ಆಪ್ಲಿಕೇಶನ್ ಒಟ್ಟು ಪ್ರತ್ಯುತ್ತರಗಳ ಸಂಖ್ಯೆ, ಆಸ್ತ್ರೆಗಳು, ಸಂಕ್ರಾಪ್ತರಾದ ಮತ್ತು ಅಸಂಕ್ರಾಪ್ತರಾದ ರೋಗಿಗಳ ಸಂಖ್ಯೆ ಇತ್ಯಾದಿಗಳನ್ನು ತೋರಿಸಲಾಗುತ್ತದೆ. ಇದು ಸರಿಸುಮಾರು 25%. ಇಲ್ಲಿ ಸಷ್ಟವಾಗಿರುವ ವಿಷಯವೆಂದರೆ ಈ ಅಭಿಪ್ರಾಯಗಳ ಬಗ್ಗೆ ಹೇಗೆ ಗಮನಹರಿಸಲಾಗುತ್ತದೆ, ಅವುಗಳನ್ನು ಹೇಗೆ ಅಳೆಯಲಾಗುತ್ತದೆ ಮತ್ತು ಅವುಗಳನ್ನು ಹೇಗೆ ತೋರಿಸಲಾಗುತ್ತದೆ. ಆಸ್ತ್ರೆಗಳ ರಾಷ್ಟ್ರೀಯ ದೃಢೀಕರಣ ಮಂಡಳಿಯು ಆಸ್ತ್ರೆಗಳಿಗೆ ಮತ್ತು ಅರೋಗ್ಯ ಆರ್ಥಿಕಾರ ನೀಡುಗರ ದೃಢೀಕರಣದ ಒಂದು ಸಂಸ್ಥೆಯಾಗಿದ್ದು ಇಲ್ಲಿ ಕೂಡ ದೂರುಗಳು ಮತ್ತು ಮನವಿಗಳ ಕುರಿತು ಗಮನಹರಿಸುವ ವ್ಯವಸ್ಥೆಯಿದೆ. ಆಸ್ತ್ರೆಗಳ ರಾಷ್ಟ್ರೀಯ ದೃಢೀಕರಣ ಮಂಡಳಿಯು ಭಾರತ ಗುಣಮಟ್ಟ ನಿಯಂತ್ರಣ ಮಂಡಳಿಯ ಒಂದು ಅಂಗಸಂಸ್ಥೆಯಾಗಿದ್ದು ಅರೋಗ್ಯ ಆರ್ಥಿಕ ಸಂಸ್ಥೆಗಳ ದೃಢೀಕರಣ ವ್ಯವಸ್ಥೆಗಾಗಿ ಕಾರ್ಯಕ್ರಮವನ್ನು ರೂಪಿಸಿ ನಿರ್ವಹಿಸುವ ಮಂಡಳಿಯಾಗಿದೆ. ಈ ಮಂಡಳಿಯು ಗ್ರಾಹಕರ ಅಗತ್ಯವನ್ನು ಪೂರ್ವೇಸಲು

ರೂಪಗೊಂಡಿದ್ದು ಅರೋಗ್ಯ ಉದ್ದೇಶೆಯ ವಿಳಿಗೆಗೆ ಒಂದು ಅತ್ಯುತ್ತಮ ಮಟ್ಟವನ್ನು ಸೂಚಿಸುವ ಉದ್ದೇಶವನ್ನು ಹೊಂದಿರುತ್ತದೆ.

ಭಾರತ ವ್ಯಾದ್ಯಕ್ಷೇಯ ಮಂಡಳಿ ಕಾಯಿದೆ 1956ರ ಅಡಿಯಲ್ಲಿ ಸ್ನೇತಿಕ ನಿಯಮ ನಿಯಂತ್ರಣ, 2002 ಅನ್ನು ಬಿಡುಗಡೆಮಾಡಿತು. ಇದರಲ್ಲಿ ನೊಂದಾಯಿತರಾದ ವ್ಯಾದ್ಯರ ವೃತ್ತಿಪರರ ನಡತೆ, ವರ್ತನೆ ಮತ್ತು ಸ್ನೇತಿಕತೆಗಳ ಕುರಿತಂತೆ ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಅಧವಾ ರಾಷ್ಟ್ರದ ಭಾರತೀಯ ವ್ಯಾದ್ಯಕ್ಷೇಯ ಮಂಡಳಿ ಮುಂದೆ ದೂರುಗಳನ್ನು ನೊಂದಾಯಿಸಬಹುದು. ಒಬ್ಬ ವ್ಯಾದ್ಯ ತನ್ನ ವೃತ್ತಿಯಲ್ಲಿ ದುರ್ವರ್ತನೆ ತೋರಿಸಿದ ಪ್ರಕಟಲ್ಲಿ ಅದರ ವಿರುದ್ಧ ಅರ್ಜಿ ಸಲ್ಲಿಸಿ ಅದು ಸಾಬೀತಾದರೆ ಸಮರ್ಪಕವಾದ ಮಂಡಳಿ ಶಿಕ್ಷಣನ್ನು ನೀಡಬಹುದು ಅಧವಾ ಅವರ ನೊಂದಣಿಯನ್ನು ರದ್ದು ಮಾಡಬಹುದು ಅಧವಾ ನಿರ್ದಿಷ್ಟ ಅವಧಿಗಾಗಿ ನೊಂದಣಿ ರದ್ದತಿಗೆ ಹೋಗಬಹುದು. ಇಂತಹ ರದ್ದತಿಯ ಕುರಿತು ಇತರರಿಗೆ ಎಚ್ಚರ ನೀಡಲು ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಣ ಮಾಡಲಾಗುತ್ತದೆ. ಇದರ ಅಡಿಯಲ್ಲಿ ಬರುವ ನಿಯಮ ಉಲ್ಲಂಘನೆಗಳಿಂದರೆ ರೋಗಿಯನ್ನು ನಿರ್ಜ್ಞಾಸ್ವಾದು, ರೋಗಿಯ ಹಿತಾಸಕ್ತಿಗೆ ಆಧ್ಯತ್ಮ ನೀಡಬಿರುವುದು, ಭೂಳಲಿಂಗ ಪರೀಕ್ಷೆ, ರೋಗಿಗಳ ತೋರಣೆ ಇತ್ಯಾದಿಗಳು.

ಭಾರತೀಯ ವ್ಯಾದ್ಯಕ್ಷೇಯ ಮಂಡಳಿ ಆಧುನಿಕ ವ್ಯಾಜಾಫ್಩ಿಕ ವ್ಯಾದ್ಯಕ್ಷೇಯ ಶಾಸ್ತ್ರ ಕಲೀತಿರುವ ವ್ಯಾದ್ಯರ ಒಂದು ರಾಷ್ಟ್ರಮಟ್ಟದ ಪ್ರಾತಿನಿಧಿಕ ಸ್ವಯಂಪ್ರೇರಿತ ಸಂಘವಾಗಿದೆ. ಇದು ವ್ಯಾದ್ಯರ ಹಿತಾಸಕ್ತಿಯನ್ನು ಕಾಪಾಡುವುದಲ್ಲಿದೆ ಸಮುದಾಯದ ಹಿತದೃಷ್ಟಿಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಮಂಡಳಿ ತನ್ನದೇ ಆದ ಮದ್ಧಸ್ಥಿಕೆ ಮತ್ತು ದೂರು ಫಟಕವನ್ನು ಹೊಂದಿದ್ದು ಇಲ್ಲಿ ದೂರುಗಳನ್ನು ಸ್ವೀಕರಿಸಲಾಗುತ್ತದೆ. ತಿಂಗಳಿಗೊಮ್ಮೆ ಇಲ್ಲಿ ಸಚ್ಚಿ ಸೇರಲಾಗುತ್ತದೆ ಮತ್ತು ಸಲ್ಲಿಸಿದ ದೂರುಗಳನ್ನು ಕೈಗೆತ್ತಿಕೊಂಡು ತಮ್ಮ ರಾಜ್ಯ ಹಾಗೂ ಇತರೆ ಶಾಖೆಗಳಲ್ಲಿ ಈ ದೂರುಗಳ ಪರಿಹಾರ ನೀಡಲಾಗುತ್ತದೆ.

ಇವಂತಿ ಮುಖ್ಯಾಲಯ ಮದ್ಧಸ್ಥಿಕೆ, ರಾಜ್ಯ ಹಾಗೂ ದೂರು ನಿವಾರಣಾ ಫಟಕವು

ಸುಮಾರು 162 ದೂರುಗಳನ್ನು ಪಡೆದಿದೆ. ಅದರಲ್ಲಿ 88 ದೂರುಗಳನ್ನು ರಾಜ್ಯ/ಸ್ಥಳೀಯ ಶಾಖೆಗಳಿಗೆ ವರ್ಗಾಯಿಸಲಾಗಿದೆ ಮತ್ತು ಇವಂತಿ ಮುಖ್ಯಾಲಯವು ಒಟ್ಟು 55 ದೂರುಗಳಿಗೆ ಪರಿಹಾರವನ್ನು ಒದಗಿಸಿದೆ. ಇನ್ನೂ ಉಳಿದ ದೂರುಗಳು ಒಟ್ಟು 19. ವ್ಯಾದ್ಯಕ್ಷೇಯ ನಿರ್ಜ್ಞಾಸ್ವಾದ ರಾಜ್ಯ ಗ್ರಾಹಕ ಹೆಲ್ಪ್ಲೈನಾಗೆ ಕೂಡ ಭೇಟಿ ಕೊಡಬಹುದು ಮತ್ತು ದೂರನ್ನು ನೀಡಬಹುದು. ವ್ಯಾದ್ಯಕ್ಷೇಯ ವೃತ್ತಿಯು ಒಂದು ಉದಾತ್ತ ವೃತ್ತಿ ಮತ್ತು ವ್ಯಾದ್ಯರು ಸಮರ್ಪಕ ಕೌಶಲ್ಯ ಹಾಗೂ ತಿಳಿವಳಿಕೆಯಿಂದ ತಮ್ಮ ಕರ್ತವ್ಯವನ್ನು ನಡೆಸಬೇಕು ಮತ್ತು ಯೋಗ್ಯ ಮಟ್ಟದಲ್ಲಿ ಸಮರ್ಪಕ ಆರ್ಥಿಕ ಒದಗಿಸಬೇಕು ಎಂದು ಇದು ಹೇಳುತ್ತದೆ. ಪ್ರತಿ ಪ್ರಕರಣದಲ್ಲಿ ನಿರ್ದಿಷ್ಟ ಸಂದರ್ಭಗಳ ಹಿನ್ನೆಲೆಯಲ್ಲಿ ಅತಿ ಹಚ್ಚಿ ಅಲ್ಲದ ಅಧವಾ ಅತಿ ಕಡಿಮೆ ಅಲ್ಲದ ಆರ್ಥಿಕ ಮತ್ತು ಸಮರ್ಪಕಗಳನ್ನು ತೀರ್ಮಾನಿಸಬೇಕೆಂಬುದನ್ನು ಕಾನೂನು ಅಗತ್ಯಪಡಿಸುತ್ತದೆ.

ದೇಶದ ಹಲವಾರು ಭಾಗಗಳಲ್ಲಿ ಸಾರ್ವಜನಿಕ ಆರೋಗ್ಯ ಆರ್ಥಿಕ ಆಸ್ತ್ರೆಗಳು ಹಾಗೂ ದೇಹಲೀ, ಗುರೋಂಬಾಗಳ ಕೆಲವು ಖಾಸಗಿ ಆಸ್ತ್ರೆಗಳಲ್ಲಿ ನಡೆದ ಉನ್ನತ ಸ್ವರೂಪಿ ಪ್ರಕರಣಗಳಿಂದ ಇಂದು ಶೀಘ್ರವಾಗಿ ದೂರು ಮತ್ತು ಸಮಸ್ಯೆಗಳ ನಿವಾರಣೆಗಾಗಿ ಒಂದು ಸ್ವಷ್ಟ ಹಾಗೂ ಪ್ರಾಯೋಗಿಕವಾದ ಒಂದು ಕಾರ್ಯಕ್ರಮವನ್ನು ರೂಪಿಸುವುದು ಹಾಗೂ ಅದನ್ನು ಅನುಷ್ಠಾನಗೊಳಿಸುವ ಕಾರ್ಯಯೋಜನೆಯನ್ನು ರೂಪಿಸುವುದು ಗಳಿಗೆಯ ತುರ್ತು ಅಗತ್ಯವಂದು ಸೂಚಿಸುತ್ತದೆ. ಈ ಕಾರ್ಯಕ್ರಮವು ರೋಗಿ ಮತ್ತು ಸಾರ್ವಜನಿಕ ಪರವಾಗಿರಬೇಕು. ಅಂತಹೀ ಸೇವೆಯು ಗುಣಮಟ್ಟದಾಗಿದ್ದು ಸುಲಭವಾಗಿ ಎಲ್ಲಾರೂ ದೊರಕುವಂತಿರಬೇಕು ಹಾಗೂ ಕೈಗೆಟಕವ ದರದಲ್ಲಿ ಸಿಗುವಂತೆ ಇರಬೇಕು. ದೂರಾದೃಷ್ಟವೆಂದರೆ ಇಡಿ ದೇಶದ ಇಲ್ಲ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಒಂದು ಪರಿಣಾಮಕಾರಿ ಕಾರ್ಯತಂತ್ರವಿಲ್ಲದೆ ಪರಿಸ್ಥಿತಿ ಶೋಚನೀಯವಾಗಿದೆ. ಈ ನಿಟ್ಟನಲ್ಲಿ ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ ಸೂಚಿಸಿದಂತೆ ಒಂದು ನಿಯಂತ್ರಣ ಪ್ರಾಧಿಕಾರವನ್ನು ಆರಂಭಿಸುವ ವಿಚಾರವು ದೀರ್ಘಕಾಲೀನ ಆಶಾಸನೆಯಾಗಿಯೇ ಉಳಿಯುತ್ತದೆ. □

# ಕರಿಯಕ್ತಿ ಕರಿದುವ ನಾಡಿಕ ಸನ್ನಾದು



\* ಡಾ. ಮೀನಾ ನಾಯರ್



ಬಧಿತರು ಇಲಾಖೆಯಂದ ರೂಪಿತವಾದ  
ಷ್ಟೋಟ್‌ತಿತ ನಾಡಿಕ ಲಾಘವಾನ್ಯ  
ಪ್ರಾಮಾಣಿಕವಾಗಿ  
ಜಾಲಿನೊಳಿದರೆ  
ಮುಂಬಿನ ಕಲಿಷ್ಟ  
ವರದು ನಷ್ಟಿಸಿದರೆ  
ಯಾವುದೇ ಶೈವಾ ಪೂರ್ವಕೆ  
ಅಥವಾ  
ಕುಂಡುಕೊರತೆ  
ಲಿವಂಡಣಂಬಂಧ  
ಳೂತ ವಿಧೀಯಕಾರ್ಯ  
ಮತ್ತು  
ಕಾನೂನುಗಾಗಿ ಬೇಕಾಗಿಲ್ಲ.

ಯಾವುದೇ ಸರ್ಕಾರಿ ಕಚೇರಿಯಲ್ಲಿ ಒಂದು ಸಣ್ಣ ಕೆಲಸ ಆಗಬೇಕಾದರೂ, ಚಿಕ್ಕ ಸೇವೆ ಪಡೆಯಬೇಕಾದರೂ ಅದಕ್ಕೆ ಅಜ್ಞ ಹಾಕಬೇಕು, ನಂತರ ಪಡೆಪಡೆ ಅಲೆದಾಡಬೇಕು. ಬಹುತೇಕ ಎಲ್ಲ ಭಾರತೀಯರಿಗೆ ಇಂಥೆಲೊಂದು ಕಹಿಯಾದ ಮತ್ತು ತ್ರಾಸದಾಯಕವಾದ ಅನುಭವ ಆಗಿಯೇ ಆಗಿರುತ್ತದೆ. ಸರ್ಕಾರಿ ಇಲಾಖೆ ಮತ್ತು ಅಜ್ಞಾದಾರ ಅಥವಾ ಬಳಕೆದಾರನ ಮಧ್ಯ ಇರುವ ಮಾಹಿತಿಯ ಕೊರತೆಯೇ ಈ ಪರಿಸ್ಥಿತಿಗೆ ಕಾರಣ. ಅಧಿಕಾರಿಗಳ ಬಳ ಎಲ್ಲ ಮಾಹಿತಿ ಇದ್ದರೂ ಅವರು ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಕ್ಕಿಲ್ಲ. ಹಾಗೆಯೇ ಸಾರ್ವಜನಿಕರಲ್ಲಿ ಸರಿಯಾದ ಜಾಗೃತಿ ಅಥವಾ ಸೇವೆ ಪಡೆಯಲು ಪಾಲಿಸಬೇಕಾದ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ. ಮತ್ತೊಂದೆಡೆ ಸಮರ್ಪಕ ದೂರು ನಿರ್ವಹಣೆ ವ್ಯವಸ್ಥೆಯ ಕೊರತೆ. ನಾಗರಿಕರು ಇದೆಲ್ಲದರಿಂದ ಬೇಸಟ್ಟು ಹಚ್ಚಿನ ಹಣತ್ತು ಮಧ್ಯವರ್ತಿಗಳ ನೆರಪು ಪಡೆಯಲು ಮುಂದಾಗುತ್ತಾರೆ.

ಆಡಳಿತ ವ್ಯವಸ್ಥೆಯಲ್ಲಿರುವ ಲೋಪ-ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ಭಾರತದಲ್ಲಿ 1990ರ ದಶಕದಲ್ಲಿ ನಾಗರಿಕ ಸನ್ನಾದುಗಳನ್ನು ಜಾರಿಗೊಳಿಸಲಾಯಿತು. ಆದಾಗ್ಯಾ ಮಾಹಿತಿ ನೀಡುವ ಪ್ರಕ್ರಿಯೆ ಮತ್ತು ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯದ ಬಗ್ಗೆ ಇಂದಿಗೂ ಚಿಂತನೆ ಜಾರಿಯಲ್ಲಿದೆ. ಮಾಹಿತಿಯನ್ನು ಸಾರ್ವಜನಿಕ ಜೊತೆಗೆ ಹಂಚಿಕೊಳ್ಳುವುದನ್ನು ಕಾನೂನು ಬದ್ದಗೊಳಿಸಿದ ಮಾಹಿತಿ ಹಕ್ಕು ಕಾಯಿದೆ ಮತ್ತು ಸಾರ್ವಜನಿಕ ಸೇವೆಗಳ ಮಾಹಿತಿ ಹಕ್ಕು

ಕಾಯಿದೆಗಳು ಕಳೆದ ಏರಡು ದಶಕಗಳಲ್ಲಿ ಜಾರಿಗೆ ಬಂದಿವೆಯಾದರೂ ನಾಗರಿಕರ ಸನ್ನಾದುಗಳ ಅವಶ್ಯಕತೆಯನ್ನು ಯಾರೂ ಅಲ್ಲಾಗಳೆಯುವಂತಿಲ್ಲ. ಈ ಸನ್ನಾದುಗಳು ಬಳಕೆದಾರರಿಗೆ ಮತ್ತೆಮ್ಮೆ ಜನಸೇವಿಯಾಗುವಂತೆ ಮತ್ತು ಅವು ತಮ್ಮಕ್ಕೆ ತಾವು ಮತ್ತೆಮ್ಮೆ ಸರ್ಕಾರೊಳ್ಳುವಂತೆ ಮನ್ಯೇತನಗೊಳಿಸುವ ಮತ್ತು ಮರುಜಾರಿಗೊಳಿಸುವ ಅವಶ್ಯಕತೆ ಈಗ ಹೆಚ್ಚಿದೆ.

ನಾಗರಿಕ ಸನ್ನಾದು ಸಾಫನೆ ಮತ್ತು ವಿಕಾಸ

ಯನ್ನೆಚ್ಚೆದ್ದೊ ಕಿಂಗಡಂನ ಕನ್ನವೇಂಟಿವ್ ಸರ್ಕಾರದ ಪ್ರಥಾನ ಮಂತ್ರಿ ಜಾನ್ ಮೇಜರ್ ಅವರು 1991ರಲ್ಲಿ ಸಾರ್ವಜನಿಕ ಸೇವೆಗಳನ್ನು ನಾಗರಿಕರ ಅವಶ್ಯಕತೆ ಮತ್ತು ಆಕಾಂಕ್ಷೆಗಳಿಗೆ ತಕ್ಷಣತೆ ಮರು ರೂಪಿಸುವ ಪ್ರಕ್ರಿಯೆಯ ಭಾಗವಾಗಿ, ಮೊದಲ ಬಾರಿಗೆ ನಾಗರಿಕ ಸನ್ನಾದನ್ನು ಫೋಣಿಸಿದರು. ನಾಗರಿಕ ಸನ್ನಾದನ್ನು ರೂಪಿಸಿದ ಸಾರ್ವಜನಿಕ ಸೇವಾ ಮೂರ್ಕೆದಾರರು ಅಳವಡಿಸಿಕೊಳ್ಳಬೇಕಾದ ಕಾರ್ಯಾಚರಣೆಯ ಕೆಲವು ತತ್ವಗಳನ್ನು ಈ ಸನ್ನಾದು ಹೊಂದಿತ್ತು.

ಯಾಕೆ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನು—1993ರಲ್ಲಿ ಬೆಲ್ಲಿಯಂನಲ್ಲಿ ‘ಸಾರ್ವಜನಿಕ ಸೇವೆಯ ಬಳಕೆದಾರರು’; ಘಾನ್ನಾನಲ್ಲಿ ‘ಸೇವಾ ಸನ್ನಾದು’, ಸೇನ್ನಾನಲ್ಲಿ ‘ಗುಣಮಟ್ಟದ ಸರ್ವೇಕ್ಷಣೆ’; 1993ರಲ್ಲಿ ಮಲೇಷ್ಯಾದಲ್ಲಿ ‘ಕೆಳಿದಾರ ಸನ್ನಾದು’ ಮತ್ತು ಮೋತ್ರುಗಳನಲ್ಲಿ ‘ಸಾರ್ವಜನಿಕ ಸೇವೆಗಳಲ್ಲಿ ಗುಣಮಟ್ಟದ ಸನ್ನಾದು’; 1994ರಲ್ಲಿ ಜಮ್ಮುಕಾದಲ್ಲಿ ‘ನಾಗರಿಕರ ಸನ್ನಾದು’; 1995ರಲ್ಲಿ ಕೆನಡಾದಲ್ಲಿ ‘ಸೇವಾ

\* ಕಂಜೋಫ್ನಾ ವಿಭಾಗದ ಮುಖ್ಯಸ್ಥ ಸಾರ್ವಜನಿಕ ವ್ಯವಹಾರಗಳ ಕೇಂದ್ರ, ಬೆಂಗಳೂರು. E-mail : meena@pacindia.org

ಮಟ್ಟಗಳ ಉಪಕ್ರಮ'; 1997ರಲ್ಲಿ ಅಸ್ಟ್ರೇಲಿಯಾದಲ್ಲಿ 'ಸೇವಾ ಸನ್ನದು'-ಹೀಗೆ ಬೇರೆ ಬೇರೆ ಶೀಫ್ಸ್‌ಕೆಯೊಂದಿಗೆ ಇತರ ದೇಶಗಳೂ ಅನುಕರಿಸಿದವು. ಮುಂದೆ 1998ರಲ್ಲಿ ಲೇಬರ್ ಪಕ್ಕದ ಸರ್ಕಾರ, ಯಂನ್ಯೆಟೆಕ್ಸಿಂಗ್‌ನಲ್ಲಿ ಇದೇ ಸನ್ನದನ್ನು ಕೆಲವು ಮಾರ್ಪಾಡುಗಳೊಂದಿಗೆ 'ಸೇವೆಗಳ ಮೊದಲು' ಎಂಬ ಹೆಸರಿನೊಂದಿಗೆ ಮತ್ತೆ ಜಾರಿಗೊಳಿಸಿತು. ಆದರೆ ಸೇವೆಗಳ ಗುಣಮಟ್ಟದ ಸುಧಾರಣೆ, ಅನುಸರಣೆಯ ವಿಧಾನಗಳು ಮತ್ತು ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಯಂಥ ಬಹುತೇಕ ಪ್ರಮುಖ ತತ್ವಗಳು ಮೇಲೆ ಹೇಳಿದ ಎಲ್ಲ ಸನ್ನದುಗಳಲ್ಲಿ ಸ್ಥಿರವಾಗಿ ಉಳಿದವು.

ಭಾರತದಲ್ಲಿ ಸನ್ನದಿನ ಪರಿಕಲ್ಪನೆ ಮೊದಲ ಬಾರಿಗೆ ಮೂಡಿದ್ದು 1994ರಲ್ಲಿ. ದೆಹಲಿಯಲ್ಲಿ ನಡೆದ ಕೇಂದ್ರೀಯ ಗ್ರಾಹಕರಕ್ಷಣಾ ಮಂಡಳಿಯ ಸಭೆಯಲ್ಲಿಗ್ರಾಹಕ ಹಕ್ಕುಗಳು ಹೋರಾಟಗಾರರು, ಆರೋಗ್ಯ ಸೇವೆಗಳ ಸೇವಾದಾರರಿಗೆ ಸನ್ನದಿನ ಕರಡನ್ನು ರೂಪಿಸಿದಾಗ ನಾಗರಿಕ ಸನ್ನದಿನ ಪ್ರಸ್ತಾಪವೂ ಕೇಳಿ ಬಂತು. ಮುಂದೆ ಮೇ 1997ರಲ್ಲಿ ನಡೆದ ಮುಖ್ಯಮಂತ್ರಿಗಳ ನಡೆದ ಸಮೀಕ್ಷನದಲ್ಲಿ ಇದಕ್ಕೊಂದು ಮೂರ್ತಕರಾಪ ಸಿಕ್ಕಿತು. ಈ ಸಮೀಕ್ಷನದಲ್ಲಿ 'ಕೇಂದ್ರ ಮತ್ತು ರಾಜ್ಯಗಳಲ್ಲಿ ಪರಿಣಾಮಕಾರಿ ಮತ್ತು ಜವಾಬಾದಿಯತ ಸರ್ಕಾರದ ಕಾರ್ಯಯೋಜನೆಯನ್ನು' ಅಳವಡಿಸಿಕೊಳ್ಳಲಾಯಿತು. ಈ ಕ್ರಮದಿಂದಾಗಿ ಸಾರ್ವಜನಿಕ ಸಂಪರ್ಕ ಹೊಂದಿರುವೆಲ್ಲ ಸಚಿವಾಲಯಗಳು, ಇಲಾಖೆಗಳು ಮತ್ತು ಸರ್ಕಾರ ಸಂಸ್ಥೆಗಳು ಸನ್ನದುಗಳನ್ನು ರೂಪಿಸಿಕೊಳ್ಳಲೇಬೇಕಾಯಿತು. ಕೇಂದ್ರ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ.ಎ.ಆರ್.ಪಿ.ಜಿ.) ನಾಗರಿಕ ಸನ್ನದನ್ನು ರೂಪಿಸುವ, ಸಮಸ್ಯೆಯ ಮತ್ತು ಕಾರ್ಯರೂಪಕ್ಕಿಳಿಸುವ ಹೊಣೆಯನ್ನು ಹೊತ್ತುಕೊಂಡಿತು.

'ನಾಗರಿಕ ಸನ್ನದಿನ' ಬಗ್ಗೆ ಡಿ.ಎ.ಆರ್.ಪಿ.ಜಿ. ಹೀಗೆ ವ್ಯಾಖ್ಯಾನಿಸಿದೆ— "ನಾಗರಿಕ ಸನ್ನದು ಎಂಬುದು ಆಯಾ ಇಲಾಖೆ ಅಥವಾ ಸಂಸ್ಥೆಯು ನಾಗರಿಕರಿಗಾಗಿ ಸೇವಾ ಗುಣಮಟ್ಟ ಮಾಡಿತೆ, ಆಯ್ದು ಮತ್ತು ಸಮಾಲೋಚನೆ, ತಾರತಮ್ಯರಹಿತ ಲಭ್ಯತೆ, ದೂರ ನಿರ್ವಹಣೆ, ಸೌಜನ್ಯ ಮತ್ತು ಹಣದ ವೋಲ್ವಿದ ಬಗ್ಗೆ ಹೊಂದಿರುವ

ಬದ್ದತೆಯನ್ನು ಸಾಬೀತು ಪಡಿಸುವ ಒಂದು ವ್ಯವಸ್ಥಿತ ಪ್ರಯೋಗದ ದಾಖಲೆ. ಸಂಸ್ಥೆ, ತನ್ನ ಧ್ಯೇಯೋದ್ದೇಶಗಳನ್ನು ಈಡೇರಿಸಲು ನಾಗರಿಕರಿಂದ ಬಯಸುವ ನಿರೀಕ್ಷೆಗಳನ್ನೂ ಇದು ಒಳಗೊಂಡಿದೆ." ಇಲ್ಲಿಗೆ ನಾಗರಿಕ ಸಂಗತಿಎಂದರೆ ಡಿ.ಎ.ಆರ್.ಪಿ.ಜಿ., ನಾಗರಿಕ ಸನ್ನದನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಗ್ರಾಹಕ ಸಂಪರ್ಕನೆಗಳು, ನಾಗರಿಕರ ಗುಂಪುಗಳು ಮತ್ತು ಇತರ ಪಾಲುದಾರರ ಭಾಗವಹಿಸುವಿಕೆಯನ್ನು ಸಾರಿ ಹೇಳಿತು. ಜೊತೆಗೆ ಸಾರ್ವಜನಿಕ ಸಂಸ್ಥೆಗಳು ತಮ್ಮ ಸನ್ನದುಗಳನ್ನು ರೂಪಿಸಿಕೊಳ್ಳವಾಗ ಯು. ಈ ಮಾದರಿಯಲ್ಲೇ ಈ ಮುಂದಿನ ಆರು ಪ್ರಮುಖ ಅಂಶಗಳು ಸನ್ನದಿನಲ್ಲಿ ಇರುವಂತೆ ನೋಡಿಕೊಂಡಿತು: \* ನೋಟ ಮತ್ತುಉದ್ದೇಶದ ಹೇಳಿಕೆಗಳು. \* ಸಂಸ್ಥೆ ನಡೆಸಿದ ವ್ಯವಹಾರಗಳ ವಿವರ. \* ಬಳಕೆದಾರರ ವಿವರ. \* ಪ್ರತಿಯೊಂದು ಬಳಕೆದಾರ ಗುಂಪಿಗೆ ದೊರೆತ ಸೇವೆಗಳ ವಿವರ. \* ಕುಂದುಕೊರತೆಗಳ ನಿರ್ವಹಣೆಯ ಮತ್ತು ಅವುಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ವಿವರ. \* ಬಳಕೆದಾರರ ನಿರೀಕ್ಷೆಗಳು

ಡಿಸೆಂಬರ್ 23, 2013ರವರೆಗೆ ಕೇಂದ್ರ ಸರ್ಕಾರದ ಇಲಾಖೆಗಳು ಒಟ್ಟು 144 ನಾಗರಿಕ ಸನ್ನದುಗಳನ್ನು ರೂಪಿಸಿಕೊಂಡಿರುವ ಮಾಹಿತಿ ಡಿ.ಎ.ಆರ್.ಪಿ.ಜಿ. ವೆಚ್ಚೆಸ್ಟೋನಲ್ಲಿ ಇದೆ; ಆದರೆ ಸೇಟ್ ಬ್ಯಾಂಕ್ ಏಂಬ್ ವಿಲೀನವನ್ನು ಪರಿಗಳಿಸಿದರೆ ಈ ಸಂಖ್ಯೆ ಇನ್ನೂ ಕಡಿಮೆಯಾಗುತ್ತದೆ. ಅನೇಕ ಸನ್ನದುಗಳು ಸೇಟ್ ಬ್ಯಾಂಕ್ ಸಮೂಹದ ಹೈದರಾಬಾದ್, ಟ್ರಾವಾಂಕೂರ್, ಬಿಕಾನೀರ್ ಅಂತಹ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿದ್ದು. ಜನವರಿ 24, 2011ರವರೆಗೆ 24 ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 729 ನಾಗರಿಕ ಸನ್ನದುಗಳನ್ನು ರೂಪಿಸಿಕೊಂಡಿವೆ. ಈ ವೆಚ್ಚೆ ಪುಟಗಳು ಅಪ್ಪೋಡೇಟ್ ಆಗಿರುವ ದಿನಾಂಕಗಳನ್ನು ನೋಡಿದರೆ ನಾಗರಿಕ ಸನ್ನದಿಗೆ ಈಗ ದೊರೆಯುತ್ತಿರುವ ಗೌರವ ಏನೆಂಬುದು ಅರ್ಥವಾಗುತ್ತದೆ. ಸನ್ನದನ್ನು ಇನ್ನೂ ಮುಂದೆ ಜಾರಿಯಲ್ಲಿಡುವ ಅವಶ್ಯಕತೆಯೇ ಇಲ್ಲವೇನೂ ಎಂಬ ಚಿಂತೆ ಆವರಿಸುತ್ತದೆ. ಈ ಸ್ಥಿತಿಯನ್ನು ಗಮನಿಸಿದಾಗ ನಾಗರಿಕ ಸನ್ನದಿನ ರಚನೆ ಮತ್ತು ಜಾರಿಗೊಳಿಸುವುದು ಅಷ್ಟೇಂದು

ಕಷ್ಟದ ಕೆಲಸವೇ? ಇದು ಕಷ್ಟದ ಕೆಲಸವೇ ಆಗಿದ್ದರೆ ಇದರ ಜಾರಿಗೆ ಇತರ ಕೇಂದ್ರ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕ್ರಮವನ್ನು ಉತ್ತೇಜಿಸುವುದು ಹೇಗೆ ಎಂಬ ಪ್ರಶ್ನೆಗಳು ಉದ್ದೇಶಿಸುತ್ತವೆ.

### ನಾಗರಿಕ ಸನ್ನದಿನ ಮಾದರಿಗಳು

ನಾಗರಿಕ ಸನ್ನದು ಉಪಕ್ರಮದ ಅರಂಭದ ಹೊತ್ತಿನಲ್ಲಿಯೇ ಪ್ರಕಟಿಸಲಾದ ನಾಗರಿಕ ಸನ್ನದಿನ ಕ್ಯಾಪಿಡಿ, ಡಿ.ಎ.ಆರ್.ಪಿ.ಜಿ. ಪ್ರಕಟಿಸಿರುವ ಒಂದು ಸಮಗ್ರದಾಖಲೆಯೇ ಸರಿ. ಇದು ಮುಂದಿನ ಅಂಶಗಳನ್ನು ಒಳಗೊಂಡಿದೆ. - 1. ಕಾರ್ಯ ಪಡೆಯ ರಚನೆ; 2. ಸಂಸ್ಥೆಯ ನೀಡಬೇಕಿರುವ ಪ್ರಮುಖ ಸೇವೆಗಳನ್ನು ಮತ್ತು ಎಲ್ಲ ಭಾಗಿದಾರರನ್ನು ಗುರುತಿಸುವುದು; 3. ಬಳಕೆದಾರರು / ಭಾಗಿದಾರರು / ಸಿಬ್ಬಂದಿ (ಮುಖ್ಯವಾಗಿ ಸನ್ನದನ್ನು ಜಾರಿಗೊಳಿಸುವ ಹಂತದ ಸಿಬ್ಬಂದಿ) ಮತ್ತುಅವರ ಪ್ರತಿನಿಧಿಕ ಸಂಪರ್ಕನೆಗಳು; 4. ಸನ್ನದಿನ ಕರಡನ್ನುತ್ಯಾರಿಸುವುದು (ಟಿಪ್ಪಣಿ-ಸಲಹೆಗಳನ್ನು ಪ್ರಕಟಿಸುವುದು, ಸಲಹೆಗಳನ್ನು ಸೇರಿಸಲು ಅವಕಾಶ ಇರುವಂತೆ ಸನ್ನದಿನ ಪರಿವರ್ತನೆ ಮಾಡುವುದು); 5. ಕೋರ್ಗ್ಲೂಪ್‌ನಿಂದ ಸನ್ನದನ್ನು ಪರಿಶೀಲಿಸುವುದು; 6. ಕೋರ್ಗ್ಲೂಪ್ ನೀಡಿರುವ ಸಲಹೆಗಳು / ಟಿಪ್ಪಣೆಗಳ ಆಧಾರದ ಮೇಲೆ ಸಚಿವಾಲಯದಿಂದ ಸನ್ನದಿನಲ್ಲಿ ಬದಲಾವಣೆಗಳನ್ನು ಮಾಡುವುದು; 7. ಉಸ್ತುವಾರಿ ಸಚಿವರಿದ ಅನುಮೋದನೆ ಪಡೆಯುವುದು; 8. ಸನ್ನದಿನ ಒಂದು ಪ್ರತಿಯನ್ನು ಡಿ.ಎ.ಆರ್.ಪಿ.ಜಿ.ಗೆ ಸಲ್ಲಿಸುವುದು; 9. ಸನ್ನದನ್ನು ಅಧಿಕೃತವಾಗಿ ವೆಚ್ಚೆಸ್ಟೋನಲ್ಲಿ ಪ್ರಕಟಿಸುವುದು; 10. ಪ್ರತಿಗಳನ್ನು ಜನಪ್ರತಿನಿಧಿಗಳು ಮತ್ತು ಎಲ್ಲ ಸಂಬಂಧಪಟ್ಟವರಿಗೆ ರವಾನಿಸುವುದು; ಮತ್ತು 11. ಪರಿಣಾಮಕಾರಿ ಜಾರಿಗೆ ಒಬ್ಬ ನೋಡಲ್ಲಾ ಅಧಿಕಾರಿಯನ್ನು ನೇಮಿಸುವುದು.

ಸಾರ್ವಜನಿಕರೊಂದಿಗೆ ವ್ಯವಹರಿಸುವ ಕೆಳಮಟ್ಟದ ಸಿಬ್ಬಂದಿಯಿಂದ ನೀತಿರೂಪಿಸುವ ಮೇಲ್ತುಪಡಿಸಲಾನ್ತ ಅಧಿಕಾರಿಗಳೂ ಈ ಪ್ರಕ್ರಿಯೆಯಲ್ಲಿ ಒಳಗೊಂಡಿರುವುದು ಸ್ವಷ್ಟವಾಗಿಗೊಳಿಸುತ್ತದೆ. ಈ ಕ್ಯಾಪಿಡಿಯಲ್ಲಿ ಹೆಚ್ಚುವರಿಯಾಗಿ ಮಾದರಿ ಮಾರ್ಗದರ್ಶಿಗಳನ್ನು, ಸಾಮಾನ್ಯ ಸಂರಚನೆಯ ಮಾರ್ಗದರ್ಶಿಗಳನ್ನು, 'ಮಾಡಿ' ಮತ್ತು 'ಮಾಡಬೇಡಿ' ಮತ್ತು

ಅನುಸರಿಸಲು ಬೇಕಾಗುವ ಮಾದರಿ ನಮೂನೆಗಳನ್ನೂ ನೀಡಲಾಗಿದೆ. ಇತರ ಇಲಾಖೆಗಳನ್ನು ಉತ್ತೇಜಿಸಲು ಬೇರೆಬೇರೆ ರಾಜ್ಯಗಳ ಯಶಸ್ವಿ ಮಾದರಿಗಳನ್ನು ಮತ್ತು ಸಲಹೆಗಳನ್ನೂ ಈ ಕೈಪಿಡಿ ಒಳಗೊಂಡಿದೆ. ಈ ಕೈಪಿಡಿಯ ಪರಿಷ್ಕಾರ ಆವೃತ್ತಿಯನ್ನು 2010ರಲ್ಲಿ ಡಿ.ಎ.ಆರ್.ಪಿ.ಜಿ. ಪ್ರಕಟಿಸಿರುವ ‘ನೌಕರರೂ ಸೇರಿದಂತೆ ಸಾರ್ವಜನಿಕ ಕುಂಡು-ಕೊರತೆಗಳು, ನಾಗರಿಕ ಸನ್ನದುಗಳ ಮತ್ತು ಭಾರತದ ಸರ್ಕಾರದಲ್ಲಿ ಮಾಹಿತಿ ಕೇಂದ್ರಗಳ ನಿರ್ವಹಣೆಯ ಮಾರ್ಗದರ್ಶಿಗಳ ಸಂಕಲನದಲ್ಲಿ ಕಾಂಬಹುದು. ಇದು ‘ಕುಂಡುಕೊರತೆ ನಿರ್ವಹಣೆಯ ವ್ಯವಸ್ಥೆ ಸುಧಾರಣೆಗಳ ಪ್ರಕ್ರಿಯೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಮತ್ತು ಸಿಪಿಎಎಸ್ (ಸೆಂಟ್ರಲ್ ಸ್ಟ್ರೋಕ್ ಪ್ಲಿಕ್ ಗ್ರೇವನ್ ರೆಡ್ಸ್ ಅಂಡ್ ಮಾನಿಟರಿಂಗ್ ಸಿಸ್ಟಂ) ಹಾಗೂ ನಾಗರಿಕ ಸನ್ನದಿನ ಜೊತೆಗೆ ಸಾರ್ವಜನಿಕ ಕುಂಡುಕೊರತೆ ಹಾಗೂ ಸಾರ್ವಜನಿಕ ಸೇವೆಗಳ ಮೂರ್ಕೆ ಸಾಮರ್ಥ್ಯವನ್ನು ಒಳಗೊಂಡಿರುವ ‘ಸೇವೋತ್ತಮ ಚೌಕಟ್ಟನ್ನೂ ಪರಿಚಯಿಸುತ್ತದೆ.

**ಸೇವೆ ಮೂರ್ಕೆಯಲ್ಲಿ ಈ ಪ್ರಯತ್ನಗಳು ಯಾವರೀತಿ ಪರಿಣಾಮಕಾರಿಯಾಗಿವೆ? ಸ್ವತಃ ಡಿ.ಎ.ಆರ್.ಪಿ.ಜಿ. ಮತ್ತು ಇತರ ಸಂಸ್ಥೆಗಳು ಈ ಬಗ್ಗೆ ಆಗಾಗ ಮೌಲ್ಯಮಾಪನ ನಡೆಸಿವೆ.**

**ನಾಗರಿಕ ಸನ್ನದುಗಳ ಮೌಲ್ಯಮಾಪನ ಮತ್ತು ಮುಂದಿನ ಹಜ್ಜಿ**

ಡಿ.ಎ.ಆರ್.ಪಿ.ಜಿ., ಮೊಸದಿಲ್ಲಿಯ ಗ್ರಾಹಕ ಸಮನ್ವಯ ಮಂಡಳಿಯ ಸಹಯೋಗದೊಂದಿಗೆ 1998ರಲ್ಲಿ ನಾಗರಿಕ ಸನ್ನದು ಕಾರ್ಯಕ್ರಮದ ಮೌಲ್ಯಮಾಪನ ನಡೆಸಿತು. ನಂತರದಲ್ಲಿ ಸನ್ನದುಗಳ ಭಾಗ್ಯ ಮತ್ತು ಅಂತರಿಕ ಮೌಲ್ಯ ಮಾಪನಕ್ಕಾಗಿ ಒಂದು ಉನ್ನತ ಮಾದರಿಯನ್ನು ರೂಪಿಸಲು 2002ರಿಂದ 2003ರವರೆಗೆ ಒಂದು ವೃತ್ತಿಪರ ಸಂಸ್ಥೆಯನ್ನೇ ಮೊಸದಿಲ್ಲಿಯನ್ನೇ ಸಾರ್ವಜನಿಕ ವ್ಯವಹಾರಗಳ ಕೇಂದ್ರವು (ಪ್ಲಿಕ್ ಅಫೇರ್ ಸೆಂಟ್ರೋ-ಪಿ.ಎ.ಸಿ.) ಸಾರ್ವಜನಿಕರೊಂದಿಗೆ ನಿಯಮಿತವಾಗಿ ವ್ಯವಹರಿಸುವ ಕನ್ಫಾಟಿಕ ಸರ್ಕಾರದ ಎಂಟು ಪ್ರಮುಖ ಇಲಾಖೆಗಳು ರೂಪಿಸಿದ್ದ ನಾಗರಿಕ ಸನ್ನದಿನ ಕರಡುಗಳ ಮೂರ್ಕಾವಾದ ಮೌಲ್ಯಮಾಪನ ನಡೆಸಿತು. ಈ ಮೌಲ್ಯಮಾಪನದಲ್ಲಿ ಸನ್ನದುಗಳ ಒಳಗೊಂಡಿರುವ ಅಂಶಗಳು ಮತ್ತು ಅವುಗಳ ಗುಣಮಟ್ಟವನ್ನು



ಸನ್ನದುಗಳ ಅಂಶಗಳೊಂದಿಗೆ ವಿಶೇಷಿಸಿ ತೀಕ್ಷ್ಣವಾಗಿ ವಿಮರ್ಶಿಸಲಾಯಿತು. ಪಿ.ಎ.ಸಿ. 2007ರಲ್ಲಿ ನಾಗರಿಕ ಸನ್ನದುಗಳ ಸಮಗ್ರ ವಿಮರ್ಶಾಯನ್ನು ಕೊಂಡು ನಡೆಸಿದ ತೀಕ್ಷ್ಣವಾದ ಮತ್ತು ಪ್ರಭಾವಿ ಅಧ್ಯಯನದಲ್ಲಿ ಈ 10 ಮಾನದಂಡಗಳನ್ನು ಪರಿಶೀಲಿಸಿತು: 1. ನೋಟ್/ ಉದ್ದೇಶ/ ಇಲಾಖೆಯ ಅಧಿಕಾರಿಗಳ ಸಂಸ್ಥೆಯ ದೇವಿಯೋದ್ದೇಶಗಳು; 2. ಒದಗಿಸಲಾದ ಸೇವೆಗಳ ಅಧಿಕಾರಿಗಳ ಹೆಸರು, ವಿಜಾಸ ಮತ್ತು ದೂರವಾಣಿ ಸಂಖ್ಯೆಗಳು; 3. ಸೇವೆಗಳನ್ನು ಪಡೆಯಲು ಪಾಲಿಸಬೇಕಾದ ಪ್ರಕ್ರಿಯೆ; 5. ನೀಡಲಾದ ಸೇವೆಗಳ ವೆಚ್ಚದ ಮಾಹಿತಿ; 6. ಸೇವೆಗಳ ಮಟ್ಟೆ (ಸಮಯ ಮಿತಿ ಇತ್ಯಾದಿ); 7. ಕುಂಡುಕೊರತೆ ನಿರ್ವಹಣೆ ವ್ಯವಸ್ಥೆ; 8. ಕುಂಡುಕೊರತೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಹೆಸರು, ವಿಜಾಸ ಹಾಗೂ ದೂರವಾಣಿ ಸಂಖ್ಯೆಗಳು; 9. ನಾಗರಿಕರ ಕರ್ತವ್ಯಗಳು ಹಾಗೂ 10. ಸರಳ ಹಾಗೂ ಗ್ರಾಹಕ-ಸ್ವೀಕೀ ಭಾಷೆ. ಈ ಮಾನದಂಡಗಳ ಜೊತೆಗೆ ನಾನಾ ಇಲಾಖೆಗಳ ಅಧಿಕಾರಿಗಳ ಮತ್ತು ವಿವಿಧ ಸೇವೆಗಳನ್ನು ಪಡೆದ ನಾಗರಿಕರ ಸಂದರ್ಭನ ಆಧರಿಸಿದ ಪ್ರಾಥಮಿಕ ಮಾಹಿತಿಯನ್ನೂ ಈ ಅಧ್ಯಯನದಲ್ಲಿ ಸಂಗ್ರಹಿಸಲಾಯಿತು.

ಈ ಎಲ್ಲ ಅಧ್ಯಯನಗಳು ಕೆಲವು ಸಾಮಾನ್ಯವಾದ ಆದರೆ ಬಹುಮುಖ್ಯವಾದ ಸತ್ಯಗಳನ್ನು ಬಹಿರಂಗಪಡಿಸಿವೆ. ಇವುಗಳ ಘಲಿತಾಂಶಗಳಲ್ಲಿ ಅನೇಕ ನಾಗರಿಕ ಸನ್ನದುಗಳು ಅಪೂರ್ವವಾಗಿರುವುದು ಬಯಲಾಯಿತು. ನೀಡಲಾದ ಸೇವೆಗಳ ವಿವರ, ಒಂದು ಸೇವೆಗೆ ಅಜ್ಞ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಕುಂಡುಕೊರತೆಯ ನಿರ್ವಹಣೆ ವ್ಯವಸ್ಥೆ, ಪ್ರಮುಖ ಅಧಿಕಾರಿಗಳ ಹೆಸರು, ವಿಜಾಸ ಮತ್ತು ದೂರವಾಣಿ ಸಂಖ್ಯೆಗಳು; ಹಿಂಗೆ ಒಂದಲ್ಲಿ ಒಂದು ವಿವರ ಅನೇಕ ಸನ್ನದುಗಳಲ್ಲಿ ಮೂರ್ಕೆಯಾಗಿ ಅಧವಾ

ಭಾಗಶಃ ನಾಪತ್ತೆಯಾಗಿರುವುದು ಈ ಅಧ್ಯಯನಗಳಲ್ಲಿ ಬೆಳಕಿಗೆ ಬಂತು. ಸಿಬ್ಬಂದಿ ಜೊತೆ ನಡೆಸಿದ ಸಂದರ್ಶನಗಳಿಂದ, ಇನ್ನೂ ಅನೇಕ ಸಿಬ್ಬಂದಿ ತಮ್ಮ ಇಲಾಖೆಯ ಸನ್ನದು ರೂಪಿಸಿದ ಪ್ರಕ್ರಿಯೆಯಿಂದ ಹೊರಗಿರುವುದು ವ್ಯಕ್ತವಾಯಿತು. ಈ ಎಲ್ಲ ಘಲಿತಾಂಶಗಳಿಂದ ಮುಂದೆ ಕೈಗೊಳಿಬೇಕಾದ ಹೆಚ್ಚಿನೆಂಬುದು ಸ್ವಷ್ಟವಾಗುತ್ತದೆ. ಸರ್ಕಾರದ ಪ್ರತಿಯೊಂದು ಇಲಾಖೆ ನಾಗರಿಕ ಸನ್ನದು ಹೊಂದಿದೆ ಎಂಬುದನ್ನು ಲಿಚಿತಪಡಿಸಿಕೊಳ್ಳಲು ಎರಡು ಹಂತದ ಕ್ರಮದ ಅವಶ್ಯಕತೆ ಇದೆ - ಮೊದಲನೆಯದಾಗಿ ಸದ್ಯದ ನಾಗರಿಕ ಸನ್ನದುಗಳು ಈ ಮೊದಲು ತಿಳಿಸಿದ ಎಲ್ಲ ಹತ್ತು ಮಾನದಂಡಗಳನ್ನು ಹೊಂದಿವೆಯೇ ಎಂಬುದನ್ನು ಪರಾಮರ್ಶಿಸಬೇಕು; ಎರಡನೆಯದಾಗಿ ಎಲ್ಲ ಪ್ರಾಯೋಗಿಕವಾಗಿ ಸಾಧ್ಯ ಇರುವ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ಸಿಬ್ಬಂದಿಯು ಅನುಮೋದಿಸಿರುವ ಗುರಿ ಸಾಧನೆಗೆ ಸಾಧ್ಯವಾದ ಬದ್ದತೆಯನ್ನು ಹೊಂದಿರುವ ನಾಗರಿಕ ಸನ್ನದುಗಳ ಒಂದು ವ್ಯವಸ್ಥೆ ಸೂತ್ರವನ್ನು ರೂಪಿಸುವುದು.

ಹಿಂಗೆ ಮಾಡುವುದು ಅಸಾಧ್ಯವೇನಲ್ಲ. ಯಾವುದೇ ಪರಿಷ್ಕರಣೆಯ ಪ್ರಯತ್ನಕ್ಕೆ ಮುಂದಿನ ಮೊವ ಪರತ್ತುಗಳು ಅವಶ್ಯಕವಾಗಿ ಪ್ರಚೋದನೆ, ಇಲಾಖೆಯ ಒಳಗೆ ಸಿಬ್ಬಂದಿಯನ್ನು ಪ್ರಚೋದಿಸಲು ಆಂತರಿಕ ಜಳವಳಿಯನ್ನು ಕೈಗೊಂಡು ಅವರು ತಮ್ಮಪಕ್ಕೆ ತಾವೇ ಸನ್ನದ್ರಾಗುವಂತೆ ಪ್ರೇರೇಷಿಸುವುದು; ಯಶಸ್ವಿಗಾಗಿ ಮನರೂಪಿತನೆ, ವಿಶೇಷವಾಗಿ ಕುಂಡುಕೊರತೆ ನಿರ್ವಹಣೆಗೆ ಸಂಬಂಧಪಟ್ಟಂತೆ ಪ್ರಕರಣಗಳನ್ನು ನಿಖಾಯಿಸುತ್ತಿರುವ ಅಧಿಕಾರಿಗಳ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಮರ್ಪರಾಗಿರುವ ಬಗ್ಗೆ ಲಿಚಿತಪಡಿಸಿಕೊಳ್ಳುವುದು; ಇದರಿಂದ ಇಲಾಖೆಗಳು ನಿರಂತರವಾಗಿ ತಮ್ಮಪಕ್ಕೆ ತಾವೇ ಸುಧಾರಿಸಲು ಅನುಕೂಲವಾಗುತ್ತದೆ. ಬದ್ದತೆಯಿಂದ ಇಲಾಖೆಯಿಂದ ರೂಪಿತವಾದ ವ್ಯವಸ್ಥೆ ನಾಗರಿಕ ಸನ್ನದ್ರಾಗುವು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಮುಂದಿನ ಕನಿಷ್ಠ ಎರಡು ವರ್ಷಗಳವರೆಗೆ ಯಾವುದೇ ಸೇವಾ ಮೂರ್ಕೆಯ ಅಧವಾ ಕುಂಡುಕೊರತೆ ನಿರ್ವಹಣೆಯಿಂತಹ ಹೊಸ ವಿಧೇಯಕಗಳು ಮತ್ತು ಕಾನೂನುಗಳು ಬೇಕಾಗಿಲ್ಲ. ಆ ಪ್ರಾಮಾಣಿಕವಾಗಿ ಜಿರನಿದ್ರೆಗೆ ಜಾರುತ್ತದೆ. □

## ಜನಸ್ಪರದನ ಕಾರ್ಯಕರ್ಣ



ಜನಸ್ಪರದನ ಕಾರ್ಯಕ್ರಮವು  
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  
ಅನುಷ್ಠಾನದಲ್ಲಿನ್ನ,  
ಪ್ರಾತಿಯುತವಾಗಿ ನಡೆಯುತ್ತದೆ.  
ಜನರ ಕುಂದುಕೊರತೆಗಳನ್ನು  
ಅವರಾವರ ಮನೆಯು ಭಾಣಿಂಬಳ್ಳಿ  
ಲಿವಾಲಿತ್ಯಾವ  
ಈ ಕಾರ್ಯಕ್ರಮವು  
ಒಂದು ಜನಸ್ಪರದನವಾಗಿದೆ.  
ಈ ಕಾರ್ಯಕ್ರಮವನ್ನು  
ಜಾಲಿಗೆ ತಂದ ನಂತರ,  
ರಾಜ್ಯ/ಜಿಲ್ಲಾ/ತಾಲ್ಲೂಕು ಕೇಂದ್ರ  
ಉದ್ದೇಶದ ಲಂಬಂಧಿತ  
ಪ್ರಾಣಿಕಾರಣಗಳನ್ನು  
ಕುಂದುಕೊರತೆ ಲಿವಾರಣ್ಣಾಗಿ  
ಭೇಟಿ ಆಗುವ ಜನರ ಲಂಬ್ಯೇ  
ದಾಳಿಯಾಗಿ  
ಕಳಿಮೆಯಾಗಿದೆ.

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಆಸ್‌ಎ)ಯು ಜನರ ಕುಂದುಕೊರತೆ ನಿವಾರಣೆಗಾಗಿ ಜನಸ್ಪಂದನ ಕಾರ್ಯಕ್ರಮನ್ನು ನಡೆಸಿಕೊಂಡು ಬರುತ್ತಿದೆ.

### ನಾಗರಿಕರ ಸನ್ನಿಧಿ

ಸಿ.ಆ.ಸು.ಇ (ಜನಸ್ಪಂದನ)  
ಯು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ಅಧಿಕೃತರು ಹಾಗೂ ಇಲಾಖಾ ಮುಖ್ಯಸ್ಥರ ಕಫೇರಿಗಳಲ್ಲಿ ಬಾಕಿಯಿರುವ ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ವಿಲೇವಾರಿಯ ಪ್ರಗತಿಯನ್ನು ಪರಿಶೀಲಿಸುತ್ತದೆ ಹಾಗೂ ಅರ್ಜಿಗಳು ಹೆಚ್ಚು ಬಾಕಿಯಿರುವ ಕಫೇರಿಗಳಿಗೆ ಅವುಗಳನ್ನು ವಿಲೇ ಮಾಡಲು ಅಧಿಕೃತ ಜಾಖ್ಯಾಪನ ಇತ್ಯಾದಿಗಳನ್ನು ಹೊರಡಿಸುವ ಮೂಲಕ ಸೂಚನೆ ನೀಡುತ್ತದೆ.

ಸಾರ್ವಜನಿಕರಿಂದ ಅಂಚೆ/ಇ-ಮೇಲ್/ ವ್ಯೇಹಿಕವಾಗಿ ಇಲಾಖೆಯಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನು ಇ-ಜನಸ್ಪಂದನ ಆನ್‌ಲೈನ್ ವ್ಯವಸ್ಥೆಯ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಸ್ವಾತ್ಮ ಮಾಡಿದ ಪ್ರತಿಯೊಂದಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

ರಾಷ್ಟ್ರೀಯ ಕಾರ್ಯಕ್ರಮ, ಪ್ರಥಮ ಮಂತ್ರಿಯವರ ಕಾರ್ಯಕ್ರಮ, ದಿವಾರ್ಪಿಂಬಿ ಮತ್ತು ನೇರವಾಗಿ ಸ್ವೀಕರಿಸುವ ರಾಜ್ಯಕ್ಕೆ ಸಂಬಂಧಿಸಿದ ಕುಂದುಕೊರತೆ ಮನವಿಗಳನ್ನು ಕೇಂದ್ರ ಸರ್ಕಾರವು ಹಿಡಿ

ಮೋಟಳೆ, ಸಿಪಿಡಿಆರ್ ಎವರ್‌ಎಸ್ ಮೂಲಕ ರಾಜ್ಯಕ್ಕೆ ವರ್ಗಾಯಿಸುತ್ತದೆ. ಅವುಗಳನ್ನು ಆನ್‌ಲೈನ್ ಮೂಲಕ ಸೇ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

### ಮೋಬಾಳಿ ಮಟ್ಟಿ ಸಭೆ

ಇಲಾಖೆಯು, ಮೋಬಾಳಿ ಮಟ್ಟಿದ ಜನಸ್ಪಂದನ ಸಭೆಗಳನ್ನು ನಿಯಂತ್ರಿಸುತ್ತದೆ ಮತ್ತು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ/ಕಾರ್ಯನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತದೆ.

ಹೋಬಾಳಿ ಮಟ್ಟಿದ ಜನಸ್ಪಂದನ ಸಭೆಗಳನ್ನು ನಡೆಸುವ ಕಾರ್ಯಕ್ರಮವು ರಾಜ್ಯಾದ್ಯಂತ ದಿನಾಂಕ 20.09.2008ರಿಂದ ಪ್ರಾರಂಭವಾಯಿತು.

ಜನಸ್ಪಂದನ ಕಾರ್ಯಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿದ್ದು, ಪ್ರಗತಿಯತವಾಗಿ ನಡೆಯುತ್ತಿದೆ. ಜನರ ಕುಂದುಕೊರತೆಗಳನ್ನು ಅವರವರ ಮನೆಯ ಬಾಗಿಲಿನಲ್ಲೇ ನಿವಾರಿಸುವ ಈ ಕಾರ್ಯಕ್ರಮವು ಬಹಳ ಜನಪ್ರಿಯವಾಗಿದೆ. ಈ ಕಾರ್ಯಕ್ರಮವನ್ನು ಜಾರಿಗೆ ತಂದ ನಂತರ, ರಾಜ್ಯ/ಜಿಲ್ಲಾ/ತಾಲ್ಲೂಕು ಕೇಂದ್ರ ಸಾಧನೆಗಳಿಗೆ ಸಂಬಂಧಿಸಿದ ಪ್ರಾಧಿಕಾರಿಗಳನ್ನು ಕುಂದುಕೊರತೆ ನಿವಾರಣೆಗಾಗಿ ಭೇಟಿ ಆಗುವ ಜನರ ಸಂಖ್ಯೆಗಳನೀಯವಾಗಿ ಕಡಿಮೆಯಾಗಿದೆ.

### ಮಾಹಿತಿ ಹಕ್ಕು ಅಧಿನಿಯಮ -2005.

ಮಾಹಿತಿ ಹಕ್ಕು ಅಧಿನಿಯಮ-2005, ಈ ಅಧಿನಿಯಮವು 21ನೇ ಜೂನ್

\* ಅಂತರ ಮನೆಯ ಕಾರ್ಯಕ್ರಮಗಳು \*\* ಉಪ ಕಾರ್ಯಕ್ರಮ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ), ಕರ್ನಾಟಕ ಸರ್ಕಾರ  
E-mail : \* prs-janaspandana@gov.in \*\* janaspandana-ka@gov.in

2005 ರಿಂದ ಜಾರಿಗೆ ಬಂದಿದೆ.  
ಪ್ರತಿಯೊಂದು ಸಾರ್ವಜನಿಕ  
ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ  
ಪಾರದರ್ಶಕತೆಯನ್ನು ಮತ್ತು  
ಉತ್ತರದಾಯಿತ್ವವನ್ನು ಹೆಚ್ಚಿಸುವ  
ದೃಷ್ಟಿಯಿಂದ ಸಾರ್ವಜನಿಕ ಪ್ರಾಧಿಕಾರಗಳ  
ನಿಯಂತ್ರಣದಲ್ಲಿರುವ ಮಾಹಿತಿಯನ್ನು  
ಪಡೆಯಲು ನಾಗರಿಕರಿಗೆ ಮಾಹಿತಿ  
ಪಡೆಯುವ ಹಕ್ಕು ಒದಗಿಸುತ್ತದೆ.

**ಭಾರತವು ಪ್ರಜಾಸತ್ತಾತ್ಮಕ**  
ಗೌರಾಜ್ಯವಾಗಿರುವುದರಿಂದ ಪ್ರಜಾಪ್ರಭುತ್ವದ  
ಕಾರ್ಯನಿರ್ವಹಣೆಗೆ ಹಾಗೂ ಭ್ರಷ್ಟಾಜಾರ  
ನಿಯಂತ್ರಣ ಅತಿ ಅವಶ್ಯವಾಗಿರುವುದರಿಂದ  
ಹಾಗೂ ಸರ್ಕಾರದ ಕಾರ್ಯವೈಲಿರಿಯಲ್ಲಿ  
ಪಾರದರ್ಶಕತೆಯನ್ನು ಒದಗಿಸಲು  
ಮಾಹಿತಿ ಹಕ್ಕು ಅಧಿನಿಯಮವು ಅನುವು  
ಮಾಡಿಕೊಡುತ್ತದೆ. ದೇಶದ ಎಲ್ಲಾ  
ನಾಗರಿಕರು ಮಾಹಿತಿ ಹಕ್ಕು ಅಧಿನಿಯಮದ  
ಅಧಿಯಲ್ಲಿ ಬೇಕಾದ ಮಾಹಿತಿಯನ್ನು  
ಪಡೆಯಬಹುದಾಗಿದೆ.

ಮಾಹಿತಿ ಹಕ್ಕು ಅಧಿನಿಯಮ-  
2005ರನ್ನೂ ರಾಜ್ಯ ಮಾಹಿತಿ  
ಅಯೋಗವನ್ನು ರಚಿಸಲಾಗಿದೆ. ಈ  
ಅಧಿನಿಯಮದ ಅಡಿಯಲ್ಲಿ ಅದಕ್ಕೆ  
ಪ್ರದರ್ಶನಾದ ಅಧಿಕಾರಗಳನ್ನು ಚೆಲಾಯಿಸಲು  
ಮತ್ತು ಅದಕ್ಕೆ ವಹಿಸಿದ ಕಾರ್ಯಗಳನ್ನು  
ನಿರ್ವಹಿಸಲು ಅಧಿಕಾರ ನೀಡಲಾಗಿದೆ. ರಾಜ್ಯ  
ಸರ್ಕಾರದ ಆದೇಶ ಸಂಖ್ಯೆ:ಸಿಆಸ್‌ಇ 109  
ಆರ್.ಟಿ.ಎ 2005ರಂತೆ ರಾಜ್ಯ ಮಾಹಿತಿ  
ಅಯೋಗವು 2005 ಅಗಸ್ಟ್ 5 ರಂದು  
ರಚಿತವಾಗಿದೆ.



ಪ್ರಸ್ತುತ ಕರ್ನಾಟಕ ರಾಜ್ಯ ಮಾಹಿತಿ  
ಅಯೋಗವು ಮುಖ್ಯ ಮಾಹಿತಿ ಆಯುಕ್ತರು  
ಮತ್ತು ನಾಲ್ಕು ರಾಜ್ಯ ಮಾಹಿತಿ ಆಯುಕ್ತರು  
ಹಾಗೂ ಮೂರಕ ಸಿಬ್ಬಂದಿಯೊಂದಿಗೆ  
ಕಾರ್ಯನಿರ್ವಹಣಿಸುತ್ತದೆ.

ಅವರ ಮುಖ್ಯ ಕಾರ್ಯದರ್ಶಿಯವರ  
ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯು  
ರಚಿತವಾಗಿದೆ. ಮಾಹಿತಿ ಹಕ್ಕು ಅಧಿನಿಯಮ-  
2005ನ್ನು ಪರಿಣಾಮಕಾರಿಯಾಗಿ  
ಅನುಷ್ಠಾನಗೊಳಿಸುವತ್ತು ಸಮಿತಿಯು  
ಕಾರ್ಯನಿರ್ವಹಣಿಸುತ್ತದೆ. (ಸಿಆಸ್‌ಇ 91  
ಆರ್ ಟಿ ಇ 2008 ದಿನಾಂಕ 30.10.2008)

ಅವರ ಮುಖ್ಯ ಕಾರ್ಯದರ್ಶಿಯವರ  
ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿಯು  
ರಚಿತವಾಗಿದೆ. ಮಾಹಿತಿ ಹಕ್ಕು  
ಅಧಿನಿಯಮ-2005 ರ ಪ್ರಕರಣ 4(1)  
(ಎ) ಮತ್ತು 4(1)(ಬಿ) ಗಳಿಡಿ ಮಾಹಿತಿಗಳ  
ಪ್ರಕಟಣೆ ಬಗ್ಗೆ ಸಮಿತಿಯು ಪರಿಶೀಲನೆ  
ಮಾಡುತ್ತದೆ. (ಸಿಆಸ್‌ಇ 44 ಆರ್ ಟಿ ಇ  
2009 ದಿನಾಂಕ 21.07.2012)

ಸಾರ್ವಜನಿಕರಲ್ಲಿ ಮಾಹಿತಿ ಹಕ್ಕು  
ಅಧಿನಿಯಮ-2005ರ ಅರಿವು ಮೂಡಿಸಲು  
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಚಾರ  
ಸಂಕಳನೆಗಳನ್ನು ಕಾರ್ಯಾಗಾರಗಳನ್ನು  
ನಡೆಸುವಂತೆ ಸರ್ಕಾರವು ಕಾಲಕಾಲಕ್ಕೆ  
ಅವರಿಗೆ ಸುತ್ತೋಳೆಗಳ ಹಾಗೂ ಪತ್ರದ  
ಮೂಲಕ ಸೂಚಿಸುತ್ತಿರುತ್ತದೆ. □

ಮತ್ತು ತರಬೇತಿ ಕಾರ್ಯಕ್ರಮಗಳನ್ನು  
ನಡೆಸಲಾಗುತ್ತಿದೆ. ಸಾರ್ವಜನಿಕ ಮಾಹಿತಿ  
ಅಧಿಕಾರ ಮತ್ತು ಸಹಾಯಕ ಸಾರ್ವಜನಿಕ  
ಮಾಹಿತಿ ಅಧಿಕಾರಿಗಳಿಗೆ ಮೈಸೂರಿನಲ್ಲಿರುವ  
ಆಡಳಿತ ತರಬೇತಿ ಸಂಸ್ಥೆ, ಎಲ್ಲಾ ಜಿಲ್ಲಾ ತರಬೇತಿ  
ಸಂಸ್ಥೆಗಳಲ್ಲಿ ಹಾಗೂ ಕರ್ನಾಟಕ ಸರ್ಕಾರ  
ಸಚಿವಾಲಯದ ತರಬೇತಿ ಸಂಸ್ಥೆಗಳಲ್ಲಿ  
ಮಾಹಿತಿ ಹಕ್ಕು ಅಧಿನಿಯಮ-2005ರ  
ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು  
ಸೂಕ್ತ ತರಬೇತಿ ನೀಡಲಾಗುತ್ತದೆ. ಎಲ್ಲಾ  
ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ  
ಪಂಚಾಯತಿ ಅಧ್ಯಕ್ಷರು/ಕಾರ್ಯದರ್ಶಿಗಳಿಗೆ  
ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆ,  
ಜಿಲ್ಲಾ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ತರಬೇತಿ  
ಸಂಸ್ಥೆಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮ,  
2005ನ್ನು ಅನುಷ್ಠಾನಗೊಳಿಸಲು ತರಬೇತಿ  
ನೀಡಲಾಗುತ್ತದೆ.

ಮಾಹಿತಿ ಹಕ್ಕು ಅಧಿನಿಯಮ-  
2005ನ್ನು ಅನುಷ್ಠಾನಗೊಳಿಸುವತ್ತು  
ರಾಜ್ಯ ಸರ್ಕಾರವು ಉತ್ತಮ ರೀತಿಯಲ್ಲಿ  
ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎಲ್ಲಾ  
ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ  
ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ  
ಇಲಾಖಾ ಮುಖ್ಯಸ್ಥರುಗಳಿಗೆ ಅವರ  
ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳಿಗೆ ಈ  
ಅಧಿನಿಯಮದ ಕುರಿತು ಜಾಗೃತಿ ಮೂಡಿಸಲು  
ತರಬೇತಿಗಳನ್ನು ಕಾರ್ಯಾಗಾರಗಳನ್ನು  
ನಡೆಸುವಂತೆ ಸರ್ಕಾರವು ಕಾಲಕಾಲಕ್ಕೆ  
ಅವರಿಗೆ ಸುತ್ತೋಳೆಗಳ ಹಾಗೂ ಪತ್ರದ  
ಮೂಲಕ ಸೂಚಿಸುತ್ತಿರುತ್ತದೆ. □

## ಅಧಿವ್ಯಾಧಿ ಪಥ

ಸಂಸದರ ಸ್ಫೋರ್ಸ್‌ಯ ಪ್ರದೇಶಾಭಿವೃದ್ಧಿ ಕಾರ್ಯಕ್ರಮದ ಯೋಜನಾವಧಿಯನ್ನು 14 ಹಳಕಾಸು ಆಯೋಗದ ಅವಧಿ  
ಅಂದರೆ, 31.03.2020ರ ವರೆಗೆ ಮುಂದುವರೆಸಲು ಪ್ರಥಮ ಮಂತ್ರಿಯವರ ನೇತ್ಯತ್ವದ ಆರ್ಥಿಕ ವ್ಯವಹಾರಗಳ ಸಂಪುಟ  
ಸಮಿತಿ ಅನುಮೋದನೆ ನೀಡಿದೆ. ಈ ಯೋಜನೆಗೆ ವಾರ್ಷಿಕ 3950 ಕೋಟಿ ರೂ. ನಂತೆ ಒಟ್ಟು 11850 ಕೋಟಿ ರೂಪಾಯಿ  
ಮೊತ್ತವನ್ನು ಮುಂದಿನ ಮೂರು ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಯೋಜನೆಯ ನಿಯಮಾವಳಿಗಳಂತೆ ಅಗತ್ಯ ದಾಖಿಲೆಗಳನ್ನು ಸಲ್ಲಿಸಿದ ನಂತರ ನೋಡಲ್ ಜಿಲ್ಲಾ ಪ್ರಾಧಿಕಾರಕ್ಕೆ  
ನಿರ್ಧಿಯನ್ನು ಬಿಡುಗಡೆ ಮಾಡಲಾಗುತ್ತದೆ. ಕುದಿಯುವ ನೀರು, ಶಿಕ್ಷಣ, ಸಾರ್ವಜನಿಕ ಆಯೋಗ್, ರಸ್ತೆ, ಶೌಚಾಲಯ  
ಮೊದಲಾದ ಉದ್ದೇಶಗಳಿಗೆ ಹಣ ಬಳಸಲಾಗುತ್ತದೆ. 1993-94ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಇದುವರೆಗೆ  
44,929,17 ಕೋಟಿ ರೂ. ವೆಚ್ಚದಲ್ಲಿ 18.82180 ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ.

# ಜರಖಾಯೆಡರಿಜಣಿನ್ಲ್ಲಿ ಕುಂದು ಕೊರತೆ ನಿವಾರಣೆ ಪ್ರಾಧಿಕಾರ



\* ಭಾ.ಬೀ. ಪತ್ತಾರ

**ಕರ್ನಾಟಕದಲ್ಲಿ**  
**ಪಂಚಾಯತ್ರೋ ರಾಜ್ಯ**  
**ವ್ಯವಸ್ಥೆಯಿಂದ**  
**ಮೂರು ಜಿಲ್ಲೆಗಳಲ್ಲಿ**  
**ಪ್ರಾರ್ಥೀಕರಣದಾಳಿ**  
**ಕುಂದು ಕೊರತೆ ಲಿವಾರಣೆ**  
**ಪ್ರಾಧಿಕಾರಗಳನ್ನು**  
**ನೈಮಾತ ಮಾಡಲಾಗಿದೆ.**  
**ಈ ಒಂದಿಂದ ವ್ಯವಸ್ಥೆ**  
**ಎಲ್ಲ ಶುಲಾಖೆಗಳಲ್ಲಿ ಬಂದಳ್ಳ**  
**ಅಧಿಕಾರ**  
**ಪ್ರಾಧಿಕಾರದ ವ್ಯಾಪ್ತಿಯನ್ನೇ**  
**ಎಲ್ಲ ಶುಲಾಖೆಗಳನ್ನು ನಿಶ್ಚಯಿಸಿದಳ್ಳ,**  
**ಜನಾಧಾರಣೆಯಿಗೆ**  
**ಕ್ಷೀಕೃತಾರ್ಥಿ ನ್ಯಾಯ ಲಿಗಾನ್‌ನುದರಿಳಿ**  
**ಅವುಗಳನ್ನು ನಿಶ್ಚಯಿಸಿದಳ್ಳ,**  
**ಜನಾಧಾರಣೆಯಿಗೆ**  
**ಕಾರ್ಯೋದ್ಯಮ ಸಾಧನೆಗಳನ್ನು**  
**ಉಂಟಾಗಿಸಿದಳ್ಳ.**

ಕರ್ನಾಟಕ ರಾಜ್ಯದ ಪಂಚಾಯತ್ರೋ ರಾಜ್ಯ ಅಧಿನಿಯಮ, 1993 ರ ಪ್ರಕರಣ 296 ಏ ಯಲ್ಲಿ ರಾಜ್ಯ ಸರ್ಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಪ್ರತಿಯೊಂದು ಜಿಲ್ಲೆಯಲ್ಲಿ ನಿವೃತ್ತಿ ಜಿಲ್ಲಾ ನ್ಯಾಯಧಿಕಾರ ಅಧಿಕಾರ ನಿವೃತ್ತಿ ವಿಶೇಷ ದೇಶ್ಯಾಂಶ ಕರ್ಮಾಂಶ ದರ್ಜೆಗೆ ಕಡೆಮೆ ಇಲ್ಲದ ದರ್ಜೆಯ ಅಧಿಕಾರಿಯನ್ನು ಒಳಗೊಂಡ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿ ನೇಮಿಸಲು ಉಪಬಂಧ ಕಲ್ಪಿಸಲಾಯಿತು. ಅದರಂತೆ ಪ್ರಾರ್ಥೀಗಳಿಗೆ ಸರ್ಕಾರವು ಬೆಳ್ಗಾವಿ, ಚಿಕ್ಕಮಗಳೂರು ಮತ್ತು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯನ್ನು ನೇಮಿಸಿ ಮಾಡಿದೆ. ಪ್ರಕರಣ 296 ಬಿಯನ್ನು ಕುಂದುಕೊರತೆ ನಿವಾರಣೆ ಪ್ರಾಧಿಕಾರಕ್ಕೆ ಅರೆ ನ್ಯಾಯಿಕ ಅಧಿಕಾರ ನೀಡಿದ್ದು, ತನ್ನ ಮುಂದಿರುವ ವಿಷಯಗಳನ್ನು ತೀಕ್ಷ್ಣವಾಗಿ ವಿಲೇ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಪ-ಪ್ರಕರಣ(1) ರಲ್ಲಿ ಕುಂದು ಕೊರತೆ ನಿವಾರಣೆ ಪ್ರಾಧಿಕಾರದ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಲಾಗಿದೆ. ಒಂದು ಕಣ್ಣೀರಿ ಅಧಿಕಾರ ಅಧಿಕಾರ ಅಧಿಕಾರ ಸಿಬ್ಬಂದಿಯ ನ್ಯಾನತೆ, ನಿಲಾಕ್ಷೀ ಅಧಿಕಾರ ದುಷ್ಪತ್ಯದ ಪರಿಣಾಮವಾಗಿ ಆಗಿರುವ ಕುಂದು ಕೊರತೆಯನ್ನು ಅಧಿಕಾರ ನಿರ್ದಿಷ್ಟ ಅಕ್ರಮಗಳು ಅಧಿಕಾರ ಘಳಾನುಭವಕ್ಕೆ ಪರಿಣಾಮ ಉಂಟು ಮಾಡುವ ಭೌತಿಕ ಪ್ರಯೋಜನ ಅಧಿಕಾರ ಬೇಧ-ಭಾವವನ್ನು

ವ್ಯವಸ್ಥೆಗೆ ಸೂಕ್ತ ಚಾಲನೆ ದೊರಕಿದ್ದು, 2015ರ ತೀದ್ದುಪಡಿ ಅಧಿನಿಯಮದಿಂದ.

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ರೋ ರಾಜ್ಯ ಅಧಿನಿಯಮ, 1993 ರ ಪ್ರಕರಣ 296 ಏ ಯಲ್ಲಿ ರಾಜ್ಯ ಸರ್ಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಪ್ರತಿಯೊಂದು ಜಿಲ್ಲೆಯಲ್ಲಿ ನಿವೃತ್ತಿ ಜಿಲ್ಲಾ ನ್ಯಾಯಧಿಕಾರ ಅಧಿಕಾರ ನಿವೃತ್ತಿ ವಿಶೇಷ ದೇಶ್ಯಾಂಶ ಕರ್ಮಾಂಶ ದರ್ಜೆಗೆ ಕಡೆಮೆ ಇಲ್ಲದ ದರ್ಜೆಯ ಅಧಿಕಾರಿಯನ್ನು ಒಳಗೊಂಡ ಕುಂದು ಕೊರತೆ ನಿವಾರಣೆ ಪ್ರಾಧಿಕಾರಿಯಾಗಿ ನೇಮಿಸಲು ಉಪಬಂಧ ಕಲ್ಪಿಸಲಾಯಿತು. ಅದರಂತೆ ಪ್ರಾರ್ಥೀಗಳಿಗೆ ಸರ್ಕಾರವು ಬೆಳ್ಗಾವಿ, ಚಿಕ್ಕಮಗಳೂರು ಮತ್ತು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯನ್ನು ನೇಮಿಸಿ ಮಾಡಿದೆ. ಪ್ರಕರಣ 296 ಬಿಯನ್ನು ಕುಂದುಕೊರತೆ ನಿವಾರಣೆ ಪ್ರಾಧಿಕಾರಕ್ಕೆ ಅರೆ ನ್ಯಾಯಿಕ ಅಧಿಕಾರ ನೀಡಿದ್ದು, ತನ್ನ ಮುಂದಿರುವ ವಿಷಯಗಳನ್ನು ತೀಕ್ಷ್ಣವಾಗಿ ವಿಲೇ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಪ-ಪ್ರಕರಣ(1) ರಲ್ಲಿ ಕುಂದು ಕೊರತೆ ನಿವಾರಣೆ ಪ್ರಾಧಿಕಾರದ ಅಧಿಕಾರಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಲಾಗಿದೆ. ಒಂದು ಕಣ್ಣೀರಿ ಅಧಿಕಾರ ಅಧಿಕಾರ ಅಧಿಕಾರ ಸಿಬ್ಬಂದಿಯ ನ್ಯಾನತೆ, ನಿಲಾಕ್ಷೀ ಅಧಿಕಾರ ದುಷ್ಪತ್ಯದ ಪರಿಣಾಮವಾಗಿ ಆಗಿರುವ ಕುಂದು ಕೊರತೆಯನ್ನು ಅಧಿಕಾರ ನಿರ್ದಿಷ್ಟ ಅಕ್ರಮಗಳು ಅಧಿಕಾರ ಘಳಾನುಭವಕ್ಕೆ ಪರಿಣಾಮ ಉಂಟು ಮಾಡುವ ಭೌತಿಕ ಪ್ರಯೋಜನ ಅಧಿಕಾರ ಬೇಧ-ಭಾವವನ್ನು

\* ಕುಂದುಕೊರತೆ ನಿವಾರಣೆ ಪ್ರಾಧಿಕಾರ, ಜಿಲ್ಲಾ ಪಂಚಾಯತ್ರೋ, ಚಿಕ್ಕಮಗಳೂರು.

ಸೂಚಿಸುವ ನಿರ್ದಿಷ್ಟ ಪ್ರಕರಣವನ್ನು ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಪರಿಗಳಿನ ಸತಕ್ಕದ್ದು ಮತ್ತು ವಿಲೇ ಮಾಡತಕ್ಕದ್ದು, ಎಂಬುದಾಗಿ ಪ್ರಕ್ರಿಯೆ ಕೆಲ್ಲಿಸಲಾಗಿದೆ.

ಈ ಬದಲಾವಣೆಯಿಂದ ನಿಗದಿತ ಕಾಲಮಿತೀಯೋಳಗೆ ಕ್ಷೇಪ್ರವಾಗಿ ದೂರುಗಳ ವಿಲೇವಾರಿ ಸಾಧ್ಯತೆಗಾಗಿ ಕ್ರಮ ಕೈಗೊಂಡಂತಾಗಿದೆ.

ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ಈ ಹೊಸ ವ್ಯವಸ್ಥೆಯಲ್ಲಿ ಬಾಧಿತ ವ್ಯಕ್ತಿಯಿಂದರೆ ಕನಾಟಕ ಗ್ರಾಮ ಸ್ವಾರಾಜ್ಯ ಮತ್ತು ಪಂಚಾಯತ್ರ ರಾಜ್ ಅಧಿನಿಯಮ, 1993 ಅಥವಾ ಯಾವುದೇ ಇತರೆ ಕಾನೂನಿನಡಿಯಲ್ಲಿ ಆತನು ಅನುಭವಿಸಬೇಕಾದ ಸೇವೆಯನ್ನು ನೀಡುವಲ್ಲಿ ಗ್ರಾಮ ಪಂಚಾಯತ್ರ, ತಾಲ್ಲೂಕು ಪಂಚಾಯತ್ರ ಮತ್ತು ಜಿಲ್ಲಾ ಪಂಚಾಯತ್ರ ಯಾವುದನ್ನಾದರೂ ಮಾಡಬೇಕಾದರಿಂದ ಅಥವಾ ಬಿಟ್ಟು ಬಿಡುವುದರಿಂದ ಬಾಧಿತನಾದ ಒಬ್ಬ ನಾಗರಿಕ. ಪರಿಂಚಾಯತ್ರಿಯ ಮೂಲಕ ಸರ್ಕಾರವು ನೀಡುವ ಯಾವುದೇ ಸ್ಕ್ರೋಮಿನ ಪ್ರಯೋಜನವನ್ನು ಕೋರುವ ವ್ಯಕ್ತಿಯನ್ನು ಒಳಗೊಳ್ಳಲು ಪರಿಭಾಷೆಯನ್ನು ಸಷ್ಟವಾಗಿ ಅಳವಡಿಸಲಾಗಿದೆ. ಅದರಂತೆ ಅಧಿನಿಯಮದಲ್ಲೇ,

“ಕುಂದು ಕೊರತೆ” ಎಂದರೆ,-

- i) ನೀರು ಸರಬರಾಜು;
- ii) ಆರೋಗ್ಯ ನಿರ್ವಹಣೆ;
- iii) ರಸ್ತೆ ನಿರ್ವಹಣೆ;
- iv) ಬೀರಿ ದೀಪಗಳ ನಿರ್ವಹಣೆ;
- v) ಯಾವುದೇ ಯೋಜನೆ ಅಥವಾ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು;
- vi) ಯಾವುದೇ ಯೋಜನೆ ಅಥವಾ ಯೋಜನೆಯ ಪ್ರಯೋಜನದ ಹಂಚಿಕೆ;
- vii) ಸ್ನೇಹಾರ್ಥಿಕರಣ ನಿರ್ವಹಣೆ;
- viii) ಯಾವುದೇ ದಸ್ತಾವೇಚಗಳು ಅಥವಾ ಪ್ರಮಾಣಪತ್ರವನ್ನು ಮಂಜೂರು ಮಾಡುವುದು ಅಥವಾ ಹೊರಡಿಸುವುದು;
- ix) ನಿಯಮಿಸಬಹುದಾದ ಯಾವುದೇ ಇತರ ವಿಷಯ,

- ಇವುಗಳ ಸಂಬಂಧದಲ್ಲಿ ಗ್ರಾಮ ಪಂಚಾಯತ್ರ, ತಾಲ್ಲೂಕು ಪಂಚಾಯತ್ರ ಮತ್ತು ಜಿಲ್ಲಾ ಪಂಚಾಯತ್ರ ತೆಗೆದುಕೊಳ್ಳುವ ನಿರ್ಣಯವನ್ನು ಮಾಡುವುದರಿಂದ ಅಥವಾ ಬಿಟ್ಟುಬಿಡುವುದರ ಕುರಿತು ಬಾಧಿತ ನಾಗರಿಕನು ನೀಡುವ ಯಾವುದೇ ದೂರನ್ನು ಇದು ಒಳಗೊಳ್ಳುತ್ತದೆಯೆಂದು ವ್ಯಾಪ್ತಿಯನ್ನು ನಿರ್ಧರಿಸಿದೆ.

ಕುಂದು ಕೊರತೆ ನಿವಾರಣಾ ಪ್ರಾಧಿಕಾರ ರಚನೆ ಮೂಲಕ

(ಎ) ದೂರನ್ನು ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳು ಮೀರದ ಸಮಯದ ಚೌಕಟ್ಟನಲ್ಲಿ ಸಮಯದ ತೊಂದರೆಯನ್ನು ಪರಿಹರಿಸಲಾಗಿದೆ.

(ಬಿ) ತೊಂದರೆಯು ಆಗಿರುವ ಕಾರಣವನ್ನು ಗುರುತಿಸುವುದು ಮತ್ತು ತಪ್ಪಿತನ್ನು ಅಧಿಕಾರಿ ಅಥವಾ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ಹೊರಿಸುವುದು ಮತ್ತು (ಎ) ಖಂಡದಲ್ಲಿ ನಿರ್ದಿಷ್ಟಪಡಿಸಿದ ಅವಧಿಯ ತರುವಾಯ ಒಂದು ತಿಂಗಳೊಳಗೆ ಕುಂದು ಕೊರತೆಯನ್ನು ಸಮಾಧಾನಕರವಾಗಿ ಪರಿಹರಿಸಲಾಗಿದೆ;

(ಸಿ) ಅಧಿಕಾರಿ ಅಥವಾ ವ್ಯಕ್ತಿಯ ಅಸಮರ್ಥತೆ, ನಿರ್ಜಾತ ಅಥವಾ ದುಷ್ಪತ್ತಿ ಪರಿಣಾಮವಾಗಿ ತೊಂದರೆಯಾಗಿದ್ದಲ್ಲಿ ಕ್ರಮವನ್ನು ನಡೆತ ನಿಯಮಗಳು ಮತ್ತು ಇಲಾಖಾ ಪ್ರಕ್ರಿಯೆಗಳ ಅನುಸಾರವಾಗಿ ನಡೆಸಲಾಗಿದೆ;

(ಡಿ) ಸರಕುಗಳ ಮತ್ತು ಸೇವೆಗಳನ್ನು ನೀಡಲು ಜವಾಬ್ದಾರನಾದ ವ್ಯಕ್ತಿಯು ಬೇಕಾಗಿಯೇ ಸರಕು ಅಥವಾ ಸೇವೆಯನ್ನು ಒದಗಿಸಲು ನಿರ್ಜಾತಿಸಿರುವ ಅಥವಾ ಬ್ರಹ್ಮಾಚಾರ ತಡೆಗಟ್ಟಿವ ಅಧಿನಿಯಮ, 1988 ರ ಅಡಿಯಲ್ಲಿ ಪ್ರಕರಣದ ಮೇಲ್ಮೈಟದಲ್ಲೇ ಆಧಾರಗಳು ಇದ್ದಾಗ ಆ ಮಟ್ಟಗೆ ವಿಧಿಸಬೇಕಾದ ದಂಡದ ಶಿಫಾರಸಿನೊಂದಿಗೆ ಸರ್ಕಾರದ ಪ್ರಥಾನ ಕಾರ್ಯದರ್ಶಿ ಅಥವಾ ಸಂದರ್ಭಾನುಸಾರವಾಗಿ ಸರ್ಕಾರದ ಕಾರ್ಯದರ್ಶಿಗೆ ಆತನು ಅವಲೋಕನೆಯನ್ನು ಮಾಡುವುದು ಮುಂತಾದವುಗಳನ್ನು ಪರಿಗಳಿಸಿ ದೂರ ವಿಲೇವಾರಿಗಾಗಿ ದೂರುದಾರರಿಗೆ, ಜನಸಾಮಾನ್ಯರಿಗೆ ಅದರಲ್ಲೂ ಸಮಾಜದ



ಎಲ್ಲ ಸ್ತರಗಳಿಗೂ ನ್ಯಾಯ ಸಿಗುವಂತೆ ಕಾರ್ಯ ನಿರ್ವಹಿಸಬೇಕಾಗಿದೆ.

ಈ ಉದ್ದೇಶ ಈದೇರಿಕೆಗಾಗಿ ಕುಂದುಕೊರತೆ ಪ್ರಾಧಿಕಾರಕ್ಕೆ ಅರೆನ್ನಾಯಿಕ ಅಧಿಕಾರ ನೀಡಿರುವುದರಿಂದ ಅಧಿಕಾರಶಾಹಿಯನ್ನು ಜಾಟಪಟಿನಂತೆ ಜುರುಕುಗೊಳಿಸಿ ಕಾರ್ಯಪ್ರವೃತ್ತರಾಗಲು ಅನುಕೂಲ ಕೆಲ್ಲಿಸಲಾಗಿದೆ.

ಕನಾಟಕ ಗ್ರಾಮ ಸ್ವಾರಾಜ್ಯ ಮತ್ತು ಪಂಚಾಯತ್ರ ರಾಜ್ (ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಮುಂದೆ ದೂರನ್ನು ದಾಖಿಲು ಮಾಡುವ ಪ್ರಕ್ರಿಯೆ ಮತ್ತು ವಿಲೇ ವಿಧಾನಗಳು) ನಿಯಮಗಳು, 2017 ನ್ನು ಅಧಿಸೂಚನೆ ಸಂಖ್ಯೆ: ಗ್ರಾಪ 543 ಗ್ರಾಪಂ 2016, ದಿನಾಂಕ: 27-01-2017 ರಲ್ಲಿ ಹೊರಡಿಸಲಾಗಿದೆ. ಅದರಷ್ಟು ದೂರಿನ ಜೊತೆಗೆ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯ ಹೆಸರಿನಲ್ಲಿ ಹತ್ತು ರೂಪಾಯಿ ಹೋಸ್ಟಲ್ ಆರ್ಡರ್ ಅಥವಾ ಬ್ಯಾಂಕಿನಲ್ಲಿ ಹಣ ಸಂದಾಯ ಮಾಡಿರುವ ರಸೀದಿಯೋಂದಿಗೆ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುವುದು.

ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ನಿರ್ಧಾರದಿಂದ ಬಾಧಿತನಾದ ಅಥವಾ ಆತನು ದಾಖಿಲು ಮಾಡಿದ ದೂರಿನ ಸಂಬಂಧದಲ್ಲಿ ತೆಗೆದುಕೊಂಡ ಕ್ರಮದ ವರದಿಯನ್ನು ಸ್ವೀಕರಿಸಿದ ಯಾವೊಬ್ಬ ವ್ಯಕ್ತಿಯು, ಅಂಥ ತೀವ್ರಾನದ ಸ್ವೀಕೃತಿಯ ಮುಕ್ತಾಯದಿಂದ ಮೂವತ್ತು ದಿನಗಳ ಒಳಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರ ರಾಜ್ ಇಲಾಖೆಯ ಸರ್ಕಾರದ ಪ್ರಥಾನ ಕಾರ್ಯದರ್ಶಿ ಅಥವಾ ಸಂದರ್ಭಕ್ಕನುಸಾರವಾಗಿ ಸರ್ಕಾರದ ಕಾರ್ಯದರ್ಶಿಗೆ ಅಪೀಲನ್ನು ಸಲ್ಲಿಸಬಹುದು ಮತ್ತು ಅಂಥ ಅಪೀಲು ಪ್ರಾಧಿಕಾರದ ತೀವ್ರಾನವು ಅಂತಿಮವಾಗಿರತಕ್ಕದ್ದು. ಆದರೆ ಅಪೀಲಿಗಾಗಿ ಯಾವುದೇ ನಮೂನೆ

ಮತ್ತು ಶುಲ್ಕವನ್ನು ನಿಗದಿಪಡಿಸಲಾಗಿಲ್ಲ. ಅಪೀಲು ಪ್ರಾಧಿಕಾರವು ಅಂಥ ಅಪೀಲನ್ನು ತೊಂಬತ್ತು ದಿನಗಳೊಳಗಾಗಿ ಇತ್ಯಾರ್ಥವಾದಿಸಬೇಕಾಗುವುದು.

ಕುಂದುಕೋರತೆ ನಿವಾರಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ ದಿನದಿಂದ ಮೂವತ್ತು ದಿನಗಳೊಳಗಾಗಿ ಸದರಿ ದೂರನ್ನು ಇತ್ಯಾರ್ಥವಾದಿಸಬೇಕೆಂದು ಶಾಸನಾತ್ಮಕವಾಗಿ ನಿಗದಿಪಡಿಸಿರುವುದರಿಂದ ಜನರ ಕುಂದುಕೋರತೆಗಳಿಗೆ ಅತ್ಯಂತ ಶೈರಿತವಾಗಿ ಪರಿಹಾರ ಸಿಗುವುದರಿಂದ ಸಾಮಾನ್ಯ ಜನರಿಗೆ ಇಡರಿಂದ ಅತ್ಯಂತ ಉಪಯೋಗವಾಗುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಜನರು ಇತ್ತೀಚೆಗೆ ಈ ಪ್ರಾಧಿಕಾರ ಸಾಫ್ಟಪನೆಯ ಪ್ರಯೋಜನವನ್ನು ಪಡೆಯುತ್ತಿದ್ದು, ಗ್ರಾಮದ ಅಭಿವೃದ್ಧಿಯಲ್ಲಿಯ ವಿಷಯದಲ್ಲಿ ದೂರುಗಳನ್ನು ದಾಖಲಿಸಲು ಉತ್ತರಕಾರಿಗುರುವುದು ಒಳೆಯ ಜನಪರ ಬೆಳೆವಣಿಗೆಯಾಗಿದೆಯೆಂದರೆ ಅತಿಶಯೋತ್ಸಯಲ್ಲ. ತಿದ್ದುಪಡಿ ಅಧಿನಿಯಮದ ಉದ್ದೇಶ ಅಷ್ಟರಮಟ್ಟಿಗೆ ಸಾರ್ಥಕವಾದರೆ ಸಾಫಲ್ಯತೆ ಮನಗಾಣಬಹುದು.

ಉದಾಹರಣೆಗಾಗಿ ಚಿಕ್ಕಮಗಳೂರಿನಲ್ಲಿ ಕುಂದುಕೋರತೆ ನಿವಾರಣಾ ಪ್ರಾಧಿಕಾರ ದಿನಾಂಕ: 23 ಜೂನ್ 2017ರಂದು ಕಾಯಾರಂಭ ಮಾಡಿದ್ದು. ಪ್ರಥಮವಾಗಿ ಸೂಕ್ತ ಪ್ರಚಾರವಿಲ್ಲದಿದ್ದ ಪ್ರಯುಕ್ತಿ ದೂರುಗಳ ಸ್ವೀಕೃತಿಯ ನಿಧಾನವಾದರೂ ಈಗ ಬಹಳಷ್ಟು ಗ್ರಾಮಗಳಲ್ಲಿ ಜನರಿಗೆ ಈ ಪ್ರಾಧಿಕಾರವಿರುವ ವಿಷಯ ತೀಳಿದು ಬಂದಿದ್ದು, ದೂರುಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ದಾಖಲು ಮಾಡುವ ಪ್ರವೃತ್ತಿ ಹೆಚ್ಚಿಗೆ ಇದೆ, ಈ ಕೆಳಕಂಡ ಅಂತಿಮ ಈ ವಿಷಯವನ್ನು ಮಣಿಕ್ಕಿಸುತ್ತದೆ. ಅಂದರೆ,-

ಪ್ರಾರಂಭದ ಜೂನ್, 2017ರಂದು ದಾಖಲಾದ ದೂರುಗಳ ಸಂಖ್ಯೆ: 09

ಇತ್ತೀಚಿನವರೆಗೆ ದಾಖಲಾದ ದೂರುಗಳ ಸಂಖ್ಯೆ: 148 (144 + 4)

ಅದರಲ್ಲಿ, ಪ್ರಾಧಿಕಾರವು ಜನವರಿ 15, 2018ರ ವರೆಗೆ 80 ಪ್ರಕರಣಗಳನ್ನು ಇತ್ಯಾರ್ಥ ಮಾಡಿದೆ. ಬಾಕಿ 68 ಪ್ರಕರಣಗಳಿದ್ದು (64+4) ಪಂಚಾಯತಿ ಅಭಿವೃದ್ಧಿ ಅಧಿಕಾರ, ಕಾರ್ಯನಿರ್ವಹಕ ಅಧಿಕಾರ ಮತ್ತು

## ನಮೂನೆ

(ನಿಯಮ 3 (1) ನ್ನು ಸೋಡಿ)

ಕುಂದು ಕೋರತೆ ನಿವಾರಣಾ ಪ್ರಾಧಿಕಾರಕ್ಕೆ ದೂರುಗಳನ್ನು ಸಲ್ಲಿಸಲು ಅಜ್ಞ ನಮೂನೆ

ಇವರಿಗೆ:

ಕುಂದು ಕೋರತೆ ನಿವಾರಣಾ ಪ್ರಾಧಿಕಾರ,  
.....ಜಿಲ್ಲೆ.

ಮಾನ್ಯರೆ,

1. ದೂರುದಾರರ ಹೆಸರು ಮತ್ತು ದೂರವಾಣಿ ಸಂಖ್ಯೆ (ಇದ್ದಲ್ಲಿ)
2. ದೂರುದಾರರ ವಿಳಾಸ
3. ವಿರುದ್ಧ ದೂರು ಸಲ್ಲಿಸುತ್ತಿರುವ ಪಂಚಾಯತಿಯ ಹೆಸರು
4. ವಿರುದ್ಧ ದೂರು ಸಲ್ಲಿಸುತ್ತಿರುವ ಪಂಚಾಯತಿಯ ಅಧ್ಯಕ್ಷ /ಉಪಾಧ್ಯಕ್ಷ/ಸದಸ್ಯರು /ಅಧಿಕಾರಿ/ವ್ಯಕ್ತಿ ಅಥವಾ ನೋಕರರ ಹೆಸರು
5. ಪಂಚಾಯತಿ ಕರ್ತವ್ಯಗಳು ಅಥವಾ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಸೇವಾ ಲೋಪ, ಅಧ್ಯಕ್ಷತೆ, ನಿಲ್ವಕ್ಕತೆ, ಅಸಮರ್ಥತೆ ಅಥವಾ ದುಷ್ಪತ್ತದ ಸ್ವರೂಪಗಳು
6. ಮೂರಕ ದಾಖಲೆಗಳು / ಸಾಕ್ಷೆಗಳು
7. ಅಭಿವೃದ್ಧಿ (ಪ್ರಮಾಣ ಪತ್ರ)
8. ದೂರುದಾರರು ಒದಗಿಸಬಹುದಾದ ಇತರೆ ಯಾವುದೇ ಮಾಹಿತಿ (ಮಾಹಿತಿಗಳನ್ನು ದಾಖಲಿಸಲು ಹೆಚ್ಚಿನ ಮಂಟಗಳನ್ನು ಒಳಗೊಳಿಸಬಹುದು)

ಸ್ಥಳ :

ದಿನಾಂಕ :

ದೂರುದಾರರ ಹೆಸರು ಮತ್ತು ಸಹಿ

ಮೇಲ್ಮೊಂಡವುಗಳಲ್ಲಿ, ಅಭಿವೃದ್ಧಿ ಮತ್ತು ಮೋಸ್ಟ್‌ಲ್ರೋ ಆರ್ಕಾರ್ಗಳನ್ನು ದೂರಿನ ಜೊತೆ ನೀಡಲು ಗ್ರಾಮೀಣ ಭಾಗದ ಜನರಿಗೆ ಕಾಲವ್ಯಯ ಮತ್ತು ಹಣದ ಮುಗ್ಧಿನಿಂದ ದೂರು ನೀಡಲು ಸಾಧ್ಯವಾಗದೇ ಇರುವ ವಿಚಾರ ಪರಿಗಣಿಸಿ, ಅವುಗಳ ಅವಶ್ಯಕತೆಯನ್ನು ಕೈಬಿಟ್ಟು, ನಿಯಮ ಸರ್ಜಿಕರಣ ಮಾಡುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ. ಇದರಿಂದ ಜನಸಾಮಾನ್ಯರು ಯಾವುದೇ ತೊಂದರೆಯಿಲ್ಲದೇ ನೇರವಾಗಿ ತಮ್ಮ ಕುಂದುಕೋರತೆ ದಾಖಲಿಸಲು ಅವಕಾಶವಾಗುತ್ತದೆ.

ತಹಸೀಲಾರ್ ಮುಂತಾದವರಿಂದ ಮಾಹಿತಿ ಹೊರಿದ್ದು, ಉತ್ತರಗಳನ್ನು ಕಾಯಲಾಗುತ್ತಿದೆ. ಈ ಒಟ್ಟಾರೆ ಪ್ರಕರಣಗಳಲ್ಲಿ 3 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನೋಟೆಸನ್ನು ನೀಡಲಾಗಿದ್ದು, ತದನಂತರ ತುರಾಗಿ ಕ್ರಮ ತೆಗೆದುಹೊಂಡ ಹಿನ್ನೆಲೆಯಲ್ಲಿ ಮತ್ತು ಒಬ್ಬ ಕಾರ್ಯನಿರ್ವಹಕ ಅಧಿಕಾರಿಗೆ ನೋಟೆಸ ನೀಡಲಾಗಿದ್ದು, ತದನಂತರ ತುರಾಗಿ ಕ್ರಮ ತೆಗೆದುಹೊಂಡ ಹಿನ್ನೆಲೆಯಲ್ಲಿ ಕಾರ್ಯನಿರ್ವಹಕ ಅಧಿಕಾರಿಯ ವಿರುದ್ಧದ ಕ್ರಮ ಮಾತ್ರ ಕೈಬಿಡಲಾಗಿದೆ.

ಕುಂದುಕೋರತೆ ನಿವಾರಣಾ ಪ್ರಾಧಿಕಾರಿಗೆ ಇತ್ತೀಚಿನವರೆಗೆ ಬಂದ ದೂರುಗಳನ್ನು ಪರಿಶೀಲಿಸಿದಾಗ ಆಶ್ರಯ ಗಮನಿಸಲಾಗಿದೆ. ಶಾಲೆಗಳ ದುಸ್ಕಿತಿ, ಅಂಗನವಾಡಿ ದುಸ್ಕಿತಿಗಳ ಬಗ್ಗೆಯೂ ಸಹ ದೂರುಗಳು ಸ್ವೀಕೃತವಾಗಿದ್ದು, ಅವುಗಳನ್ನು

ಪರಿಹರಿಸುವ ನಿಟ್ಟನಲ್ಲಿ ಪ್ರಾಧಿಕಾರ ಕಾರ್ಯೋಚನೆಯಿವಾಗಿದೆ.

ಹುಂಡುಕೊರತೆ ನಿವಾರಣಾ ಪ್ರಾಧಿಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಕೆಲವೊಂದು ಅಡೆ ತಡೆಗಳನ್ನು ಅನುಭವಿಸಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮೊಲೀಸು ಕಂಡಾಯ ಇಲಾಖೆಯ ಸಹಕಾರವೂ ಅತ್ಯಂತ ಅವಶ್ಯಕ. ಜಿಕ್ಕಮಗಳೂರು ಜೆಲ್ಲೆಯಲ್ಲಿ ವಾಸ್ತವವಾಗಿ ಜಮೀನು ಒತ್ತುವರಿ ಅತ್ಯಂತ ಸಹಜವೆಂಬ ಪರಿಸ್ಥಿತಿಯಿದೆ. ಆಲ್ಯಾರಿನಲ್ಲಿಯ ಉದಾಹರಣೆ ಅತ್ಯಂತ ಜ್ಞಲಂತ ಪ್ರಕರಣವಾಗಿದ್ದು, ಇಂಥ ಪ್ರಕರಣಗಳು ಜೆಲ್ಲೆಯಲ್ಲಿ “ಸಾಮಾನ್ಯ” ಎಂಬಷ್ಟು ಇವೆ. ಅತ್ಯಂತ ಹಳೆಯ ಪ್ರಕರಣದಲ್ಲಿ ದಾಖಲೆಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲದಿರುವುದು ಇಂಥ ಪ್ರಕರಣಗಳನ್ನು ಜಟಿಲವಾಗಿಸುತ್ತದೆ.

ಈಗ ಪ್ರಾಯೋಗಿಕವಾಗಿ ಬೆಳ್ಗಾವಿ ಮತ್ತು ಜಿಕ್ಕಮಗಳೂರಿನ ಹುಂಡುಕೊರತೆ ನಿವಾರಣಾ ಪ್ರಾಧಿಕಾರಗಳಲ್ಲಿ, ಜಿಕ್ಕಮಗಳೂರು ಪ್ರಾಧಿಕಾರ ನಿರ್ವಹಿಸಿದ ಅನೇಕ ಪ್ರಕರಣಗಳಲ್ಲಿ ಮುಂದಿನ ಎರಡು ಪ್ರಕರಣಗಳಲ್ಲಿ ತೆಗೆದುಕೊಂಡ ಕ್ರಮ ಪರಿಶೀಲಿಸಿದಲ್ಲಿ ಪ್ರಾಧಿಕಾರದ ಸ್ಥಾಪನೆಯನ್ನು ಸಮರ್ಥಸಿಕೊಳ್ಳಲುವುದರಲ್ಲಿ ಸಮರ್ಥನೆ ಕಂಡುಕೊಳ್ಳಬಹುದು. ಅಂದರೆ, -

ಆಲ್ಯಾರಿನ ಒಬ್ಬರು ಮಹಿಳೆ ಪ್ರಾಧಿಕಾರಕ್ಕೆ ಸರ್ವ ನಂಬರ್ ನಲ್ಲಿ ಅವರ ಜಮೀನಿಗೆ ಹೋಗಲು ಸಹ ದಾರಿ ಒದಗಿಸಿಕೊಡಲು ದೂರು ಸಲ್ಲಿಸಿದಾಗ, ಪಹಣಿಯ ದಾಖಲೆಯಲ್ಲಿ ಅದು “ತಾಲ್ಯಾಕು ಪಂಚಾಯತಿ”ಯ ಹೆಸರಲ್ಲಿದ್ದು ತಿಳಿದು ಅದನ್ನು ಅದೇ ಗ್ರಾಮದ ಮತ್ತೊಬ್ಬರು “ಒತ್ತುವರಿ” ಮಾಡಿ ಬೆಳೆ ಬೆಳೆದಿರುವುದು



ಹುಂಡುಬಂತು. ಸದರಿಯವರು ಭೂಕಂಡಾಯ ಅಧಿನಿಯಮದ ಪ್ರಕರಣ 94 ‘ಸಿ’ಯಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಅಜ್ಞ ಸಲ್ಲಿಸಿದ್ದು, ತಾಲ್ಯಾಕು ಪಂಚಾಯತಿ ಆಸ್ತಿಯ ಈ ಮೊದಲೇ ಅವರಿಗೆ ಹಕ್ಕು ಪತ್ರದ ಮೂಲಕ ನೀಡಲಾಗಿದೆಯಂಬ ವಾದ ಮಾಡಿದ್ದು, ಅವರೊಬ್ಬ ಪ್ರಭಾವಿ ವ್ಯಕ್ತಿಯಂಬುದನ್ನು ಮತ್ತು ಈ ಕಾರಣದಿಂದ ಒತ್ತುವರಿ ತೆರವು ಮಾಡಲು ಸಾಧ್ಯವಾಗಿಲ್ಲವೆಂಬುದನ್ನು ಪ್ರಾಧಿಕಾರ ಗಮನಿಸಿ ಕಾರ್ಯನಿರ್ವಹಣೆ ಅಧಿಕಾರಿಗೆ ಆ ಆಸ್ತಿಯನ್ನು ಒತ್ತುವರಿ ತೆರವುಗೊಳಿಸಿ, ತನ್ನ ವಶಕ್ಕೆ ತೆಗೆದುಕೊಳ್ಳಲು ನೋಟೀಸು ನೀಡಿದ್ದು, ಅದರಂತೆ ಮೊಲೀಸು ಮತ್ತು ಇತರ ಅಧಿಕಾರಿಗಳ ಸಹಾಯದಿಂದ ಕ್ರಮ ತೆಗೆದುಕೊಳ್ಳಲಾಯಿತು.

ಈ ಕ್ರಮದ ಪರಿಣಾಮ, ಒತ್ತುವರಿದಾರರು, ದೂರುದಾರರಿಗೆ ಸದರಿಯವರ ಜಮೀನಿಗೆ ಹೋಗಲು ಮಾರ್ಗ ಬಿಟ್ಟುಕೊಡಲು ಒಬ್ಬ, ನ್ಯಾಯಾಲಯದ ತೀರ್ಣಿನಂತೆ ಕ್ರಮ ಕೈಗೊಳ್ಳಲುವುದಾಗಿ ಮತ್ತು ಇನ್ನು ಮುಂದೆ ಯಾವುದೇ ಬೆಳೆ ಬೆಳೆಯುವುದಿಲ್ಲವೆಂದು ಪತ್ರ ಬರೆದು ತಾಲ್ಯಾಕು ಪಂಚಾಯತಿಗೆ ಒಬ್ಬಿಸಿದ್ದು, ಒಂದು ಸಣ್ಣ ಪ್ರಕರಣವೆಂದು ಪ್ರಾಧಿಕಾರ ಪರಿಗಳಿನದೇ ಕ್ರಮ ತೆಗೆದುಕೊಂಡಿರುವುದು ವ್ಯವಸ್ಥೆ ಬದಲಾವಣೆ ಮಾಡಿರುವುದರ ಫಲಶ್ರುತಿಯಿಂದು ಹೇಳಬಹುದು.


ಇನ್ನೊಂದು ಪ್ರಕರಣದಲ್ಲಿ ವಿಜಯದಶಮಿಯ ಪ್ರಯುಕ್ತ ಕಾರ್ಮಿಕರೂ ಬರದೇ ಕಸ ವಿಲೇವಾರಿ ವಹಿಸಿಕೊಂಡ ಗುತ್ತಿಗೆದಾರರು, ಅಲ್ಲಂಪುರ ಗ್ರಾಮದಲ್ಲಿ ರಸ್ತೆಯಲ್ಲೇ ಕಸ ಗುಡ್ಡೆ ಮಾಡಿ ಹೋಗಿದ್ದು, ಎಲ್ಲರ ಜರ್ಜಿಗೆ ಗ್ರಾಸವಾಯಿತು, ಮಾಡ್ಯಮಗಳಲ್ಲಿ ಈ ವಿಷಯ ಬಿತ್ತರವಾಯಿತು. ದೂರು ಹುಂಡುಕೊರತೆ ಪ್ರಾಧಿಕಾರದಲ್ಲಿ ದಾಖಲೆಸಲಟಿತು. ಆಗ ಪರಿಸ್ಥಿತಿ ಗಂಭೀರತೆ ಅರಿತು ಪ್ರಾಧಿಕಾರ ಸ್ಫೇರದಲ್ಲೇ ಹಾಜರಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಡನೆ ಜರ್ಜಿಸಿ ಪರ್ಯಾಯ ವ್ಯವಸ್ಥೆ ಮಾಡುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿದ್ದು, ಇನ್ನೊಂದು ಸೆಣ್ಣ ಉದಾಹರಣೆ.

ಅಂತಿಮವಾಗಿ, ಈ ರೀತಿಯ ವ್ಯವಸ್ಥೆ ಎಲ್ಲ ಇಲಾಖೆಗಳಲ್ಲಿ ಬಂದಲ್ಲಿ ಅಧಿವಾ ಪ್ರಾಧಿಕಾರದ ವ್ಯಾಪ್ತಿಯನ್ನೇ ಎಲ್ಲ ಇಲಾಖೆಗಳಗೂ ವಿಸ್ತರಿಸಿದ್ದೆ, ಜನಸಾಮಾನ್ಯರಿಗೆ ಕ್ಷೇತ್ರವಾಗಿ ನ್ಯಾಯ ಸಿಗುವುದರಲ್ಲಿ, ಸಮಾಜದ ಯಾವುದೇ ಸ್ತರದ ವೈಕಿ ಹಣ ಲಿಜೆಲ್ಲಿರಂತೆ ಕಾರ್ಯ ಸಾಧನೆಯಾಗುವುದರಲ್ಲಿ ಸಂಶಯವಿಲ್ಲ. ಪ್ರತಿ ಇಲಾಖೆಯಲ್ಲಿ ಈ ರೀತಿಯ ವ್ಯವಸ್ಥೆಯಾದಲ್ಲಿ, ಟೋಕಾಯುಕ್ತ ಎ.ಸಿ.ಬಿ. ಜೆಲ್ಲಾಧಿಕಾರಿ ಮುಖ್ಯ ಕಾರ್ಯನಿರ್ವಹಣಾರ್ಥಿ ಮುಂತಾದವರ ಕೆಲಸದ ಹೊರೆ ಕಡಿಮೆಯಾಗಿ, ಇನ್ನಷ್ಟು ಪ್ರಾಮುಖ್ಯವಾದ ಕೆಲಸ ಕಾರ್ಯಗಳಿಗೆ ಗಮನ ನೀಡುವವ್ಯಾಪಕ ಮಟ್ಟಿಗೆ ಸಹಾಯವಾಗುವುದರಲ್ಲಿ ಎಳ್ಳಷ್ಟು ಸಂದರ್ಭದಲ್ಲಿ. ಸರ್ಕಾರ ನೀತಿ ನಿರ್ಣಯ ತೆಗೆದುಕೊಳ್ಳಬೇಕಷ್ಟೇ ಎಲ್ಲ ಜೆಲ್ಲಾಗಳಲ್ಲಿ ಈ ಪ್ರಾಧಿಕಾರ ನೇಮಿಸಲ್ಪಟ್ಟಲ್ಲಿ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ. □

## ಅಣ್ಣಂದಿ ಪಣ

ರ್ಯಾಲ್ ಇಲಾಖೆಯ ಸಂಚಾರದ ಬಗ್ಗೆ ಮಾಹಿತಿ ತಿಳಿಸುವ SFOORTI ಆಪ್ರೋಗೆ ಚಾಲನೆ ನೀಡಿದೆ. ಇದರಿಂದ ಸರಕು ಸಂಚಾರ ಹಾಗೂ ಪ್ರಯಾಣಿಕ ಸಂಚಾರದ ಭೌಗೋಳಿಕ ಮಾಹಿತಿ ಲಭ್ಯವಾಗಿದೆ. ಈ ಆಪ್ರೋ ಏಕಗ್ರಾಹಿಸಿ ಎಲ್ಲ ಸಂಚಾರ ಸಾಗಾಟದ ಸ್ವತ್ತಿನ ಬಗ್ಗೆ ಸೂಳಲ ಪರಿಚಯ ನೀಡುತ್ತದೆ. ಯಾವ ಯಾವ ವಿಭಾಗದಲ್ಲಿ ಎಷ್ಟು ಸಂಚಾರ ದಟ್ಟಣೆ ಇದೆ, ಅಂತರ ಬದಲಾವಣೆ ಸ್ಫೇರಗಳಲ್ಲಿ ಇರಬಹುದಾದ ನಿರೀಕ್ಷಿತ ದಟ್ಟಣೆ, ಸರಕುಗಳ ಲೋಡಿಂಗ್, ಸಂಚಾರ ಸ್ವತ್ತಗಳ ಬಳಕೆಗಳ ಬಗ್ಗೆಯೂ ಈ ರಿಯಲ್ ಟ್ರೇಮ್ ಆಪ್ರೋನಲ್ಲಿ ನಿಗಾ ವಹಿಸಬಹುದಾಗಿದೆ.

# ‘ಭೂಮಿ’ ಸಮರ್ಪ ಭೂದಾಳಾಲೆದೆಂಜ್ ದಣಕೆಳಕ್ಕುಡ ವ್ಯವಸ್ಥೆ



ಭೂಮಿ ತಂತ್ರಾಂಶ  
ಆರಂಭವಾದ ಮೇಲೆ  
ಕಂದಾಯ ಶುಲಾಖೆಯು  
ದತ್ತಾಂಶಗಳು  
ರಾಜೀಕೃತಗೊಂಡಿದೆ.  
ಆ ನಂತರ  
ಅದನ್ನು  
ಅಧಾರವಾಗಿಟ್ಟುಕೊಂಡು  
ಕೃಷಿ, ಆಹಾರ, ಭೂ ಶ್ವಾಸಿಣಿ,  
ಅಗ್ರಿ ಮೊಂದಣಿ ಶೈಲಿದಂತೆ  
ಹಲವು ಶುಲಾಖೆಗಳ  
ಕಾರ್ಯಾಂಶಗಳೇ  
ಬಹುತ್ವಾಕ್ಷಲು  
ಭಾಧ್ಯವಾಗಿದೆ.

ನಿಖರ ಮಾಹಿತಿ, ಸಮಯದ ಉಳಿತಾಯ, ಕೆಲಸದಲ್ಲಿ ಹಾರದರ್ಶಕತೆ, ಹಳ್ಳಿಗಳ ಮನೆಗೆ ಸಮೀಪದಲ್ಲೇ ಸೋಲಭ್ಯು... ಇವು ಕಂದಾಯ ಇಲಾಖೆಗೆ ‘ಭೂಮಿ’ ತಂತ್ರಾಂಶ ಪರಿಚಯದ ನಂತರ ಆದ ಅನುಕೂಲಗಳು. ಭೂಮಿ ತಂತ್ರಾಂಶ ಕೇವಲ ಗ್ರಾಹಕರಿಗಷ್ಟೇ ಅನೂಕಲವಾಗದೇ, ದಾಖಿಲೆಗಳ ಸಂಗ್ರಹ ಮತ್ತು ದೀರ್ಘಕಾಲ ಕಾಲ ಕಾರ್ಯದುವ ಜತೆಗೆ, ಬೇಕಾದಾಗ ಬೆರಳ ತುದಿಯಲ್ಲೇ ಮಾಹಿತಿ ನೀಡಲು ಅನುಕೂಲವಾಯಿತು.

ಆರಂಭದಲ್ಲಿ ಕಂದಾಯ ಇಲಾಖೆಯ ದತ್ತಾಂಶ ಸಂಗ್ರಹದಿಂದ ಆರಂಭವಾದ ಭೂಮಿ ತಂತ್ರಾಂಶ, ಈ ದತ್ತಾಂಶವನ್ನೇ ತಳಹದಿಯಾಗಿಸಿಕೊಂಡು, ಆಹಾರ, ಸಬ್ಬ ರಿಜಿಸ್ಟ್ರಾರ್, ಭೂ ಸ್ವಾಧೀನ, ಕೃಷಿ ಸೇರಿದಂತೆ ಹಲವು ಇಲಾಖೆಗಳನ್ನು ಸಂಯೋಜಿಸಲು ಹೊಸ ಹೊಸ ತಂತ್ರಾಂಶಗಳನ್ನು ಜೋಡಿಸಲಾಯಿತು. ಅಂತಿಮವಾಗಿ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡುವ ಹಂತಕ್ಕೆ ಭೂಮಿ ತಂತ್ರಾಂಶ ವಿಸ್ತರಣೆಗೊಂಡಿತು. ಈ ಎಲ್ಲ ಚಟುವಟಿಕೆಗಳ ಮೂಲ ಕೇಂದ್ರವಾದ “ಭೂಮಿ” ಈಗ ಭೂ ದಾಖಿಲೆಗಳ ಸಮಗ್ರ ಕೇಂದ್ರವಾಗಿದೆ.

ಸಬ್ಬ ರಿಜಿಸ್ಟ್ರಾರ್, ಕಂದಾಯ ಇಲಾಖೆ, ಭೂ ದಾಖಿಲೆಗಳ ಸಂಗ್ರಹಾಲಯ, ಆಹಾರ ಸೇರಿದಂತೆ ಹಲವು ಇಲಾಖೆಗಳಿಗೆ ಮೂಲ ನೆಲೆಯನ್ನು ಭೂಮಿ ತಂತ್ರಾಂಶ

ಒದಗಿಸಿಕೊಟ್ಟಿದೆ. ಮಾತ್ರವಲ್ಲ, ಗ್ರಾಹಕರ / ಜನರ ಅಗ್ರಹಕ್ಕೆ ತಕ್ಷಣತೆ ಕಾಲಕ್ಕಾಲಕ್ಕೆ ಈ ತಂತ್ರಾಂಶವನ್ನು ಸುಧಾರಿಸಲಾಗುತ್ತಿದೆ.

ಹೊಬಳ ಕೇಂದ್ರಗಳಲ್ಲಿ ದಾಖಿಲೆಗಳು

ಭೂದಾಖಿಲೆಗಳ ಸಮಗ್ರ ನಿರ್ವಹಣೆ, ರೈತರಿಗೆ ತಮ್ಮ ಗ್ರಾಹಕ್ಕೆ ಸಮೀಪವಾದ ಹೊಬಳ ಕೇಂದ್ರದಲ್ಲೇ ದಾಖಿಲೆಗಳನ್ನು ಲಭ್ಯವಾಗುವಂತೆ ಮಾಡುವುದಕ್ಕಾಗಿ ಕನಾಟಕ ರಾಜ್ಯ ಸರ್ಕಾರ 2000ನೇ ಇಸವಿಯಲ್ಲಿ ‘ಭೂಮಿ’ ತಂತ್ರಾಂಶವನ್ನು ಅನುಷ್ಠಾನಗೊಳಿಸಿತು. ರಾಜ್ಯ ಸರ್ಕಾರದ ಭೂ ದಾಖಿಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿ ರೂಪಗೊಂಡಿತು. ಈ ತಂತ್ರಾಂಶದ ಮೂಲಕ ರೈತರು ಭೂ ದಾಖಿಲೆಗಳಾಗಿ ತಾಲ್ಲೂಕು ಕಚ್ಚೆರಿಗೆ ಅಲೆದಾಡುವುದನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿತ್ತು. ಭೂಮಿ ತಂತ್ರಾಂಶ ಅಭಿವೃದ್ಧಿಯಾದ ನಂತರ, ಆರಂಭದಲ್ಲಿ ಎಲ್ಲ ಕೈಬರಹದ ದಾಖಿಲೆಗಳು, (ಪಹಣಿಗಳಲ್ಲಿರುವ) ದತ್ತಾಂಶಗಳನ್ನು ತಂತ್ರಾಂಶಕ್ಕೆ ಅಪ್ಪ ಹೋದ್ದೊ ಮಾಡಲಾಯಿತು. ಈ ಮುಖ್ಯಾಂಶ ಭೂ ದಾಖಿಲೆಗಳನ್ನು ಗೊಕೆಕರಣಗೊಳಿಸಿ ಗೊಕೆಕ್ಕೆತ ಪಹಣಿಗಳನ್ನು ಕಂಪಾಸ್‌ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು.

ಭೂದಾಖಿಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿಯಲ್ಲಾಗುವ ಮಾಲಿಕತ್ವ ಬದಲಾವಣೆ ಅಥವಾ ಇನ್ನಾವುದೇ ಬದಲಾವಣೆಗಳನ್ನು ಕೆಲ್ಲ ಆರ್ ಕಾಯ್ದು

\* ಹಿರಿಯ ಪತ್ರಕರ್ತರು.

ಪ್ರಕಾರ ಮುಖ್ಯಮನ್ಯಂ ಮುಖ್ಯಾಂತರ ನಿರ್ವಹಿಸಲು ಪ್ರಾರಂಭಿಸಲಾಗಿಲು. ಇದಕ್ಕಾಗಿ ರಾಜ್ಯದ 176 ತಾಲ್ಲೂಕುಗಳು, 1 ಹೆಚ್‌ಟ್ರಾವರಿ ತಾಲ್ಲೂಕು ಹಾಗೂ 26 ವಿಶೇಷ ತಾಲ್ಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಬ್ಯಾಕ್ ಆಫೀಸ್‌ನಲ್ಲಿ ಎಲ್ಲ ಆರ್ ಕಿರ್ಯಾಸ್ ಹಾಗೂ ಅರ್ಜಿ ಕಿರ್ಯಾಸ್ ಕೌಂಟರ್‌ಗಳನ್ನು ಸಹ ಸ್ಥಾಪಿಸಲಾಗಿದೆ.

ಎಲ್ಲ ಆರ್ ಕಿರ್ಯಾಸ್ ನಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಡೆದು ಕೆಳಗೆ ಸೂಚಿಸಿರುವ ದಾಖಲೆಗಳನ್ನು ನಾಗರಿಕರಿಗೆ ವಿತರಿಸಲಾಗುತ್ತಿದೆ. ಅಲ್ಲದೇ ಪರಿಣಾಮಗಳನ್ನು 892 ಅಟಲ್ ಜೀ ಜನಸ್ಸೇಹಿ ಕೇಂದ್ರಗಳಲ್ಲಿ, 6019 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ರಾಜ್ಯದ ವಿವಿಧ ಕಡೆ ಸಾಫಿತವಾಗಿರುವ ಟೆಲಿ ಕೇಂದ್ರಗಳಲ್ಲಿ ಸಹ ವಿತರಿಸಲಾಗುತ್ತಿದೆ.

### ‘ನಮ್ಮ ಭೂಮಿ’

18 ವರ್ಷಗಳ ಹಿಂದೆ ಭೂಮಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈಗ ತಂತ್ರಜ್ಞಾನ ಅವಧಿ ಮೇರಿರುವುದರಿಂದ, ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಂತ್ರಾಂಶದಲ್ಲಿ ಹೊಸ ಸುಧಾರಣೆ, ಬದಲಾವಣೆಗಳನ್ನು ಮಾಡಲಾಗಿದೆ. ಕಂದಾಯ ಇಲಾಖೆಯ ಸಮಗ್ರ ಸೇವೆಗಳನ್ನು ಗೊಕೀಕರಣಗೊಳಿಸುವುದು ಹಾಗೂ ಸರಳೀಕೃತ ಮುಖ್ಯಮನ್ಯಂ ಹಂತಗಳನ್ನು ಒಳಗೊಂಡ ನೂತನ ತಂತ್ರಜ್ಞಾನದಡಿಯಲ್ಲಿ ಭೂದಾಖಿಲೆಗಳ ಸಮಗ್ರ ನಿರ್ವಹಣೆಗಾಗಿ ‘ನಮ್ಮ ಭೂಮಿ’ ಎಂಬ ಕೇಂದ್ರಿಕೃತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ತಂತ್ರಾಂಶದ ಮೂಲಕ ಹೊಬಳಿ ಮಟ್ಟದಲ್ಲಿ ಎಲ್ಲಾ ಸೇವೆಗಳು ದೊರಕುವಂತೆ ಮಾಡಲಾಗುತ್ತಿದೆ ಇದರಿಂದಾಗಿ ರೈತರು ತಾಲ್ಲೂಕು ಕಭೇರಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ.

### ಈ ಯೋಜನೆಯ ಪ್ರಮುಖ ಅಂಶಗಳು

- ಸಂಪೂರ್ಣ ಭೂನಿರ್ವಹಣೆ ಹಾಗೂ ಆಡಳಿತದ ಟೂಲ್ (ಭೂಮಿ - ಮೋಜಿಂ - ಕಾವೇರಿಯ ಸಂಪೂರ್ಣ ಸಂಯೋಜನೆ).
- ಭೂಮಿಯ ಜೊತೆ ವಿವಿಧ ಇಲಾಖೆಗಳ ಸಂಯೋಜನೆ -



ಆಹಾರ, ನ್ಯಾಯಾಲಯ ಇತ್ಯಾದಿ. 3. ಹೊಬಳಿ ಮಟ್ಟದಲ್ಲಿ ಭೂಮಿ ಸೇವೆಗಳು. 4. ಕಡಿಮೆ ಮುಖ್ಯಮನ್ಯಂ ಹಂತಗಳು ಹಾಗೂ ಶೀಘ್ರ ಮುಖ್ಯಮನ್ಯಂ ವಿಲೇವಾರಿ. 5. ಸರ್ವನಂಬರಿನ ಮೇಲೆ ಏಕಕಾಲಿಕ ವಹಿವಾಟಿಗಳು. 6. ಕಂದಾಯ ಇಲಾಖೆಯ ವಿವಿಧ ಸೇವೆಗಳು.

### ಸೇವೆಗಳು

ಭೂಮಿ ತಂತ್ರಾಂಶದ ಜಾಲತಾಣಕ್ಕೆ ಹೋದ ಕೊಡಲೇ, ಎಡಭಾಗದಲ್ಲಿ ಈ ಯೋಜನೆಯಡಿಯಲ್ಲಿರುವ ಸೇವೆಗಳ ಪಟ್ಟಿ ಕಾಣುತ್ತದೆ. ಪ್ರತಿ ಯೋಜನೆ ಹಸರಿನ ಪುದಿಯಲ್ಲಿ ‘ನ್ನೋ’ ಎಂಬ ಮಿನುಗುವ ಅಕ್ಷರ ಕಾಣಿಸುತ್ತಿದ್ದರೆ, ಆ ಸೇವೆಯಲ್ಲಿ ಯಾವುದೋ ಹೋಸ ಅಂಶವೋಂದನ್ನು ರಿಸಿದೆ ಎಂದು ಅಧ್ಯ. ಈ ತಂತ್ರಾಂಶ ಪರಿಚಯಿಸುವುದಕ್ಕೆ ಮುನ್ನ, ಆಸ್ತಿ ಪಾಲನ್ನು ವಿಭಾಗ ಮಾಡಿ ಕೇವಲ ಖಾತೆ ಮಾಡಿ ಕೊಡಲಾಗುತ್ತಿತ್ತು. ಈಗ ಹಾಗಿಲ್ಲ. ವಿಭಾಗ ಮಾಡಿದ ಮೇಲೆ ಮೋಡ್ ಮಾಡಿ, ವೈಯಕ್ತಿ ಪರಿಣಿ (ನಂ.ಸ್ಟಿ) ಪ್ರತ್ಯೇಕ ಸ್ಟೇಚ್ ಮಾಡಿ, ಪಾಲಾದ ಭೂಮಿಗೆ ಪ್ರತ್ಯೇಕ ಸ್ಟೇಚ್, ಆಕಾರ ಬಂದ್, ಅಟ್ಲಾಸ್ ಕೊಡ್ಡಿ. ಭೌತಿಕ ಅಳತೆ ಬಗ್ಗೆ ನಿಮಗೆ ಅನುಮಾನವಿರುವುದಿಲ್ಲ. ಮೊದಲು ಈ ಯಾವ ಅಂಶಗಳು ಇರುತ್ತಿರಲ್ಲಿ ಕಡ್ಡಾಯವಾಗಿ ನಡ್ಡ ಮಾಡಬೇಕು.

ಭೂಮಿ - ಮೋಜಿಂ - ಕಾವೇರಿಯನ್ನು ಸಂಯೋಜನೆ ಮಾಡಿರುವುದರಿಂದ ರೈತರಿಗೆ ಎಲ್ಲ ಸೌಲಭ್ಯಗಳು ಒಂದೇ ಕಡೆ, ಏಕಕಾಲಕ್ಕೆ ದೊರೆತಂತಾಗುತ್ತದೆ. ಆಸ್ತಿಯ ನಿವಿರ ನಡ್ಕೆ ಮತ್ತಿತರ ಮಾಡಿತ್ತಿರುವ ಗೊತ್ತಾಗುತ್ತದೆ. ಇದನ್ನು ಲ್ಲಿ ಮುಖ್ಯಮನ್ಯಂ ಮೋಡಿ (ಇಂಟಿಗ್ರೇಟೆಡ್ ಮುಖ್ಯಮನ್ಯಂ ಮೋಡಿ ಇವಂಪಿ) ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

ಮೊದಲು ವಿಲೇಜ್ ಅಕೌಂಟೆಚ್ ಕಾದು ದಾಖಲೆ ತೆಗೆದುಕೊಳ್ಳಬೇಕಿತ್ತು.

ಈಗ ಪರಿಣಾಮವನ್ನು ಎಲ್ಲ ಬೇಕಾದರೂ ತೆಗೆದುಕೊಳ್ಳಬಹುದು. ಕ್ರಯಪತ್ರ ಇವತ್ತು ಭೂಮಿಗೆ ಬರುತ್ತದೆ. ನಾವು ತಕ್ಷಣ ಘಾರಂ 21 ಜನರೇಟ್ ಮಾಡಿ, ನೋಟೀಸ್ ಪ್ರಕಟಿಸುತ್ತೇವೆ. ಆಕ್ಷೇಪಣೆಗೆ ಆಹ್ವಾನಿಸುತ್ತಿದ್ದೇವೆ. ಖಾತೆ ಮಾಡುವಾಗ 30 ದಿನ ಸಮಯ ಕೊಡಬೇಕು. ನಂತರ ಗ್ರಾಮ ಲೆಕ್ಕಿಗರು ಅಪ್ಪ ಲೋಡ್ ಮಾಡುತ್ತಾರೆ. ಸರ್ವೆಯರು, ಶೀರ್ಸೇದಾರ್ ಮತ್ತು ಗ್ರಾಮಲೆಕ್ಕಿಗರು ಅನುಮೋದನೆ ಮಾಡುತ್ತಾರೆ. ಇದೆಲ್ಲ ಬಯೋಮೆಟ್ರಿಕ್ ಮೂಲಕ ನಡೆಯುತ್ತದೆ. ನಂತರ ಪೈಯಕ್ಕಿರುವಾಗಿ ಪಾಲುದಾರರ ಖಾತೆ ಉತ್ಪಾದನೆಯಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಭೂಮಿ ತಂತ್ರಾಂಶದಲ್ಲಿ ಲಭ್ಯವಾಗುವ ಸೇವೆಗಳು ಈ ರೀತಿ ಇವೆ. \* ಈ-ಆರ್ ಟಿ ಸಿ. \* ಕಂದಾಯ ನಕಾಶೆ. \* ಭೂದಾಖಿಲೆಗಳು. \* ಆರ್ ಟಿ ಸಿ ಮಾಡಿತ ವೀಕ್ಷಣೆ. \* ಪರಿಣಿ ಎಕ್ಸ್ ಎಂ ಎಲ್ ಪರಿಶೀಲನೆ. \* ಪರಿಹಾರ ಹಣ ಸಂದಾಯ ಸ್ಥಿತಿ \* ವಿವಾದಾಸ್ವದ ಪ್ರಕರಣಗಳು

### ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?

ನಾಗರಿಕರು ಮತ್ತು ರೈತರು ನೇರವಾಗಿ ಕಿರ್ಯಾಸ್‌ಗೆ ಬಂದು, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಮುಖ್ಯಮನ್ಯಂ ಅರ್ಜಿ ಸಲ್ಲಿಸಬಹುದು. ಹಿಂಬರಹ ಹಾಗೂ ಅರ್ಜಿ ಸಂಶ್ಯೇಯನ್ನು ಈ ಕಿರ್ಯಾಸ್ ನಲ್ಲಿ ನೀಡಲಾಗುತ್ತದೆ. ಅರ್ಜಿದಾರರು ಈ ಅರ್ಜಿ ಸಂಶ್ಯೇ ಬಳಸಿಕೊಂಡು ಮುಖ್ಯಮನ್ಯಂ ಸ್ಥಿತಿಯನ್ನು ತಿಳಿಯಬಹುದು.

ಎಲ್ಲ ಮುಖ್ಯಮನ್ಯಂ ಮನವಿಯನ್ನು ‘ಭೂಮಿ ಬ್ಯಾಕ್ ಆಫೀಸ್’ ನಲ್ಲಿ ಸಂಸ್ಕರಿಸಲಾಗುತ್ತದೆ. ಭೂಮಿ ತಂತ್ರಾಂಶದಲ್ಲಿ ಬಳಕೆದಾರರ ಅನಧಿಕೃತ ಪ್ರವೇಶ ತಡೆಯಲು ಎಲ್ಲ ಲಾಗಿನ್ ಗಳನ್ನು ಬಯೋ ಲಾಗಿನ್ ಬೆರಳಬ್ಜ್ ಯಂತ್ರದ ಮುಖ್ಯಾಂತರ ದೃಢೀಕರಿಸಲಾಗುತ್ತದೆ.

ಎಲ್ಲ ಪರಿಣಿಗಳನ್ನು ತಿಕೆಬ (ಪಳ್ಳಿಕ್ ಕೀ ಇನ್ ಫ್ಲಾಸ್ಟಿಕ್ ರ್) ಪರಿಕಲ್ಪನೆಯನ್ನು ಬಳಸಿಕೊಂಡು ಗೊಕೀಕೃತ ಸಹಿ (ಡಿಜಿಟಲ್ ಸಹಿ) ಮಾಡಲಾಗುತ್ತಿದೆ. ಕಿರ್ಯಾಸ್ ಕೇಂದ್ರಗಳಲ್ಲಿ ಸಂಗ್ರಹಿಸಿದ ಹಣವನ್ನು ಆಯಾ ಜಿಲ್ಲಾದಿಕಾರಿಗಳ ಹಿಡಿ ಖಾತೆ ಜಮಾ

**Karnataka Bhumi**

**Bhoomi**  
LAND RECORDS ON WEB  
About Bhoomi | Procedure for Connectivity

ಮಾಡಲಾಗುತ್ತಿದೆ. ಭೂಮಿಯು ಸ್ವಯಂ ಆಧರಿತ ಯೋಜನೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಅಂದರೆ ಯಂತ್ರಾಂಶಗಳ ವಿರೀದಿ/ನಿರ್ವಹಣೆ, ಮೂಲಸೌಕರ್ಯ, ತಾಂತ್ರಿಕ ಮಾನವ ಸಂಪನ್ಯಾಲ, ಲೇಖನ ಸಾಮಗ್ರಿಗಳ ವಿರೀದಿ ಇತ್ಯಾದಿಗಳನ್ನು ಕಿರುಸ್ಕ್ಯಾನ್ ಕೇಂದ್ರಗಳಲ್ಲಿ ಸಂಗ್ರಹಿಸಿದ ಬಳಕೆದಾರರ ಶುಲ್ಕ ದಿಂದಲೇ ಭರಿಸಲಾಗುತ್ತಿದೆ.

#### ಭೂಮಿ - ಕಾವೇರಿ

‘ಕಾವೇರಿ’ ಎಂದರೆ ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಗಣಕೀಕರಣಗೊಳಿಸುವ ವ್ಯವಸ್ಥೆ ಇದು ಆರಂಭವಾಗಿದ್ದು 2006ರಲ್ಲಿ. ಇದೇ ವರ್ಷದಿಂದ ಕನಾರಟಕದಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಕಾವೇರಿ ತಂತ್ರಾಂಶದ ಅಡಿಯಲ್ಲಿ ಗಣಕೀಕರಣಗೊಳಿಸಲಾಗಿದ್ದು, ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ.

ನೊಂದಣಿಯಾದ ಜೆ ನಮೂನೆ ಮಾಹಿತಿಯು ವಿದ್ಯುನ್ನಾನ್ ರೂಪದಲ್ಲಿ ಕೇಸ್ ವ್ಯಾನ್ ನೇಟ್ ವರ್ಕ್ ಮುಖಾಂಶರ ರಾಜ್ಯದ ತಾಂತ್ರಾಂಶ ಕೇಂದ್ರಕ್ಕೆ ಸ್ವಯಂ ಚಾಲಿತವಾಗಿ ಪ್ರತಿ ನಿತ್ಯ ರವಾನೆಯಾಗುತ್ತದೆ.

ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ರಾಜ್ಯದ ಎಲ್ಲಾ 243 ನೊಂದಣಿ ಕಚೇರಿಗಳಲ್ಲಿ ನಡೆಸಲಾಗುತ್ತದೆ. ನೊಂದಣಿ ಡೇಟಾ ಸ್ವಯಂಚಾಲಿತವಾಗಿ ರಾಜ್ಯದ ತಾಂತ್ರಾಂಶ ಕೇಂದ್ರಕ್ಕೆ ವರ್ಗಾವಣೆಯಾಗುತ್ತದೆ. ರಾಜ್ಯ ದತ್ತಾಂಶ ಕೇಂದ್ರದಿಂದ ಡೇಟಾವು ಸ್ವಯಂ ಚಾಲಿತವಾಗಿ ಸಂಬಂಧಪಟ್ಟ ತಾಲ್ಲೂಕು ಭೂಮಿ ದತ್ತಾಂಶಕ್ಕೆ ತಲುಪಿ ಮೃಟೀಶನ್ ಪ್ರಕ್ರಿಯೆ ಸ್ವಯಂ ಚಾಲಿತವಾಗಿ ಪ್ರಾರಂಭವಾಗುತ್ತದೆ. ಇದರಿಂದ ವಿರೀದಿದಾರರು ಮೃಟೀಶನ್ ಪ್ರಕ್ರಿಯೆ ಪ್ರಾರಂಭಕ್ಕಾಗಿ ನೊಂದಣಿ ಕಚೇರಿಯಿಂದ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ.

ಆಸ್ತಿದಾರರಿಗೆ ನೀಡಬೇಕಾಗಿರುವ ನೊಂದಣಿಗಳು ಹೂಡ ತನಿಂಠಾನೆ (ಸ್ವಯಂಚಾಲಿತ) ಸ್ವಜನೆಯಾಗುತ್ತವೆ. 30 ದಿವಸಗಳ ಶಾಸನಬದ್ದು ನೊಂದಣಿ ಅವಧಿಯ ನಂತರ ಫೋನ್ (ಮೊದಲ ವಹಿವಾಟು ಮೊದಲ ಆದ್ಯತೆ) ಪದ್ಧತಿಯಿಂತೆ ಮೃಟೀಶನ್ ಅನುಮೋದಿಸಿ ವಿರೀದಿದಾರರ ಹೆಸರಿಗೆ ಹಕ್ಕನ್ನು ವರ್ಗಾವಣಿಸಲಾಗುತ್ತದೆ.

ಮೊಜಿಶೆಯಲ್ಲಿ ಮೃಟೀಶನ್ ಮಾರ್ವ ನಕ್ಕೆ ಪರಿಕಲ್ಪನೆಯ ವ್ಯವಸ್ಥೆ 2006 ರಿಂದ ಜಾರಿಯಲ್ಲಿದೆ. ಈ ವ್ಯವಸ್ಥೆಯಲ್ಲಿ ವಿರೀದಿದಾರರು ವಿರೀದಿಸುತ್ತಿರುವ ಆಸ್ತಿಯ ಮೃಟೀಶನ್ ಮಾರ್ವ ನಕ್ಕೆ ಯನ್ನು ಪಡೆದು ನೊಂದಣಿಯ ಸಮಯದಲ್ಲಿ ಸಲ್ಲಿಸಬೇಕು. ಭೂಕಾನೂನಿಗೆ ತಿದ್ದುಪಡಿ ಮಾಡಿ ಇದನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿಪಡಿಸಿದ ಶುಲ್ಕವನ್ನು ಪಡೆದು ಪರವಾನಿಗೆ ಭೂಮಾಪಕರು ಸಿದ್ಧಪಡಿಸಿದ ನಕ್ಕೆಯನ್ನು ಇಲಾಖೆಯವರು ಪರಿಶೀಲಿಸಿದ್ದೀಕರಿಸುತ್ತಾರೆ.

ಭವಿಷ್ಯದಲ್ಲಾಗುವ ವಿವಾದಗಳನ್ನು ತಪ್ಪಿಸಲು ಮಾರಾಟಗಾರರು ಹಾಗೂ ವಿರೀದಿದಾರರ ಸಮೂಳಿದಲ್ಲಿಯೇ ಕಡ್ಡಾಯವಾಗಿ ನಕ್ಕೆಯನ್ನು ತಯಾರಿಸಲಾಗುತ್ತದೆ. ಮೊಜಿಶೆ ತಂತ್ರಾಂಶವು ಸಹ ‘ಫೋನ್’ ತತ್ವದ ಮೇಲೆ ಕೆಲಸ ನಿರ್ವಹಿಸುತ್ತದೆ. ಮೊಜಿಶೆಯು ಬ್ಯಾಕ್ ಎಂದು ಸಂಯೋಜನೆಯ ಮುಖಾಂಶರ ಮಾರಾಟಗಾರರ ವಿವರಗಳನ್ನು ಪಡಯಿಸುವ ಉದ್ದೇಶಕ್ಕಾಗಿ ಭೂಮಿ ದತ್ತಾಂಶವನ್ನು ಉಪಯೋಗಿಸುತ್ತದೆ. ಭೂಮಿ ಹಾಗೂ ಕಾವೇರಿಯ ಪರಿಣಾಮಕಾರಿ ಸಂಯೋಜನೆಯ ಫಲವಾಗಿ ಸರ್ಕಾರಿ ಆಸ್ತಿಗಳು, ಸರ್ಕಾರಿ ನಿಬಂಧನೆ ಇರುವ ಹಾಗೂ ನ್ಯಾಯಾಲಯದ ತಡೆಯಿರುವ ಆಸ್ತಿಗಳ ಮೇಲೆ ಯಾವುದೇ ವಹಿವಾಟುಗಳನ್ನು ನಡೆಸಲಾಗದಂತೆ ನಿರ್ಬಂಧಿಸಿ ಖಾತ್ರಿಗೊಳಿಸಲಾಗಿದೆ.

#### ಭೂಮಿ - ಕಾವೇರಿ ಸಂಯೋಜನೆ ಅನುಕೂಲಗಳು

\* ನೊಂದಣಿ ಮತ್ತೆ ಮೃಟೀಶನ್ ಪ್ರಾರಂಭಿಸುವ ನಡುವಿನ ಅವಧಿ ಅಂತರವನ್ನು ಕಡಿಮೆ ಮಾಡಿ ಕಾವೇರಿ ಹಾಗೂ ಭೂಮಿಯ ನಡುವೆ ಸಮನ್ವಯತೆ

ಸಾಧಿಸಿರುವುದು. \* ಡಾಟಾ ನಮೂನಿಸುವ ಕಾರ್ಯ ಭೂಮಿ ಮತ್ತು ಕಾವೇರಿ ಎರಡೂ ಕಡೆ ಮನರಾವತೀಕರಣಗೆ ಪ್ರಾರಂಭಿಸಿ ಕೆಲಸದ ಒತ್ತಡವನ್ನು ತಗ್ಗಿಸುವುದು. \* ಡಾಟಾ ಎಂಟ್ರಿ ತಪ್ಪಿನಿಂದ ಜೆ-ನಮೂನಿಸು ತಿರಸ್ಕಾರವಾಗುವುದನ್ನು ಕಡಿಮೆಗೊಳಿಸಿರುವುದು. \* ಡಾಟಾ ಎಂಟ್ರಿ ತಪ್ಪಿನಿಂದ ಮೃಟೀಶನ್ ತಿರಸ್ಕಾರವಾಗುವುದನ್ನು ಕಡಿಮೆಗೊಳಿಸಿರುವುದು.

#### ಸಾರ್ವಜನಿಕರಿಗಿರುವ ಅನುಕೂಲಗಳು

\* ಕಡಿಮೆ ಅವಧಿಯಲ್ಲಿ ಭೂದಾಖಲೆ ಹಕ್ಕನ್ನು ನೊಂದಣಿಯ ಸೌಕರ್ಯ. \* ನೊಂದಣಿ ಸಮಯದಲ್ಲಿ ಪ್ರಮುಖ ಮಾಹಿತಿಯನ್ನು ದೊರಕದಿರುವುದರ ನಿರ್ವಾತ ತುಂಬಲು ಸುಗಮಗೊಳಿಸುತ್ತದೆ. \* ಮಾರಾಟಗಾರ ಆಸ್ತಿ ಮಾಲಿಕರು ಎಂದು ಖಾತ್ರಿಗೊಳಿಸುತ್ತದೆ. \* ಮಾಲಿಕರು ಉಳಿದ ವಿಸ್ತೀರ್ಣವನ್ನು ಮಾತ್ರ ವಹಿವಾಟುಗೊಳಿಸುವ ಸೌಕರ್ಯ. \* ನೊಂದಣಿಗೆ ಮೊದಲೇ ಆಸ್ತಿಯ ಮೇಲುರು ವಿವಿಧ ನಿಬಂಧನೆಗಳನ್ನು ಅಂದರೆ ಭೂಮಂಜಾರು, ಭೂಸುಧಾರಣೆ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ.

#### ಭೂಮಿ - ಕಾವೇರಿ ಸಂಯೋಜನೆ ಪ್ರಕ್ರಿಯೆಯಲ್ಲಿ ಸಂಘಟಿತ ನಿಯಂತ್ರಣಗಳು

\* ನೊಂದಣಿಯ ಸಮಯದಲ್ಲಿಯೇ ಪಹಣಿಯು ಪ್ರೇಕ್ಷಿಯೇ ಅಥವಾ ಇಲ್ಲವೇ ಎನ್ನುವ ಮಾಹಿತಿಯನ್ನು ಒದಗಿಸಲಾಗುತ್ತದೆ. ಪಹಣಿಯು ಪ್ರೇಕ್ಷಿಯಾಗಿದ್ದಲ್ಲಿ 11ಇ ನಕ್ಕೆಯು ಕಡ್ಡಾಯವಾಗಿರುತ್ತದೆ.( ಪ್ರೇಕ್ ಎಂದರೆ ಆಕಾರ ಬಂದ ಪ್ರಕಾರ ಸರ್ವೇ ನಂಬರ್ ಇಲ್ಲದಿರುವ ಪಹಣಿ). \* ಸರ್ಕಾರಿ ನಿಬಂಧನೆಗಳಿರುವ ಆಸ್ತಿಗಳ ವಹಿವಾಟುಗಳನ್ನು ನಿಲ್ಲಿಸುವುದು. ಉದಾ: 15 ವರ್ಷಗಳ ಪರಭಾರೆ ನಿಷೇಧ, ಪಿಟಿಸಿವಲ್ ನಿಬಂಧನೆ, ಭೂಸ್ವಾಧೀನ. \* ಸರ್ಕಾರಿ ಜಮೀನಿನ ಮೇಲಿನ ವಹಿವಾಟುಗಳ ನಿಷೇಧ. \* ತಿದ್ದುಪಡಿ ಪ್ರಕ್ರಿಯೆಯಲ್ಲಿರುವ ಪಹಣಿಗಳ ಮೇಲಿನ ವಹಿವಾಟುಗಳ ನಿಷೇಧ. \* ಜಂಟಿ ಸಾಧ್ಯಾನದಾರರು ಅಥವಾ ವಿಸ್ತೀರ್ಣ ಇಲ್ಲದಿರುವ ಸಾಧ್ಯಾನದಾರರ ವಹಿವಾಟುಗಳ ನಿಷೇಧ.

#### ಭೂಮಿ ಬ್ಯಾಂಕ್

ಜಮೀನು ಹೊಂದಿರುವ ರೈತರಿಗೆ ಸಾಲ ನೀಡುವ ಪ್ರಕ್ರಿಯೆಯನ್ನು

ಸರಳೀಕರಣಗೊಳಿಸಿ ಭೂಮಿ -ಬ್ಯಾಂಕ್ ಸಂಯೋಜನೆಯ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಈ ತಂತ್ರಾಂಶನ್ನು ಜಾರಿಗೊಳಿಸಲಾಗಿದೆ. ಸಾಲ ನೀಡುವ ಮೊದಲು ಬ್ಯಾಂಕಿನವರು ತಂತ್ರಾಂಶದ ಮೂಲಕ ಸಾಲ ಪಡೆಯುವವರ ಹೆಸರು ಪಹಣಿಯಲ್ಲಿದೆಯೇ, ಅವರು ಹೊಂದಿರುವ ಜಮೀನಿನ ವಿಸ್ತೀರ್ಣ ಹಾಗೂ ಈಗಾಗಲೆ ಬೇರೆ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ, ಮಣದ ಮಾಹಿತಿ ಇತ್ಯಾದಿಗಳನ್ನು ಬ್ಯಾಂಕರ್ ವಿಷ್ಣೇಸಬಹುದು.

ಒಮ್ಮೆ ಬ್ಯಾಂಕ್ ವ್ಯವಸ್ಥಾಪಕರು ಭೂಮಿ ಬ್ಯಾಂಕ್ ತಂತ್ರಾಂಶದಲ್ಲಿ ಸಾಲ ನೀಡುತ್ತಿರುವ ಬಗ್ಗೆ ಕೋರಿಕೆ ದಾಖಲಿಸಿದರೆ, ಆ ಮನವಿಯು ಸ್ವಯಂಚಾಲಿತವಾಗಿ ರಾಜ್ಯ ದತ್ತಾಂಶ ಕೇಂದ್ರದ ಮುಖಾಂಶರ ಸಂಬಂಧಪಟ್ಟ ತಾಲ್ಲೂಕು, ಭೂಮಿ ದತ್ತಾಂಶಕ್ಕೆ ರವಾನೆಯಾಗಿ ಮೃಟೇಶನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದರಿಂದ ರ್ಯಾತ್ರೆ ಬ್ಯಾಂಕಿನಿಂದ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ.

### ಬ್ಯಾಂಕಿನವರಿಗಿರುವ ಅನುಕೂಲತೆಗಳು

\* ಕಾರ್ಜ್ ತೆರವು ಮತ್ತು ಸ್ವಿಫ್ಟ್‌ಗೆ ಭೂಮಿ ಡೇಟಾಬೇಸ್‌ (ದತ್ತಾಂಶ) ಬಳಕೆ. \* ಅಯ್ದು ಮಾಡಿದ ಪಹಣಿಗಳ ಸ್ವಾಧೀನದಾರರು, ವಿಸ್ತೀರ್ಣ ಮತ್ತು ಅವರಿಗಿರುವ ಇತರೆ ಮಣಿಗಳನ್ನು ವಿಷ್ಣೇಸುವ ಅವಕಾಶ. \* ಆಯ್ದು ಪಹಣಿಯಲ್ಲಿ ಪ್ರಗತಿಯಲ್ಲಿರುವ ಮೃಟೇಶನ್ ಗಳ ಬಗ್ಗೆ ಸೂಚನೆ. \* ಬಳಕೆದಾರ ಸ್ನೇಹಿ ತಂತ್ರಾಂಶ. \* ಬ್ಯಾಂಕರುಗಳ ಅಗತ್ಯಕ್ಕೆ ತಕ್ಕು ವಿವಿಧ ರೀತಿಯ ಎಂಬುದ್ದು ವರದಿಗಳು

### ಅನುಕೂಲ

\* ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯ. ಅಂದರೆ ಸಿಂಗಲ್ ವಿಂಡೋ ಏಜೆನ್ಸಿ ವ್ಯವಸ್ಥೆ. \* ಶ್ರೀಪ್ರೇಗಿತ್ಯಾಲ್ ನಾಗರಿಕರಿಗೆ ಸಾಲ ಸೌಲಭ್ಯ. ಸಾಲ ನೀಡುವ ಪ್ರಕ್ರಿಯೆಯೂ ವೇಗವಾಗುತ್ತದೆ. \* ಮಾಹಿತಿ ನಿರ್ವಹಣೆ ನಿರ್ವಿರ ಮತ್ತು ವೇಗ.

ನಾಗರಿಕರ ಮೊಬೈಲ್ ನೋಂದಣಿ ಉಪಯೋಗ

\* ನಾಗರಿಕರು ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ

ಜೊತೆಗೆ ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸರ್ವೆ ನಂಬಿರುಗಳನ್ನು ನೋಂದಾಯಿಸಿಕೊಳ್ಳಲು ಹುದ್ದು. ಯಾವುದೇ ಮೃಟೇಶನ್ ವಿನಂತಿಯು ನೋಂದಾಯಿತ ಸರ್ವೆ ನಂಬರ್ ಗಳ ಮೇಲೆ ಪ್ರಾರಂಭವಾದರೆ ಸ್ವಯಂಚಾಲಿತ ಎಚ್‌ಪಿ‌ರ್‌ಕೆಯ ಸಂದೇಶವನ್ನು ರವಾನಿಸಲಾಗುತ್ತದೆ

### ನೋಂದಣಿ ಮಾಡುವ ವಿಧಾನ

- \* ಆಧಾರ್ ಸಂಖ್ಯೆ ಹೆಸರು (ಆರ್.ಟಿ.ಸಿಯಲ್ಲಿರುವಂತೆ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- \* ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟ್ಟಿಗೆ ಸಂಖ್ಯೆ ಬರುತ್ತದೆ. ಅದರ ಮೇಲೆ ಕ್ಲಿಕ್‌ಸಬೇಕು. \*
- ಓ.ಟಿ.ಪಿ ಸಂಖ್ಯೆ ನಮೂದಿಸಿ ಪರಿಶೀಲಿಸಿ ಬಟನ್‌ ಮೇಲೆ ಕ್ಲಿಕ್ ಮಾಡಬೇಕು. \*
- ಪರಿಶೀಲನೆ ಯಶಸ್ವಿಯ ನಂತರ, ತಂದೆಯ ಹೆಸರು (ಆರ್.ಟಿ.ಸಿಯಲ್ಲಿರುವಂತೆ), ವಿಳಾಸ, ಎಪಿಕ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಬೇಕು.
- \* ಯಾವುದಾದರೊಂದು ಗುರುತು ಚೀಟಿಯನ್ನು ಅಪ್ಲೋಡ್ ಮಾಡಬೇಕು. \*
- ಸಂಬಂಧಪಟ್ಟ ಜಿಲ್ಲೆ, ತಾಲ್ಲೂಕು ಹೊಬಳಿ ಮತ್ತು ಗ್ರಾಮದ ವಿವರಗಳು ಆಯ್ದು ಮಾಡಿ. \*
- ಸರ್ವೆ ಸಂಖ್ಯೆ ಮತ್ತು Captch ಸಂಖ್ಯೆಯನ್ನು ನಮೂದಿಸಿ. \*
- ಸರ್ವೆ ಸಂಖ್ಯೆ ಸೇರಿಸಲು Add ಗುಂಡಿಯನ್ನು ಕ್ಲಿಕ್ ಮಾಡಿ.

### ಭೂಮಿ ದಾಖಲಿಗಳು- ಉಪಯೋಗಗಳು

- \* ವ್ಯವಸ್ಥೆ - ಸಂವಹನದಲ್ಲಿ ಪಾರದರ್ಶಕತೆ - ಅಂದರೆ ಯಾರು ಬೇಕಾದರೂ ಯಾವುದೇ ಪಹಣಿಗಳ ವಿವರಗಳನ್ನು ವಿಷ್ಣೇಸಬಹುದು. \*
- ಪ್ರಸ್ತುತ ಪಹಣಿಗಳ ವಿಷ್ಣೇಯ ಸೌಲಭ್ಯ. \*
- ಹೆಚ್ಚಿಯ ಪಹಣಿಗಳನ್ನೂ ನೋಡುವ ಅವಕಾಶ (ಸೌಲಭ್ಯ) (ಪಹಣಿ ಗಣಕೀಕರಣವಾದ ದಿನಾಂಕದಿಂದ). \*
- ಮೃಟೇಶನ್ ಪ್ರತಿಗಳ ವಿಷ್ಣೇಯ ಸೌಲಭ್ಯ

### ಗೊಕ್ಕೆತ ಭೂ ಸ್ವಾಧೀನ ಪ್ರಕ್ರಿಯೆ

ಕಂದಾಯ ಇಲಾಖೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿ ಭೂಮಿಯ ಜೊತೆ ಸಂಯೋಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ತಂತ್ರಾಂಶವನ್ನು 54 ರೆಸ್‌ಲೂರ್ ಭೂಸ್ವಾಧೀನ

ಕಚೇರಿಗಳಲ್ಲಿ, ಕೆಲವು ವಿಶೇಷ ಭೂಸ್ವಾಧೀನ ಪಾರಿಷಿಕ ಕಾರ್ಯಾಲಯಗಳಲ್ಲಿ ಹಾಗೂ ಯೋಜನಾ ಪ್ರಾರ್ಥಿಕಾರಗಳಾದ ಕ್ಯಾರಿಕ್‌ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಹೆದ್ದಾರಿ ಪ್ರಾರ್ಥಿಕಾರ ಸೇರಿದಂತೆ, ಎಲ್ಲೆಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಜಾಲ್ತೆಯಲ್ಲಿರುತ್ತೋ ಅಲ್ಲೆಲ್ಲಾ ಇದನ್ನು ಜಾರಿಗೊಳಿಸಲಾಗಿದೆ.

**ಭೂಸ್ವಾಧೀನವೆಂದರೆ** ಸರ್ಕಾರದ ವಿವಿಧ ಯೋಜನೆಗಳಾದ ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಗಾಗಿ ಸರ್ಕಾರ ಅಧಿಕಾರ ಸರ್ಕಾರದ ಪಜ್ಜಿಗಳಿಂದ ಜಮೀನನ್ನು ವಶಪಡಿಸಿಕೊಂಡು, ಕಳೆದುಕೊಂಡವರಿಗೆ ಪರಿಹಾರವನ್ನು ವಿತರಿಸುವುದು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕಚೇರಿಗಳಲ್ಲಿ ಈ ತಂತ್ರಾಂಶ ಚಾಲ್ತಿಯಲ್ಲಿದೆ.

**ಸಾರ್ವಜನಿಕ ಉದ್ದೇಶಗಳಿಗಾಗಿ** ಖಾಸಗಿ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಅನುಕೂಲ ಮಾಡಿಕೊಂಡುವ ಉದ್ದೇಶಕ್ಕೆ 1894 ರ ಭೂ ಸ್ವಾಧೀನ ಕಾಯ್ದಿಯನ್ನು ಸಾಫಿಸಲಾಯಿತು. ಈ ಕಾಯ್ದಿಯ ಸೂಚಿಸಿರುವಂತೆ 'ಸಾರ್ವಜನಿಕ ಉದ್ದೇಶ' ವೆಂದರೆ ಶಿಕ್ಷಣ ಸಂಸ್ಥೆಗಳನ್ನು ತರೆಯಲು, ಗೃಹ ನಿರ್ಮಾಣ, ರಸ್ತೆಗಳ ನಿರ್ಮಾಣ, ಕೊಳಗೇರಿ ತೆರವು, ನೀರಾವರಿ ಯೋಜನೆಗಳು, ರೈಲ್‌ ಯೋಜನೆ ಅನುಷ್ಠಾನದಂತಹ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು. ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳ ಒಡೆತನದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ.

ಕಂದಾಯ ಇಲಾಖೆಯ ಹೊರತಾದ ಭೂಸ್ವಾಧೀನ ಚಟುವಟಿಕೆಗಳಿಗಳಾಗಿ ಇತರೆ ಸಂಸ್ಥೆಗಳ ಸ್ವಾಧೀನದ ಉದ್ದೇಶಕ್ಕಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಸಂಸ್ಥೆಗಳು ಭೂಸ್ವಾಧೀನ ಕಾಯ್ದಿಯ ತದ್ವಾಪಿಯನ್ನು ಬೇರೆ ಹೆಸರಿನಿಂದ ಬಳಸಬಹುದು. ವಿವಿಧ ಹಂತಗಳನ್ನು ಮತ್ತು ಪ್ರಕಟಣೆ ವಿವಿಧ ವಿಭಾಗ ಹೆಸರುಗಳಿಂದ ಕರೆಯಲಾಗುತ್ತದೂ ಪ್ರಕ್ರಿಯೆಯ ಮಾತ್ರ ಒಂದೇ ಆಗಿರುತ್ತದೆ.

ಭೂಮಿ ತಂತ್ರಾಂಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಜೋಡಣೆಯಾದ ನಂತರ ಭೂ

ಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರ ವಿರಳಣೆ ಸುಲಭವಾಗಿದೆ. ರೈತರಿಗೆ ಪರಿಹಾರ ನೀಡುವಾಗ ಅವರ ಹಿಂದಿನ ಖರ್ಚಾರವನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದು. ಹಾಗಾಗಿ ವ್ಯತ್ಯಾಸಗೊಳಿಸಿದಂತೆ, ವೇಗವಾಗಿ ಸ್ವಾಧೀನ ಪ್ರಕ್ರಿಯೆಗಳನ್ನು ಮೂರಣಗೊಳಿಸಬಹುದಾಗಿದೆ.

### ಗೊಕೀಕೃತ ಭೂಸ್ವಾಧೀನದ ಅನುಕೂಲತೆಗಳು

\* ಭೂ ಸ್ವಾಧೀನ ಪ್ರಕ್ರಿಯೆ ಸರಳಗೊಂಡಿರುವುದು. \* ಸ್ವಾಧೀನ ಪ್ರಕ್ರಿಯೆಗಳನ್ನು ಭೂ ದಾಖಲೆಗಳಲ್ಲಿ ಇಂದಿರಿಸುವುದು. \* 6 (1) ಅಧಿಸೂಚನೆ ಹೊರಡಿಸಲಾದ ಭೂಮಿಯ ಮೇಲೆ ಇರುತ್ತಿರುವ ವಹಿವಾಟಿಗಳ ನಿಬಂಧ. \* ಭೂದಾಖಲೆಗಳನ್ನು ಆಗಿಂದಾಗೆ ಇಂದಿರಿಸಲು ಭೂಮಿ ಹಾಗೂ ಭೂಸ್ವಾಧೀನಗಳ ಬಲವಾದ ಸಂಯೋಜನೆ. \* ಸ್ವಾಧೀನವಾದ ಜಮೀನನ್ನು ಪದೇ ಪದೇ ಸ್ವಾಧೀನ ಪ್ರಕ್ರಿಯೆಯ ನಿರೇಧ.

### ಸಾರ್ವಜನಿಕರಿಗಿರುವ ಅನುಕೂಲತೆಗಳು

\* ಭೂಸ್ವಾಧೀನ ಪ್ರಕ್ರಿಯೆಗಳನ್ನು ಭೂದಾಖಲೆಗಳಲ್ಲಿ ತಕ್ಷಣ ಇಂದಿರಿಸುವುದರಿಂದ ಉದ್ದೇಶಿತ ವಿರೀದಿದಾರರು ಎಚ್ಚರಿದಿಂದನಿರ್ಧಾರಿಸಬಹುದು. \* ತೆಗೆದುಕೊಳ್ಳಲು ಸಶಕ್ತರಾಗಬಹುದು. \* ಅಹ್ವ ಭೂಮಾಲೀಕರಿಗೆ ಕನಿಷ್ಠ ಸಂಖ್ಯೆಯ ಮೊಕದ್ದಮೇಲಿಂದಾಗಿ ಶೀಫ್ತ ಪರಿಹಾರ. \* ಆಕ್ಸ್‌ಪ್ರೋಟ್‌ಗಳ ಸಂಖ್ಯೆಯಲ್ಲಿ ಗಣನೀಯ ಕಡಿತ. \* ಭೂಸ್ವಾಧೀನ ಪ್ರಕ್ರಿಯೆಗಳು ಭೂಮಿ ದತ್ತಾಂಶದಲ್ಲಿ ಸ್ವಯಂಚಾಲಿತವಾಗಿ ಸೇರಿಸುವಿಕೆ (ಅಪ್‌ ಡೇಟ್‌ ಗೊಳಿಸುವಿಕೆ). \* ಭೂಸ್ವಾಧೀನ ಕಚೇರಿಗಳಿಂದ ಭೂಸ್ವಾಧೀನ ಪ್ರಕ್ರಿಯೆಗಳ ಪರಿಣಾಮಕಾರಿಯಾದ ನಿರ್ವಹಣೆ. \* ಪರಿಹಾರ ಹಣದ ಸ್ವಯಂಚಾಲಿತ ಲೆಕ್ಕಾಜಾರ

### ಭೂಮಿ -ಪರಿಹಾರ

ಕೊಂಡಿಕವು ಕೈಗೆ ಪ್ರಧಾನ ರಾಜ್ಯ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 70 ರಪ್ಪು ಪ್ರಮಾಣದ ಜನತೆ ಕೈಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹವಾಮಾನದ ಏರುಪೇರಿನ ಪರಿಣಾಮದಿಂದ ಕೈಗೆ ಕ್ಷೇತ್ರದಲ್ಲಿ ಪರಿಣಿತಗಳು ಹೆಚ್ಚು.

ಹಾಗೆಯೇ ಹವಾಮಾನದ ಖಾತ್ರಿಯಿಲ್ಲದ ಕಾರಣ, ರೈತರಿಗೆ ನಷ್ಟವೇ ಹೆಚ್ಚು ಅನೇಕ ಸಂದರ್ಭಗಳಲ್ಲಿ ಬಿತ್ತನೆಗಾಗಿ ಮೊದಲ ಮಳೆಯ ನಿರೀಕ್ಷೆಯಲ್ಲಿದ್ದ ಕೈಟಿಕರು ಮಳೆ ವಿಳಂಬವಾದ ಕಾರಣ ಆಯಾ ನಿಗದಿತ ಹಂಗಾಮೆನಲ್ಲಿ ಬಿತ್ತನೆ ಮಾಡಲಾರದೇ ಕಂಗಾಲಾಗಿರುವ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು.


ಸಕಾಲಕ್ಕೆ ಮಳೆ ಬಂದರೂ ಬಿತ್ತನೆ ಮಾಡಿ, ಹೆಚ್ಚು ನಾಟಿ ಮಾಡಿ, ಇನ್ನೇನು ಘಸಲು ಸಮ್ಮಾನಿಸಿ ಕೈಗೆ ಬರುತ್ತಿದೆ ಎನ್ನುವ ವೇಳೆಯಲ್ಲಿ ಮತ್ತೊಂದು ಚಂಡಮಾರುತ, ಕೇಟಬಾಧೆ, ರೋಗ ಬಾಧೆ, ಹೀಗೆ ಅತಿವ್ಯಾಪ್ತಿಯೋ, ಅನಾವ್ಯಾಪ್ತಿಯೋ ಸ್ವಷ್ಟಿಯಾಗಿ ರೈತನ ಮೊಗದ ಮೇಲಿನ ನಿರೀಕ್ಷಿತ ಸಂತಸವನ್ನು ಹವಾಮಾನ ಕಿತ್ತುಕೊಳ್ಳುತ್ತದೆ.

ಹೀಗಾಗಿ ರೈತರು ಮಳೆ ಬಂತು ಎಂದು ಸಂತಸಪಟ್ಟಿ ನಿರಾಳವಾಗುವಂತಿಲ್ಲ. ಬಿತ್ತನೆ ಮಾಡಿದ ಮೇಲೂ ಬೆಳೆ ಕೈಗೆ ಬರುವವರೆಗೆ ಇಷ್ಟೆ ಬರುತ್ತದೆ ಎಂಬ ಖಾತೆಗಳಿಲ್ಲ. ಇವೆಲ್ಲದರ ನಡುವೆ ರಸಗೊಬ್ಬರ, ಕೇಟಿನಾಶಕಕ್ಕೆ ಹಾಕಿ ಹಣದ ನಷ್ಟದ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕು. ಪ್ರಕೃತಿ ಮನಸ್ಸು ಮಾಡಿ, ರೈತರ ಮಡಿಲಲ್ಲಿ ಬಂದಪ್ಪು ಇಳುವರಿಯ ಬೆಳೆಯನ್ನು ತುಂಬಿಕೊಟ್ಟಿದೆ ಎಂದರೆ, ಮಾರುಕಟ್ಟೆಯಲ್ಲಿ ಬೆಳೆ ಸಿಗರೇ ಕಂಗಾಲಾಗುವ ಪರಿಸ್ಥಿತಿ ರೈತರದ್ದು. ಸಕಾಲಕ್ಕೆ ಬಾರದ ಮಳೆ, ಅಕಾಲಿಕ ಮಳೆ ಮತ್ತು ಅತಿವ್ಯಾಪ್ತಿ-ಅನಾವ್ಯಾಪ್ತಿ ಜೊತೆಗೆ ಕೇಟಬಾಧೆಗಳಿಲ್ಲದ ಸಂದರ್ಭದಲ್ಲಿ ಉತ್ಪನ್ಮಾನಿಸಿ ನಿರೀಕ್ಷೆ ಮತ್ತು ಹವಾಮಾನ ವೈಪರೀಕ್ಯದ ಕಾರಣಕ್ಕೆ ಘಸಲು ನಾಶವಾದ ಸಂದರ್ಭದಲ್ಲಿ ಪರಿಹಾರದ ನಿರೀಕ್ಷೆಗಳಿಗೆ ಸಕಾರದ ಸ್ವಂದನೆ ನೊಂದ ರೈತರಿಗೆ ಬಂದಿಷ್ಟು ಸಾಂತ್ಸನವಾಗಬಲ್ಲದು. ಬೆಂಬಲ ಬೆಳೆ ಅಧವಾ ಬೆಳೆ ನಷ್ಟ ಪರಿಹಾರದ ಹಣ ರೈತನಿಗೆ ನೇರವಾಗಿ, ಮೂರಣವಾಗಿ ಮತ್ತು ತ್ವರಿತವಾಗಿ ಸಂದಾಯವಾಗಬೇಕೆಂಬುದು ರೈತರು ನಿರೀಕ್ಷೆಸುವಂಥದ್ದು. ಅನೇಕ ಸಂದರ್ಭದಲ್ಲಿ ಪರಿಹಾರದ ಹಣ ರೈತರಿಗೆ ಸಕಾಲಕ್ಕೆ ತಲುಪುವದಿಲ್ಲ. ಜರ್ತೆಗೆ ಪರಿಮೂಲವಾಗಿಯೂ ರೈತರಿಗೆ ತಲುಪುವುದು ಕಷ್ಟ ಅತ್ಯಂತ ಕಡಿಮೆ

ಮೊತ್ತ ಪರಿಹಾರದ ಹಣ ಪಡೆಯಲು ಅಷ್ಟೇ ಪ್ರಮಾಣದ ಹಣವನ್ನು ಗ್ರಾಮದಿಂದ ಕಚೇರಿಗೆ ಅಲೆದಾಡುವುದಕ್ಕೆಲ್ಲಾ ಸಂಬಂಧಪಟ್ಟವರನ್ನು ಓಲ್ಲೆಸುವುದಕ್ಕೊಂಡು ವಿಚ್ಯುಮಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಕೆಲವರು ಈ ಪರಿಹಾರದ ಸಹವಾಸವೇ ಬೇಡ ಎಂದು ಹಿನ್ನಡೆ ಇಟ್ಟಿರುವ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಈ ಎಲ್ಲಾ ಹೆಚ್ಚುದ್ದುಗಳ ಮಧ್ಯ ಕೊಂಡಿಕ ಸಕಾರದ ಕಂದಾಯ ಇಲಾಖೆಯ ವಿಪತ್ತಿ ನಿರ್ವಹಣೆ ವಿಭಾಗದ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಭೂಮಿ ಉಸ್ತುವಾರಿ ಹೋತದ ತಾಂತ್ರಿಕ ಶಾಖೆಯ ಸಹಯೋಗದಲ್ಲಿ ‘ಪರಿಹಾರ’ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದಾರೆ. ಭೂಮಿ ತಂತ್ರಾಂಶ ಆಧರಿಸಿ ‘ಪರಿಹಾರ ತಂತ್ರಾಂಶ’ವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಬೆಳೆ ನಷ್ಟ ಹೊಂದಿದ ಜಮೀನಿನ ಮಾಲಿಕರು, ಬೆಳೆಯ ಕ್ಷೇತ್ರ ಮತ್ತು ಬೆಳೆಯ ವಿವರಗಳನ್ನು ಸಂಗೃಹಿಸಿ, ನಷ್ಟವಾದ ಬೆಳೆಯ ಕುರಿತು ಪರಿಹಾರದ ಹೊತ್ತವನ್ನು ಘಲಾನುಭವಿ ರೈತರ ಬ್ಯಾಂಕು ಖಾತೆಗೆ ನೇರವಾಗಿ ವರ್ಗಾಯಿಸುವ ಸೌಕರ್ಯವನ್ನು ಈ ತಂತ್ರಾಂಶ ಒದಗಿಸಿದೆ. ಈ ಪದ್ಧತಿಯು ಆಧಾರ ನಂಬರಿನ ಆಧಾರದ ಮೇರೆಗೆ ಪರಿಹಾರದ ಹೊತ್ತವನ್ನು ಘಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಸೌಕರ್ಯವಾಗಿದೆ. ಇದು ಸಂಪೂರ್ಣ ಸುರಕ್ಷತೆಯ ಮತ್ತು ಪಾರದರ್ಶಕ ವ್ಯವಸ್ಥೆಯಾಗಿರುತ್ತದೆ. ಈ ಹೊಸ ಪದ್ಧತಿಯ ಮೂಲಕ ಅತ್ಯಂತ ತ್ವರಿತವಾಗಿ ಪರಿಹಾರದ ಹೊತ್ತವನ್ನು ಘಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಕಾರ್ಯವನ್ನು ಮೂರಣಗೊಳಿಸಬಹುದಾಗಿದೆ. ಒಟ್ಟಾರೆ ಭೂಮಿ ತಂತ್ರಾಂಶ ಆರಂಭವಾದ ಮೇಲೆ ಕಂದಾಯ ಇಲಾಖೆಯ ದತ್ತಾಂಶಗಳು ಗಣಕೀಕರಿಸಿದ್ದಾರೆ. ಆ ನಂತರ ಅದನ್ನು ಆಧಾರವಾಗಿಟ್ಟಿಕೊಂಡು ಕೈಗೆ, ಆಹಾರ, ಭೂ ಸ್ವಾಧೀನ, ಆಸ್ತಿ ನೊಂದಣಿ ಸೇರಿದಂತೆ ಹಲವು ಇಲಾಖೆಗಳ ಕಾರ್ಯಗಳಿಗೆ ಒಳಗೊಳಿಸಬಹುದಾಗಿದೆ.

ಭೂಮಿ ತಂತ್ರಾಂಶ ಕುರಿತ ಹೆಚ್ಚಿನ ಮಾಹಿತಿಗೆ [www.bhoomi.karnataka.gov.in](http://www.bhoomi.karnataka.gov.in) ಬೇಕೆಂದ್ರಿಯ ನೇಡಿದ ಮಾಹಿತಿಗೆ ನೋಡಬಹುದು. □

## ಮನ್‍ರ ಚಿಳಿ ಭಾಷ್ಟ್



**ಕ್ರಾಂತಿ ಶ್ರೀ ನರೇಂದ್ರ  
ನೋಂಬಿಯವರು**  
**ಖಿಂಡ 28-01-2018ರಂದು**  
**ವಾಜಿದ**  
**‘ಮ್ಹಾ ಕಿ ಬಾತ್’ –**  
**40 ನೇ ಭಾಷ್ಣಾದ**  
**ಅಂದ್ದ ಕರ್ನಾಟಕ ಅವಕರಣೆ**

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ ಇದು 2018 ರ ಮೊದಲ ಮನದ ಮಾತು. ಎರಡು ದಿನಗಳ ಹಿಂದೆಯಷ್ಟೇ ನಾವು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ 10 ರಾಷ್ಟ್ರಗಳ ಮುಖಿಸ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.

ನನ್ನ ಪ್ರಿಯ ದೇಶವಾಸಿಗಳೇ, ಶ್ರೀಯುತ ಪ್ರಕಾಶ ತ್ರಿಪಾಠಿ ಅವರು ನರೇಂದ್ರಮೇರಿ ಆಪ್ತ ನಲ್ಲಿ ಒಂದು ವಿಸ್ತೃತವಾದ ಪತ್ರವನ್ನು ಬರೆದು, ತಮ್ಮ ಪತ್ರದಲ್ಲಿ ಬರೆದ ವಿಷಯಗಳನ್ನು ಅವಗಾಹನಗೆ ತೆಗೆದುಕೊಳ್ಳಲು ತುಂಬಾ ಒತ್ತಾಯಿಸಿದ್ದಾರೆ. ಫೆಬ್ರವರಿ 1 ರಂದು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಮೌಳಿಧಿ ಇದೆ. ಹೊಲಂಬಿಯಾದ ಗಗಯಾತ್ರೆಯ ದುರ್ಭಾಡಿನೆಯಲ್ಲಿ ಅವರು ನಮ್ಮನ್ನು ಗಲಿದರು. ಆದರೆ ಅವರು ತಮ್ಮ ಜೀವನದ ಮೂಲಕ ವಿಶ್ವಕ್ಕೆ ಅದರಲ್ಲಿ ವಿಶೇಷವಾಗಿ ಭಾರತೀಯ ಯುವತಿಯಿರಿಗೆ ‘ಶ್ರೀ ಶಕ್ತಿಗೆ’ ಯಾವ ಎಲ್ಲಿಯೂ ಇಲ್ಲ ಎಂಬ ಸಂದರ್ಶವನ್ನು ನೀಡಿದರು. ಇಚ್ಛೆ ಮತ್ತು ದೃಢವಾದ ಸಂಕಲ್ಪವಿದ್ದರೆ, ಸಾಧಿಸುವ ಭಲವಿದ್ದರೆ ಯಾವುದೂ ಅಸಂಭವವಲ್ಲ. ಇಂದು ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆಯನ್ನು ಮೇರೆಯುತ್ತಿದ್ದಾರೆ ಮತ್ತು ದೇಶಕ್ಕೆ ಗೌರವ ತರುತ್ತಿದ್ದಾರೆ ಎಂಬುದನ್ನು ಕಂಡು ಬಹಳ ಸಂತೋಷವಾಗುತ್ತದೆ.

ಇಂದು ನಾವು ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಎಂದು ಮಾತನಾಡುತ್ತೇವೆ. ಆದರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ಶಾಸ್ತ್ರಗಳಲ್ಲಿ, ಸ್ವಂದ ಪುರಾಣದಲ್ಲಿ ಹೀಗೆ ಹೇಳಿದ್ದಾರೆ

ದಶಪತ್ರ, ಸಮಾಕಣ್ಣ, ದಶಪತ್ರಾನ್ ಪ್ರವರ್ಧಣಯನ್ ಯತ್ ಫಲಂ ಲಭತೆ ಮತ್ತು, ತತ್ ಲಭ್ಯಂ ಕನ್ನಕೆಯಾ.

ಇದರಫ್ರೆ ಒಬ್ಬ ಮಗಳು 10 ಗಂಡು ಮಕ್ಕಳಿಗೆ ಸಮಾನ. 10 ಜನ ಸುಮತ್ರಿಂದ ದೊರೆಯುವ ಮೌಳಿ ಒಬ್ಬಷ್ಟು ಮಗಳಿಂದ ಲಭ್ಯವಾಗುತ್ತದೆ ಎಂದು. ಇದು ನಮ್ಮ ಸಮಾಜದಲ್ಲಿ ಮಹಿಳೆಯ ಮಹತ್ವದ ಕುರಿತು ಅರಿವು ಮೂಡಿಸುತ್ತದೆ. ಆದ್ದರಿಂದಲೇ ನಮ್ಮ ಸಮಾಜದಲ್ಲಿ ಸೀಯನ್ನು ಶಕ್ತಿಯ ರೂಪ ಎನ್ನಲಾಗುತ್ತದೆ. ಈ ನಾರಿ ಶಕ್ತಿ, ಸಂಮೂಳ ದೇಶವನ್ನು, ಸಮಾಜವನ್ನು, ಕುಟುಂಬವನ್ನು ವಿಕರಿಯ ಸೂತ್ರದಲ್ಲಿ ಬಂಧಿಸುತ್ತದೆ. ಅದು ವೈದಿಕ ಕಾಲದ ಪ್ರಾಜ್ಞರಾದ ಲೋಪಾಮುದ್ರಾ, ಗಾರ್ಣಿ, ಮೃತ್ಯೇಯಿ ಅವರ ವಿಧ್ಯಾತ್ಮಾ ಆಗಿರಲಿ ಅಥವಾ ಅಕ್ಷಯ ಮಹಾದೇವಿ ಮತ್ತು ಏರಾಬಾಯಿ ಅವರ ಜ್ಞಾನ ಮತ್ತು ಭಕ್ತಿಯಾಗಿರಲಿ, ಹಾಗೆಯೇ ಅಹಲ್ಯಾಬಾಯಿ ಹೋಳ್ಕರ್ ಅವರ ಶಾಸನ ವ್ಯವಸ್ಥೆಯಾಗಿರಲಿ ಅಥವಾ ರಾಣಿ ಲಕ್ಷ್ಮೀಭಾಯಿಯ ಶೌರ್ಯವೇ ಆಗಿರಲಿ, ದೇಶದ ಗೌರವವನ್ನು ಹೆಚ್ಚಿಸುತ್ತಲೇ ಬಂದಿದೆ.



\* ಕೃಷ್ಣ; ಆಕಾಶವಾರ್ಣ, ಬೆಂಗಳೂರು

ಶ್ರೀಯತ ಪ್ರಕಾಶ್ ಶ್ರೀಪಾಠಿ ಅವರು ಹೀಗೆ ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ. ನಮ್ಮ ರಕ್ಷಣಾ ಮಂತ್ರಿ ನಿಮ್ಮಲಾ ಸಿತಾರಾಮನ್ ಯುದ್ಧ ವಿಮಾನ ಸುಖೋಯ್ 30 ರಲ್ಲಿ ಹಾರಾಟ ಮಾಡಿದ್ದ ತಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಬರೆದಿದ್ದಾರೆ. ಹಾಗೆಯೇ ವರ್ತಿಕಾ ಜೋತಿ ಅವರ ನೇತ್ಯತ್ವದಲ್ಲಿ ಭಾರತೀಯ ನೌಕಾ ಪಡೆಯ ಮಹಿಳಾ ತಂಡದ ಸದಸ್ಯರು ಐವನೊಷ್ಟು ತಾರಿಣೆಯಲ್ಲಿ ವಿಶ್ವ ಪರ್ಯಾಟನೆ ಮಾಡುತ್ತಿರುವ ಬಗ್ಗೆ ಪ್ರಸಾತ ಮಾಡಿದ್ದಾರೆ. ಭಾವನಾ ಕಂತ್, ಮೋಹನಾ ಸಿಂಗ್ ಮತ್ತು ಆವನಿ ಚತುರ್ವೇದಿ ಎಂಬ ಮೂರವು ಏರ ವನಿತೆಯರು ಪ್ರೇಟರ್ ಪ್ರೇಟರ್ ಆಗಿದ್ದಾರೆ ಮತ್ತು ಸುಖೋಯ್-30 ರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕ್ಷಮತಾ ವಾಜಪೇಯಿ ಅವರ ನಾಯಕತ್ವದಲ್ಲಿ ಸರ್ವ ಮಹಿಳಾ ತಂಡ ದಿಲ್ಲಿಯಿಂದ ಅಮೇರಿಕದ ಸ್ಯಾನ್ ಫ್ರಾನ್ಸೆಸ್ಕ್ಯೂ ಮತ್ತು ಮರಳ ದಿಲ್ಲಿವರೆಗೆ ಏರ ಇಂಡಿಯಾ ಬೋಯಿಂಗ್ ಜೆಟ್ಸೆನಲ್ಲಿ ಹಾರಾಟ ಕೈಗೊಂಡಿತು. ಈ ತಂಡದಲ್ಲಿ ಎಲ್ಲರೂ ಮಹಿಳೆಯರೇ. ಇಂದು ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುವುದು ಮಾತ್ರವಲ್ಲ ನಾಯಕತ್ವವನ್ನು ವಹಿಸುತ್ತಿದ್ದಾರೆ. ಇಂದು ಸೀ ಶಕ್ತಿ ಎಲ್ಲರಿಗಿಂತ ಮೊದಲು ಸಾಧನೆಗೈದು ತೋರಿಸಿದ ಹಲವಾರು ಕ್ಷೇತ್ರಗಳಿವೆ. ಒಂದು ಮೈಲಿಗಲ್ಲನ್ನು ಅವರು ಸಾಫಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮಾನ್ಯ ರಾಷ್ಟ್ರಪತಿಗಳು ಒಂದು ಹೊಸ ಹೆಚ್ಚೆ ಇಟ್ಟಿದ್ದಾರೆ. ರಾಷ್ಟ್ರಪತಿಯವರು ತಮ್ಮ ತಮ್ಮ ಕ್ಷೇತ್ರದಲ್ಲಿ ವನಾನ್ಯಾದರೂ ಪ್ರಥಮ ಬಾರಿಯ ಸಾಧನೆಗೈದ ಅಸಾಧಾರಣ ಮಹಿಳೆಯರ ಒಂದು ಸಮೂಹವನ್ನು ಭೇಟಿಯಾದರು. ದೇಶದ ಈ ಮೊದಲ ಮಹಿಳಾ ಮಜೆಂಟ್ಸ್‌ನೇವಿ ಕ್ಯಾಪ್ಸನ್, ಪ್ರ್ಯಾಸೆಂಜರ್ ಟ್ರೇನ್ಸನ ಪ್ರಥಮ ಮಹಿಳಾ ಟ್ರೇನ್ ಡ್ರೈವರ್, ಅಗ್ನಿ ಶಾಮಕ ದಳದ ಪ್ರಥಮ ಮಹಿಳೆ, ಪ್ರಥಮ ಮಹಿಳಾ ಬಸ್ ಡ್ರೈವರ್ ಅಂಥಾಟಿಕಾ ತಲುಪಿದ ಪ್ರಥಮ ಮಹಿಳೆ, ಎವರೆಸ್ ಏರಿದ ಪ್ರಥಮ ಮಹಿಳೆ, ಹೀಗೆ ಪ್ರತಿ ಕ್ಷೇತ್ರದ ಪ್ರಥಮ ಮಹಿಳೆಯರು - ನಮ್ಮ ಸೀ ಶಕ್ತಿ ಸಮಾಜದ ಕಟ್ಟಿಪಾಡುಗಳನ್ನು ತೋಡೆಯು, ಅಸಾಧಾರಣ ಸಾಧನೆ ಮೇರೆದಿದ್ದಾರೆ, ಈ ವಿಮೆನ್ ಅಜೀವರ್ಸ್ ಫಾರ್ಸ್ ಲೇಡೀಸ್ ಕುರಿತ ಒಂದು ಮಸ್ತಕವನ್ನೂ ನಿರ್ದಿಷ್ಟಿಸಲಾಗಿದೆ. ಸಂಪೂರ್ಣ ರಾಷ್ಟ್ರಕ್ಕೆ



ಸೀ ಶಕ್ತಿ ಬಗ್ಗೆ ಅರಿವು ಮೂಡಲಿ, ಅವರ ಜೀವನ ಮತ್ತು ಸಾಧನೆಗಳಿಂದ ಪ್ರೇರಣೆ ದೊರೆಯಲಿ ಎಂಬುದು ಇದರ ಉದ್ದೇಶ. ಇದು ನರೇಂದ್ರ ಮೋದಿ ವೆಬ್‌ಸೈಟ್‌ನಲ್ಲಿ ಇ-ಬುಕ್ ರೂಪದಲ್ಲಿ ಲಭ್ಯವಿದೆ. ಇಂದು ದೇಶ ಮತ್ತು ಸಮಾಜದಲ್ಲಾಗುತ್ತಿರುವ ಸಕಾರಾತ್ಮಕ ಬದಲಾವಣೆಗಳ ಹಿಂದ ಸೀ ಶಕ್ತಿಯ ಮಹತ್ವಮಾಣ ಪಾತ್ರವಿದೆ. ಇಂದು ನಾವು ಮಹಿಳಾ ಸಶಕ್ತಿಕರಣದ ಬಗ್ಗೆ ಮಾತನಾಡುತ್ತಿರುವಾಗ ಒಂದು ರೈಲು ನಿಲ್ಬಾಣದ ಬಗ್ಗೆ ಪ್ರಸ್ತಾಪಿಸಬಿಯಸುತ್ತೇನೆ. ಒಂದು ರೈಲು ನಿಲ್ಬಾಣ ಮತ್ತು ಮಹಿಳಾ ಸಶಕ್ತಿಕರಣದ ಮಧ್ಯ ಏನು ಸಂಬಂಧ ಎಂದು ನೀವು ಆಲೋಚಿಸುತ್ತಿರಬಹುದು.

ಮುಂಬ್ಯೆಯ ಮಾತುಂಗ ರೈಲು ನಿಲ್ಬಾಣದಲ್ಲಿ, ಭಾರತದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಸಂಪೂರ್ಣ ಮಹಿಳಾ ಕೆಲಸಗಾರರಿದ್ದಾರೆ. ಅದು ವಾಣಿಜ್ಯ ಇಲಾಖೆ ಆಗಿರಲಿ, ರೈಲ್ ಪ್ರೋಲೀಸ್ ಆಗಿರಲಿ, ಟಿಕೆಟ್ ಚೆಕಿಂಗ್ ಆಗಿರಲಿ, ಅನೋಸಿಂಗ್ ಆಗಿರಲಿ, ಪಾಯಿಂಟ್ ಪರಾಸನ್ ಆಗಿರಲಿ - ಎಲ್ಲ ವಿಭಾಗಗಳಲ್ಲಿ ಮಹಿಳಾ ಸಿಬ್ಬಂದಿ ಮೂರ್ತಿ 40 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದಾರೆ. ಈ ಬಾರಿ ಗಣರಾಜ್ಯೋತ್ಸವದ ಪರೇಡ್ ನೋಡಿದ ನಂತರ ಬಹಳಪ್ಪು ಜನರು ಟ್ರೀಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಿಎಸ್‌ಎಫ್ ಬ್ರೈಕರ್ ಕಾಂಜಿಂಜಿಂಟ್ ನಲ್ಲಿ ಎಲ್ಲ ಮಹಿಳೆಯರು ಭಾಗವಹಿಸಿದ ವೀಶೇಷತೆ ಬಗ್ಗೆ ಬರೆದಿದ್ದಾರೆ. ಭೃತೀಸ್‌ಗಢದ ಬುಡಕಟ್ಟು ಜನಾಂಗದ ಮಹಿಳೆಯರೂ ಅಧ್ಯತ್ಮ ಸಾಧನೆ ಮಾಡಿರುವುದು ನನಗೆ ನೆನಪಾಗುತ್ತದೆ.

ಭೃತೀಸ್‌ಗಢದ ಮಾರ್ಪೋವಾದಿ ಪ್ರಭಾವವಿರುವಂಥ ದಾಂತೇವಾದ ಪ್ರದೇಶದಲ್ಲಿ ಹಿಂಸೆ, ಅತ್ಯಾಭಾರ, ಬಂದೂಕು, ಹಿಸ್ತೂಲು, ಬಾಂಬ್ ಮುಂತಾದವುಗಳ ಮೂಲಕ ಮಾರ್ಪೋವಾದಿಗಳು ಒಂದು ಭಯಾನಕ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇಂಥ ಭಯಾನಕ ವಾತಾವರಣದಲ್ಲಿ ಬುಡಕಟ್ಟು ಮಹಿಳೆಯರು ಇ-ರಿಕ್ವ ಭಾಲನ್ ನಿರ್ದಿಷ್ಟಿಸಲಾಗಿದೆ. ಸಂಪೂರ್ಣ ರಾಷ್ಟ್ರಕ್ಕೆ

ಮೂಲಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಒಂದು ರೋಚಕ ಘಟನೆ ನಡೆಯಿತು. ರಾಜ್ಯದ ಸಾಮಾಜಿಕ ಅನಿಪ್ಪ ಪದ್ಧತಿಗಳನ್ನು ಬೇರು ಸಹಿತ ಕಿರ್ತಾಗೆಯಲು 13 ಸಾವಿರಕ್ಕೂ ಹೆಚ್ಚು ಕೆಲೊ ಮೀಟರ್ ಉದ್ದೇಶದಲ್ಲೇ ಅತಿ ದೊಡ್ಡ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು. ಈ ಆಂದೋಲನದ ಮೂಲಕ ಜನರಲ್ಲಿ ಬಾಲ್ಯ ವಿವಾಹ ಮತ್ತು ವರದಕ್ಕಣ ಅನಿಪ್ಪ ಪದ್ಧತಿಗಳ ವಿರುದ್ಧ ಜಾಗ್ರತ್ತಿ ಮೂಡಿಸಲಾಯಿತು. ಬಾಲ್ಯ ವಿವಾಹ ಮತ್ತು ವರದಕ್ಕಣ ಯಂಥ ಅನಿಪ್ಪ ಪದ್ಧತಿಗಳ ವಿರುದ್ಧ ಹೋರಾಡಲು ಸಂಪೂರ್ಣ ರಾಜ್ಯ ಪೊತ್ತೆಂಬಿತು. ಮಕ್ಕಳು, ವೃದ್ಧರು, ಮಹಿಳೆಗಳು ನವ



**World's longest human chain in Bihar**

ಯುವಕರು, ಮಾತೆಯರು, ಸೋದರಿಯರು ಹೀಗೆ ಎಲ್ಲರೂ ಈ ಯುದ್ಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಾನವ ಸರಪಳಿಯಲ್ಲಿ ಪಾಲೋಂಡ ಪ್ರತಿ ವ್ಯಕ್ತಿಯನ್ನು ಅವರು ಸಮಾಜ ಕಲ್ಯಾಣಕ್ಕಾಗಿ ಇಂಥ ವಿಶೇಷ ಮತ್ತು ವ್ಯಾಪಕವಾದ ಕಾರ್ಯಕ್ಕೆ ಮುಂದಡಿ ಇರಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕನಾಟಕದ ಮೈಸೂರಿನ ಶ್ರೀಯತ ದರ್ಜನ್ ಅವರು ಅವರ ತಂದೆಯ ಬಿಂಳಿಗಳಲ್ಲಿ ತಿಂಗಳಿಗೆ ಜೀವಧಿಯ ಲಿಂಕ್ 6 ಸಾವಿರ ರೂಪಾಯಿಗಳಾಗುತ್ತಿತ್ತು, ಅವರಿಗೆ ಮೊದಲು ಪ್ರಥಾನಮಂತ್ರಿ ಜನೋಷಧಿ ಯೋಜನೆಯ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಈಗ ಅವರಿಗೆ ಜನೋಷಧಿ ಕೇಂದ್ರದ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಅವರು ಅಲ್ಲಿಂದ ಜೀವಧಿಗಳನ್ನು ವಿರೀದಿ ಮಾಡಿದ್ದರಿಂದ ಅವರ ಜೀವಧಿಯ ಲಿಂಕ್ ಶೇಕಡಾ 75 ರಷ್ಟು ಕಡಿಮೆಯಾಗಿದೆ ಎಂದು ಬರೆದಿದ್ದಾರೆ.

ಯಾವುದು ಅವರಿಗೆ ಸಿಕ್ಕಿದೆಯೋ ಅದು ಬೇರೆಯವರಿಗೂ ಸಹ ಕಿಗಲಿ ಎನ್ನುವ ವಿಚಾರ ಶ್ರೀಯತ ದರ್ಜನ್ ರವರ ಮನದಲ್ಲಿ ಮೂಡಿರುವುದು ಕೂಡ ನನಗೆ ತುಂಬಾ ಇವುವಾಯಿತು.



ಜನೋಷಧಿ ಕೇಂದ್ರಗಳಲ್ಲಿ ಸಿಗುವ ಜೈಷಧಿಗಳು ಮಾರುಕಟ್ಟೆಯಲ್ಲಿ ಮಾರಲ್ಪಡುವ ಜೈಷಧಿಗಳಿಗಿಂತ ಸುಮಾರು ತೇಕಡ್‌ 50 ರಿಂದ 90 ರಷ್ಟು ಅಗ್ವಾಗಿವೆ. ಇಂದು ದೇಶದಲ್ಲಿದೆ 3 ಸಾವಿರಕ್ಕೂ ಅಧಿಕ ಜನೋಷಧಿ ಕೇಂದ್ರಗಳು ಸ್ಥಾಪಿಸಲಬ್ಬಿವೆ. ಇದರಿಂದ ಜೈಷಧಿಗಳು ಬರೀ ಕಡಿಮೆ ಬೆಲೆಯಲ್ಲಿ ದೊರೆಯುವುದಷ್ಟೇ ಅಲ್ಲ, ಸ್ವಯಂ ಉದ್ಯಮಿಗಳಿಗೆ ಕೂಡ ಉದ್ಯೋಗದ ಹೊಸ ಅವಕಾಶಗಳು ಮಂಟಪಕ್ಕಿಂತಿವೆ.

ಕಡಿಮೆ ದರದ ಜೈಷಧಿಗಳು ಪ್ರಥಾನಮಂತ್ರಿ ಭಾರತೀಯ ಜನೋಷಧಿ ಕೇಂದ್ರಗಳು ಮತ್ತು ಆಸ್ತ್ರೋಗಳ 'ಅಮೃತ ಸ್ವೇರ್ಗಳಲ್ಲಿ ದೊರೆಯುತ್ತವೆ. ಇದಲ್ಲದರೆ ಹಿಂದಿನ ಒಂದೇ ಉದ್ದೇಶ ದೇಶದ ಬಡವರಲ್ಲಿ ಬಡವನಾದ ವ್ಯಕ್ತಿಗೆ ಸಹ ಗುಣಮಟ್ಟದ ಮತ್ತು ಕೈಗೆಟುಕುವ ಅರೋಗ್ಯ ಸೂಲಭ್ಯಗಳು ದೊರೆಯುವಂತೆ ಮಾಡುವುದು ಮತ್ತು ಅದರಿಂದ ಒಂದು ಸ್ವಸ್ಥ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವುದು.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ದಿನಗಳಲ್ಲಿ ಪದ್ಧ ಮರಸ್ಕಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ನೀವೂ ಹೊಡ ಕೇಳಿರಬಹುದು. ಪ್ರತಿ ವರ್ಷವೂ ಪದ್ಧ ಮರಸ್ಕಾರ ನೀಡುವ ಪರಂಪರೆ ಇದೆ, ಆದರೆ ಹಿಂದಿನ 3 ವರ್ಷಗಳಿಂದ ಇದರ ಪ್ರಕ್ರಿಯೆಯ ಬದಲಾಗಿದೆ. ಈಗ ಯಾವುದೇ ನಾಗಿರಿಕನೂ ಯಾರನ್ನೇ ಅದರೂ ನಾಮನಿದೇಶನ ಮಾಡಬಹುದು. ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಆಗಿರುವುದರಿಂದ ಪಾರದರ್ಶಕ ಬಂದಿದೆ. ಈಗ ಮರಸ್ಕಾರ ಹೊಡುವುದಕ್ಕೆ ವ್ಯಕ್ತಿಯ ಪರಿಚಯವಲ್ಲ, ಅವರ ಕೆಲಸದ ಮಹತ್ವ ಹೇಜ್ಜಾಗುತ್ತಾ ಹೋಗುತ್ತದೆ.

ಶ್ರೀಯುತ ಅರವಿಂದ ಗುಪ್ತ ಅವರ ಬಗ್ಗೆ ನೀವು ಕೇಳಿರಬಹುದು. ಅವರು ನಾಲ್ಕು ದಶಕಗಳಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ವ್ಯಾಖಾರಿಕತೆ ಬೆಳೆಯಲ್ಲಿ ಎಂಬ ಉದ್ದೇಶದಿಂದ ತ್ಯಾಜ್ಯ ವಸ್ತುಗಳಿಂದ ಆಟಿಕೆಗಳನ್ನು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳಿಂದ ವ್ಯಾಖಾನಿಕ ಪ್ರಯೋಗಗಳ

ಕಡೆ ಮಕ್ಕಳು ಪ್ರೇರಿತರಾಗಲಿ ಎಂಬುದು ಅವರ ಪ್ರಯತ್ನ ಇದಕ್ಕಾಗಿ ದೇಶದಲ್ಲಿದೆ 3 ಸಾವಿರ ಶಾಲೆಗಳಿಗೆ ಹೊಗಿ 18 ಭಾಷೆಗಳಲ್ಲಿ ತಯಾರಿಸಿರುವ ಫಿಲಂ ತೋರಿಸಿ ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆ. ಎಂತಹ ಅಧ್ಯಾತ್ಮ ಜೀವನ, ಎಂತಹ ಅದ್ಯಾತ್ಮ ಸಮರ್ಪಣೆ!!

ಇದೇ ರೀತಿಯ ಒಂದು ಕಢ ಕನಾರ್ಟಿಕದ ಸೀರ್ವಷ್ಟೆ ಜೋಡಟೆಯಿವರದು. ಇವರನ್ನು 'ಮಹಿಳಾ ಸುಖೀಕರಣಾದ ದೇವಿ' ಎಂದು ಸುಮಾನೆ ಕರೆದಿಲ್ಲ. ಕಳಿದ 3 ದಶಕಗಳಿಂದ ಬೆಳಗಾವಿಯಲ್ಲಿ ಲೆಕ್ಕವಿಲ್ಲದಷ್ಟು ಮಹಿಳೆಯರ ಜೀವನ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರನ್ನು ಅವರ 7 ನೇ ವರ್ಷ ವಯಸ್ಸಿನಲ್ಲಿಯೇ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಅವರು ದೇವದಾಸಿಯರ ಕಲ್ಯಾಣಕ್ಕೋಸ್ತರ ತಮ್ಮ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟಿರು. ಇಷ್ಟೇ ಅಲ್ಲ, ಇವರು ದಲಿತ ಮಹಿಳೆಯರ ಕಲ್ಯಾಣಕ್ಕಾಗಿ ಸಹಾ ಅತ್ಯಧ್ಯಾತ ಕಾರ್ಯವನ್ನು ಮಾಡಿದ್ದಾರೆ.

ಮಧ್ಯ ಪ್ರದೇಶದ ಶ್ರೀಯುತ ಭಜ್ಞಾ ಶ್ಯಾಮ್ ಅವರು ಹುಟ್ಟಿದ್ದ ಒಂದು ಬಡ, ಬುಡಕಟ್ಟು ಕುಂಟುಂಬದಲ್ಲಿ. ಅವರು ಜೀವನೋಪಾಯಕ್ಕಾಗಿ ಸಾಮಾನ್ಯವಾದ ಕೆಲಸ ಮಾಡುತ್ತಿದ್ದರು, ಆದರೆ ಅವರಿಗೆ ಪಾರಂಪರಿಕ ಬುಡಕಟ್ಟು ವರ್ಣಾಚಿತ್ರ ಬಿಡಿಸುವ ಒಂದು ಹಾವ್ಯಾಸವಿತ್ತು. ಇಂದು ಅದೇ ಹಾವ್ಯಾಸದ ಕಾರಣದಿಂದ ಬರೀ ಭಾರತದಲ್ಲಿಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಅವರಿಗೆ ಗೌರವವಿದೆ. ನೆದಲ್ಕ್ರಾಂಡ್, ಜಮನಿ, ಇಂಗ್ಲೆಂಡ್, ಇಟಲಿ ಯಂತಹ ಅನೇಕ ದೇಶಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಆಗಿದೆ. ವಿದೇಶಗಳಲ್ಲಿ ಭಾರತದ ಹೆಸರನ್ನು ಪ್ರಕಾಶಿಸುವಂತೆ ಮಾಡಿದ ಭಜ್ಞಾ ಶ್ಯಾಮ್ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪದ್ಧತಿ ಪ್ರಶಸ್ತಿಯನ್ನು ನೀಡಲಾಗಿದೆ.

ಕೇರಳದ ಮೂಲವಾಸಿ ಮಹಿಳೆ ಲಕ್ಷ್ಮಿ ಕುಟ್ಟಿಯವರ ಕಢ ಕೇಳಿ ನೀವು ಆಶ್ರಯಚಕ್ಕಿರಾಗುತ್ತಿರೆ. ಲಕ್ಷ್ಮಿ ಕುಟ್ಟಿ ಕಲ್ಲಾರ್ ನಲ್ಲಿ ಶಿಕ್ಷಿಯಾಗಿದ್ದಾರೆ ಮತ್ತು ಈಗಲೂ ಕೂಡ ದಟ್ಟ ಅರಣ್ಯದ ಮಧ್ಯದಲ್ಲಿ ಆದಿವಾಸಿ ಹಾಡಿಯಲ್ಲಿ ತಾಳೆ ಗರಿಗಳಿಂದ ಮಾಡಿದ ಗುಡಿಸಲಿನಲ್ಲಿ ವಾಸಿಸುತ್ತಾರೆ. ಅವರು ತಮ್ಮ ನೆನಪಿನ ಶಕ್ತಿಯಿಂದಲೇ ಏದು ನೂರು ಆಯುವೇದ ಜೈಷಧಿಗಳನ್ನು ಮಾಡಿದ್ದಾರೆ. ಗಿಡ ಮೂಲಿಕೆಗಳಿಂದ ಜೈಷಧಿ

ಮಾಡಿದ್ದಾರೆ. ಹಾವಿನ ಕಡಿತಕ್ಕೆ ಬಳಸುವ ಜೈಷಧಿಯನ್ನು ತಯಾರಿಸುವುದರಲ್ಲಿ ಅವರು ಸಿದ್ಧಹಸ್ತರು. ಲಕ್ಷ್ಮಿಯವರು ತಮ್ಮ ಆಯುವೇದ ಜೈಷಧಿಗಳ ಜ್ಞಾನದಿಂದಾಗಿ ನಿರಂತರ ಸಮಾಜಸೇವೆ ಮಾಡುತ್ತಿದ್ದಾರೆ. ಈ ಅನಾಮಧೇಯ ಶ್ವಾತರನ್ನು ಗುರುತಿಸಿ ಅವರ ಸಮಾಜಸೇವೆಗೆ ಪದ್ಧತೀ ಪ್ರಶಸ್ತಿಯನ್ನು ನೀಡಲಾಗಿದೆ. ಇಂದು ಮತ್ತೊಂದು ಹೆಸರನ್ನು ಕೂಡ ಹೇಳಲು ನನಗೆ ಮನಸ್ಸಾಗಿದೆ. ಪಟ್ಟಿಮ ಬಂಗಾಳದ 75 ವರ್ಷದ ಸುಭಾಷಿಣಿ ಮಿಸಿ. ಅವರನ್ನೂ ಸಹ ಪ್ರಶಸ್ತಿಗೆ ಆಯ್ದು ಮಾಡಲಾಯಿತು. ಸುಭಾಷಿಣಿ ಮಿಸಿ ಎಂತಹ ಮಹಿಳೆ ಎಂದರೆ, ಆಸ್ತ್ರೋಕಟ್ಟಲ್ ಬೆರೆಯವರ ಮನೆಗಳಲ್ಲಿ ಪಾತ್ರ ತೋಳಿದರು, ತರಕಾರಿ ಮಾರಿದರು. ಅವರು 23 ವರ್ಷದವರಾಗಿದ್ದಾಗ ಸರಿಯಾದ ಚಿಕಿತ್ಸೆ ದೊರೆಯದೆ ಅವರ ಪತಿಯ ಮರಣವಾಗಿತ್ತು. ಇದೇ ಘಟನೆಯು ಅವರನ್ನು ಬಡವರಿಗಾಗಿ ಆಸ್ತ್ರೋಕಟ್ಟನ್ನು ಕಟ್ಟಿಸುವಂತೆ ಪ್ರೇರೇಪಿಸಿತು.

ಇಂದು ಇವರು ಕರಿಣ ಪರಿಶ್ರಮದಿಂದ ಕಟ್ಟಿರುವ ಆಸ್ತ್ರೋಯಲ್ಲಿ ಸಾವಿರಾರು ಬಡವರಿಗೆ ಯಾವುದೇ ಶುಲ್ಕವಿಲ್ಲದ ಚಿಕಿತ್ಸೆ ನೀಡಲಾಗುತ್ತಿದೆ. ಇವರಾರೂ ಪ್ರಶಸ್ತಿ ಮರಸ್ಕಾರಗಳಿಗಾಗಿ ಕೆಲಸ ಮಾಡುವವರಲ್ಲ ಆದರೆ ಅವರ ಕೆಲಸಗಳಿಂದ ನಮಗೆ ಪ್ರೇರಣ ಸಿಗುತ್ತದೆ. ಕೆಲವೊಮ್ಮೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಇಂತಹ ಜನರನ್ನು ಕರೆಸಿ ಅವರ ಅನುಭವಗಳನ್ನು ಕೇಳಿಸಿಕೊಳ್ಳಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿವರ್ಷ ಜನವರಿ 9 ನ್ನು ನಾವು ಭಾರತೀಯ ಪ್ರವಾಸಿ ದಿನವನ್ನಾಗಿ ಆಚರಿಸುತ್ತೇವೆ. ಮಾಜ್ಞಾ ಮಹಾತ್ಮಾ ಗಾಂಧಿಯವರು ಜನವರಿ 9 ರಂದೇ ದಟ್ಟಿನ ಆಷ್ಟಿಕಾದಿಂದ ಭಾರತಕ್ಕೆ ಹಿಂತಿರುಗಿದ್ದು. ಈ ದಿನವನ್ನು ನಾವು ಭಾರತ ಮತ್ತು ವಿಶ್ವದಲ್ಲಿ ಇರುವ ಭಾರತೀಯರ ಮದ್ದೆ ಬಿಡಿಸಲಾರದ ಬಂಧದ ಉತ್ಸವ ಆಚರಿಸುತ್ತೇವೆ. ಈ ವರ್ಷ ಭಾರತೀಯ ಪ್ರವಾಸಿ ದಿನದಂದು ನಾವು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದೇವು. ಅದಕ್ಕೆ ವಿಶ್ವದಲ್ಲಿ ಇರುವ ಭಾರತೀಯ ಮೂಲದ ಎಲ್ಲಾ ಸಂಸದರು ಮತ್ತು ಮೇಯರ್ ಗಳನ್ನು ಆಹಾನಿಸಿದ್ದೇವು. ಆ ಕಾರ್ಯಕ್ರಮದಲ್ಲಿ ಮಲೇಷ್ಯ, ನ್ಯೂಜಿಲ್ಯಾಂಡ್, ಸ್ವಿಟ್ಲಾಫ್ರಂಡ್, ಮೋಚಿಗಲ್, ಮಾರಿಷ್, ಫ್ರಿಜ್, ಟಾಂಜಾನಿಯಾ, ಕೆನ್ಯಾ, ಕೆನಡಾ, ಬ್ರಿಟನ್, (51ನೇ ಘಟಕೆ)

# ಮುಖ್ಯದ ಕನೆಕ್ಟಿಂಗ್ ಮತ್ತು ಕ್ರೈಟೊಲಜ್



ಅಡುಗೆ ನುಡಿಂಬಂದ  
ಕ್ರಾತಿಲಿತ್ಯ  
ಕೊರಳೀಳುವ  
ತ್ಯಾಜ್ಯ ಕಳುವಣ್ಣ,  
ಇಡ್ರಾಜದೆ  
ಕಳುವ ಕೊಡುವ  
ದೊಳ್ಳಿರವಾರಿ ಪಲಿವಾಡಲಿ,  
ಹೂದಣ್ಣೆ ಅಲ್ಲ,  
ತರಕಾಲಿ-ಹಣ್ಣು ಹಂಪಲು  
ಬೆಂಕಿಯುತ್ತಾರೆ.  
ಇಲ್ಲ  
ಜ್ಯೋತಿಕ ಕಳ್ಳಾಳೆಲ್ಲ  
ರಳಾಜಾರಿ  
ಕ್ರೈಟೊಲೆವಣ್ಣ  
ನಾಳಾಳಣುವಂತೆ  
ದೂಡುತ್ತಾನೆ.

ದೂರ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು  
ಮನೆಯ ಸ್ತುತಿ ಹೂವ ರಾತಿ ಹಾಸಿರಬೇಕು...

ಇವ ಹಳೆಯ ಕನ್ನಡ  
ಚಿತ್ರಗೀತೆಯೊಂದರ ಸಾಲುಗಳು... ಈ  
ಹಾಡಿನ ಆಶಯಕ್ಕೆ ತಕ್ಕಂತೆ ಕಲಬುರಗಿಯಲ್ಲಿ  
ದಂಪತಿಗಳೊಬ್ಬರು ತಮ್ಮ ಮನೆಯಲ್ಲೇ  
ಹೂವಷ್ಟೇ ಅಲ್ಲ, ಹಣ್ಣು-ತರಕಾರಿ  
ಬೆಳೆಯುವ ಉದ್ದಾವನ್ನೇ ಸೃಷ್ಟಿಸಿದ್ದಾರೆ.  
ಬಿಡುವಿಲ್ಲದ ಕೆಲಸಗಳ ನಡುವೆಯೂ ಈ  
ದಂಪತಿಗಳು ಅಡುಗೆ ಹಾಗೂ ಮನೆಯ  
ಇತರ ತ್ಯಾಜ್ಯಗಳನ್ನು ಬಳಸಿ ಈ ನಳನ್ನೆಸುವ  
ಕೈತೋಟ ಮಾಡಿರುವುದು ವಿಶೇಷ.  
ಮನೆಯ ಅಂಗಳದಲ್ಲಿ ಹಸಿರು ಹುಲ್ಲಿನ  
ಲಾನೋನೊಂದಿಗೆ ಗುಲಾಬಿ, ಜರ್ಬರಾ,  
ವಾಟರ್ ಲಲಿ, ಶಕೋರಾ, ದಾಸವಾಳ,  
ಸೇವಂತಿಗೆ, ಅಂಥೂರಿಯಮ್, ಕ್ರೋಟಾನ್,  
ಕ್ರೌಕ್ಸ್, ಮಲ್ಲಿಗೆ, ಬ್ರಹ್ಮ ಕಮಲ, ಕೈಪ್ಪ  
ಕಮಲ... ಮುಂತಾದ ವೈವಿಧ್ಯಮಯವಾದ  
ಗಿಡಗಳ ವೈಭವ ನೋಡುಗರ ಕಣ್ಣಗಳನ್ನು  
ತುಂಬಿಕೊಳ್ಳುತ್ತದೆ... ಇವುಗಳೊಂದಿಗೆ ಮಾವು,  
ಸೀತಾಪಲ, ನಿಂಬ, ಎಲಕ್ಕಿ ಬಾಳಿ, ದಾಳಿಂಬ,  
ಚಿಕ್ಕ ಮುಂತಾದ ಹಣ್ಣಿನ ಗಿಡಗಳು...  
ಇಷ್ಟೆಲ್ಲ ಇದ್ದು ಕಾಯಿಪಲ್ಲೆಗಳಲ್ಲಿದ್ದರೆ  
ಹೇಗೆ?... ಡೊಮ್ಯಾಟೊ, ಬದನೆ,  
ಕೊತ್ತಂಬರಿ, ಬಸಳೆ, ಬೀನ್, ಹೀರೇಕಾಯಿ,  
ಕುಂಬಳಕಾಯಿ, ಮುಂತೆ, ಪಾಲಕ ಹೀಗೆ  
ಇವುಗಳ ಪಟ್ಟ ಕೂಡ ಸೀಸನ್ ರೂಪಾಂತರ  
ಹೊಂದಿದಂತೆ ಬದಲಾಗುತ್ತ ಹೋಗುತ್ತದೆ...  
ಕಾಲಕ್ಕೆ, ಖರುವಿಗೆ ತಕ್ಕ ಕಾಯಿಪಲ್ಲೆಗಳು  
ಇಲ್ಲಿ ಕಾಣ ಸಿಗುತ್ತದೆ. ಇಷ್ಟೆಲ್ಲವನ್ನು ಒಂದು  
ಮನೆಯ ಪ್ರಾಂಗಣದಲ್ಲಿ ಬೆಳೆಯಲು

ಸಾಧ್ಯವೇ ಎಂದು ಯೋಚಿಸುವವರಿಗೆ ಇಲ್ಲಿ  
ಸತ್ಯದರ್ಶನವಾಗುತ್ತದೆ. ನಳ-ನಳಿಸುವ  
ಆರೋಗ್ಯದೊಂದಿಗೆ ಅರಳುವ ಹೂವುಗಳು  
ಮನಸ್ಸಿಗೆ ಮುದ ನೀಡಿದರೆ, ಸಂಪೂರ್ಣವಾಗಿ  
ಸಾವಯವದ ಆರ್ಯಕೆಯಲ್ಲಿ ಬೆಳೆಯುತ್ತಿರುವ  
ಹಣ್ಣು ಹಾಗೂ ಕಾಯಿ ಪಲ್ಲೆಗಳು ಶರೀರಕ್ಕೆ  
ಆರೋಗ್ಯವನ್ನು ದಯಪಾಲಿಸುತ್ತಿವೆ...  
ಪ್ರಾಧ್ಯಾಪಕರಾಗಿರುವ ಡಾ. ವಿ.ಎನ್. ಜಾಲಿ  
ಹಾಗೂ ವೃದ್ಧಿಯಾಗಿರುವ ಡಾ. ಶಾರದಾ  
ಜಾಲಿಯವರಿಗೆ ಮೊದಲಿನಿಂದಲೂ  
ಹೂದೋಟ, ಕ್ರೈಟೋಟಗಳನ್ನು  
ಬೆಳೆಸುವುದು ಒಂದು ಹವ್ಯಾಸ. ಸುಮಾರು  
ಹತ್ತು ವರ್ಷಗಳಿಂದ ಸಸ್ಯರಾಶಿಯೊಂದಿಗಿನ  
ತಮ್ಮ ಒಡನಾಟದಲ್ಲಿ ಅವರು ಎಂದೂ  
ರಾಸಾಯನಿಕ ಗೊಬ್ಬರಗಳನ್ನಾಗಲಿ,  
ಕೋಟನಾಶಕ ಜೀಷಧಿಗಳನ್ನಾಗಲಿ ಬಳಸಿಯೇ  
ಇಲ್ಲ ಹಣ್ಣು, ತರಕಾರಿಗಳು ಸೊಂಪಾಗಿ  
ಬೆಳೆದು ವಿಷಮುಕ್ತವಾದ ಆಹಾರವನ್ನು  
ನೀಡಲು ಅವರು ನೆಚ್ಚಿಕೊಂಡು ಬಂದಿದ್ದು  
ಎರೆಗೊಬ್ಬರ ತಮ್ಮ ತೋಟದಲ್ಲಿ  
ಬೆಳೆಯುತ್ತಿರುವ ಎಲ್ಲಾ ಬಗೆಯ ಗಿಡ-  
ಮರ- ಬಳಿಗಳಿಗೆ ಘರ್ಷಕ್ಕೆ ಸುಮಾರು  
ನಾಲ್ಕೆದ್ದು ಬೇಲ (ಒಂದು ಬೇಲದ ತೂಕ  
50 ಕೆ ಜಿ) ಗಳಷ್ಟು ಎರೆಗೊಬ್ಬರವನ್ನು  
ಅವರು ಬಳಸುತ್ತ ಬಂದಿದ್ದಾರೆ. ಇದನ್ನು  
ಬಿಟ್ಟರೆ ಅವಶ್ಯಕತೆ ಇದ್ದಾಗ ನೀರಿಸೊಂದಿಗೆ  
ಪ್ರೀತಿಯನ್ನು ಏರೆದು ಮೋಷಿಸುತ್ತ  
ಬಂದಿದ್ದಾರೆ. ಅವರ ಸಸ್ಯಪ್ರೀತಿಗೆ ಸಾಕ್ಷಿಯಾಗಿ  
ಅವರ ಮನೆ ಒಂದು ಸುಂದರವಾದ ಲತಾ  
ಮಂಟಪವಾಗಿ ಜನರನ್ನು ಆಕರ್ಷಣ್ಯಸುತ್ತಿದೆ.  
ನಿಜ. ಈ ದಂಪತಿಗಳು ತಮ್ಮ ಶಿಷ್ಟಿಯ

\* ಕಾಯಿಕ್ತಮ ಅಧಿಕಾರಿ, ಆಕಾಶವಾಣಿ, ಕಲಬುರಗಿ.



ಸಲುವಾಗಿ ಈ ಕ್ಯೂತೋಟವನ್ನು ಬೆಳೆಸಿದ್ದಾರೆ. ಎರೆಗೊಬ್ಬರ ಬಳಸುತ್ತಿದ್ದಾರೆ. ಬಹಳಷ್ಟು ಜನರು ಕ್ಯೂತೋಟವನ್ನು ಬೆಳೆಸಿದ್ದಾರೆ. ಇವರ ವಿಶೇಷವೇನು ಎಂದು ನೀವು ಕೇಳಬಹುದು. ಆ ವಿಶೇಷ ಇಲ್ಲಿದೆ ನೋಡಿ.

ಒಂದು ವರ್ಷದ ಹಿಂದೆ ಡಾ.ಶಾರದಾ ಅವರು ಇಂಟನೆಚ್‌ಟ್ ಜಾಲಾದುತ್ತಿದ್ದಾಗ, ಅಡುಗೆ ಮನೆಯ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಮನೆಯಲ್ಲೇ ಕಾಂಮೋಸ್‌ ತಯಾರಿಸಿ ಶೋಟಕ್ಕೆ ಬಳಸಬಹುದಾದ ಸರಳ ವಿಧಾನವೊಂದು ಅವರ ಗಮನ ಸೇಳಿಯಿತು. ಹಾಗೆ ಆ ಸಂಗತಿ ಗೊತ್ತಿದ್ದೇ ತಡ ಅವರು ಒಂದು ಬಕೆಟ್‌ನ್ನು ತೆಗೆದುಕೊಂಡು ಅದರಲ್ಲಿ ಕಾಯಿಪಲ್ಲಿ ಉಳಿಕೆಗಳು, ಹಣ್ಣಗಳ ಸಿಪ್ಪು ಮುಂತಾದ ಕಸವನ್ನು ಬಕೆಟ್‌ನಲ್ಲಿ ಹಾಕಿ, ಸಗಣಿಯೊಂದಿಗೆ ಬರೆಸಿ, ಕಾಂಮೋಸ್‌ ತಯಾರಿ ಶುರು ಮಾಡಿದರು. ಮನೆಯಲ್ಲಿನ ಕಸ ಈ ರೀತಿ ವಿಲೇವಾರಿಯಾಗುತ್ತಿರುವುದಕ್ಕೆ ಸಂತೋಷ ಪಟ್ಟಿರು. ಆದರೆ ಅವರು ಇಷ್ಟಕ್ಕೇ ಸುಮೃದ್ಧಾಗಲಿಲ್ಲ. ಮನೆಯಲ್ಲಿ ಇರುವವರು ಇಬ್ಬರೆ. ಮನೆಯಲ್ಲಿ ಕಸ ಎಷ್ಟು ಉತ್ಪಾದನೆಯಾಗಬಲ್ಲದು? ಆ ಪ್ರಮಾಣ ಕಡಿಮೆಯಾಗಿದ್ದರಿಂದಾಗಿ ಅವರು ಇದರ ಜೊತೆಗೆ ಎರೆಗೊಬ್ಬರದ ಮೇಲೆ ಅವಲಂಬಿತರಾಗಿರಬೇಕಾಗಿತ್ತು. ಇದೇ ಸಂದರ್ಭದಲ್ಲಿ ಇವರು ಎರೆಗೊಬ್ಬರ ತರುತ್ತಿದ್ದ ಅಂಗಡಿಯ ಸಲಹಾರರು ಅಡುಗೆ ಮತ್ತು

ಮನೆಯ ಆವರಣದಲ್ಲಿ ಉತ್ಪಾದನೆಯಾಗುವ ಎಲ್ಲಾ ಬಗೆಯ ಕಸಗಳನ್ನು ಬಳಸಿ, ಕಾಂಮೋಸ್‌ ಮಾಡುವ ಸರಳ ಸಾಧನ. ವಿಧಾನವನ್ನು ಪರಿಚಯಿಸಿದರು. ಇದು ಡಾ.ಶಾರದಾ ಅವರನ್ನು ಆಕರ್ಷಿಸಿತು. ಸರಿ. ಅವರಿಂದ ಮಾಹಿತಿ ಪಡೆದು, ಅವರು ಕೊಟ್ಟ ಕಾಂಮೋಸ್‌ರ ಎಂಟಿ ಸಾಧನವನ್ನು ಬಳಸಿ ಕಾಂಮೋಸ್‌ ತಯಾರಿಸಿ ಬಳಸಲು ಶುರು ಮಾಡಿದರು. 'ಕಾಂಮೋಸ್‌ರ್' ನಲ್ಲಿ ಒಟ್ಟು ಮೂರು ಬಕೆಟ್‌ಗಳಿದ್ದು, ಮೇಲಿನ ಎರಡು ಬಕೆಟ್‌ಗಳಿಗೆ ತಂತಿಯ ಜಾಲಂಧ್ರಗಳನ್ನು ಆಳವಡಿಸಲಾಗಿದೆ. ಮೇಲಿನ ಬಕೆಟ್‌ಗಳಲ್ಲಿ ಮನೆಯಲ್ಲಿ ಸಿಗುವ ಎಲ್ಲ ಬಗೆಯ ಕಸವನ್ನು ಈ ಬಕೆಟ್‌ಗಳಲ್ಲಿ ಪದರು-ಪದರಾಗಿ ಹಾಕಿ, ಅದರೊಂದಿಗೆ, ಸಸ್ಯಾವಶೇಷಗಳನ್ನು ಕೆಳಿಸುವ ಮಾಡಿಯನ್ನು ಸೇರಿಸಿ, ತುಂಬಲಾಗುತ್ತದೆ. ಮೇಲಿನ ಬಕೆಟ್‌ ತುಂಬಿದ ನಂತರ ಅದನ್ನು ಮಧ್ಯದಲ್ಲಿ ಇಟ್ಟು, ಮಧ್ಯದ ಬಕೆಟ್‌ನ್ನು ಅದರ ಮೇಲೆ ಇಟ್ಟು, ಮತ್ತೆ ಕಸವನ್ನು ತುಂಬುವ ಕೆಲಸ ಮನರಾವರ್ತನೆಯಾಗುತ್ತದೆ.

ಮೊದಲು ತುಂಬಿದ ಬಕೆಟ್‌ನಲ್ಲಿ ಕಾಂಮೋಸ್‌ ತಯಾರಾಗುವ ಪ್ರಕ್ರಿಯೆ ಶುರುವಾಗುತ್ತದೆ. ಮೇಲಿನ ಬಕೆಟ್‌ ಸಂಪೂರ್ಣ ತುಂಬುವವರೆಗೆ ಮೊದಲು ತುಂಬಿದ ಬಕೆಟ್‌ನಲ್ಲಿ ಒಳ್ಳಿಯ ಕಾಂಮೋಸ್‌ ತಯಾರಾಗಿರುತ್ತದೆ. ಅದನ್ನು ಮೂರಿಕೆಗಿರಿಸಿ ಬಕೆಟ್‌ಗೆ ವರ್ಗಾಯಿಸಿ, ಖಾಲಿ ಮಾಡಿ, ಮತ್ತೆ ಕಸ ತುಂಬುವ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಈ ಒಂದು ವಿಲೇವಾರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತದೆ. ಏಕೆಂದರೆ ಕಾರ್ಮೋರ್‌ರೇಷನ್‌ನಿಂದ ಕಸ ಸಾಗಿಸುವ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಈ ಒಂದು ತಲೆನೋವನ್ನು ಹೇಗೆ ಓಡಿಸಬೇಕು ಎಂಬುದೇ ಚಿಂತೆಯಾಗಿತ್ತು. ಇದೇ ಸಮಯದಲ್ಲಿ ಶಿರಸಿಯಲ್ಲಿದ್ದ ಸ್ನೇಹಿತರು, ಕಸವನ್ನು ಗೊಬ್ಬರವನಾಗಿ ಪರಿವರ್ತಿಸಿ, ಶೋಟಗಳಿಗೆ ಬಳಸುವುದು ನೆನಪಿಗೆ ಒಂದರ್ದೇ ಮುಂದೆ ಕಸವನ್ನು ಸೂಕ್ತವಾಗಿ ಬಳಸಿಕೊಳ್ಳಲು 'ಪ್ರೇರಣೆಯಾಯಿತು' ಎನ್ನುವ ಜಾಲಿ ದಂಪತೀಗಳು ಬಹಳ ಬಿಜಿಯಾಗಿದ್ದರೂ ಉದ್ದ್ಯಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ.



ಕೆಲಸ ಶುರುವಾಗುತ್ತದೆ. ಹೀಗೆ ಈ ಕೆಲಸ ನಿರಂತರವಾಗಿ ನಡೆದೇ ಇರುತ್ತದೆ. ಹೀಗಾಗಿ ಮನೆಯಲ್ಲಿ ಪ್ರತಿದಿನ ಉತ್ಪಾದನೆಯಾಗುವ ತರಕಾರಿಗಳ ಎಲೆಗಳು, ತುಂಡುಗಳು, ಹಣ್ಣಿನ ಸಿಪ್ಪೆ, ಕೊಳೆತ ಹಣ್ಣಿಗಳು, ಕಾಫಿ, ಚಹದ ಮುದಿ, ಮೊಟ್ಟಿಯ ಒಡೆದ ಕವಚಗಳು, ಮನೆಯ ಅಂಗಳದಲ್ಲಿ ಬಿಳುವ ಗಿಡ-ಮರಗಳ ಎಲೆಗಳು, ಕಸ-ಕಡ್ಡಿ, ಹುಲ್ಲು ಹಾಸನ್ನು ಕತ್ತರಿಸಿದಾಗ ಸಿಗುವ ಮುಲ್ಲಿನ ತುಂಡುಗಳು, ಕಾಗದದ ಜೂರುಗಳು, ರಟ್ಟಿನ ಡಬ್ಬಿಗಳು, ಹೀಗೆ ಮನೆಯಲ್ಲಿ ದೊರೆಯಬಹುದಾದ ಎಲ್ಲ ಬಗೆಯ ಕಸಗಳನ್ನು ಜೊತೆಗೆ ಸ್ಟೆಲ್ಲ ಮಣಿನ್ನು (ಪ್ಲಾಸಿಕ್ ಒಂದನ್ನು ಹೊರತು ಪಡಿಸಿ) ಈ 'ಕಾಂಮೋಸ್‌ರ್' ನಲ್ಲಿ ಹಾಕಿ ಒಳ್ಳಿಯ ಫಲವಾದ ಕಾಂಮೋಸ್‌ನ್ನು ಪಡೆಯಬಹುದು. ಸುಮಾರು ಮೂರು ತಿಂಗಳಲ್ಲಿ ತಯಾರಾಗುವ ಈ ಕಾಂಮೋಸ್‌ ಗಾಢ ಕಂಡು ಬಳಿದಿದ್ದು, ಯಾವುದೇ ಬಗೆಯ ವಾಸನೆ ಇರುವುದಿಲ್ಲ. ತಯಾರಾದ ಕಾಂಮೋಸ್‌ನ್ನು ಒಂದು ಬೇರೆಯದೇ ಆದ ಬಕೆಟ್‌ನಲ್ಲಿ ತೆಗೆದಿಟ್ಟು, ಅದನ್ನು ಬೇಕಾದಾಗ ಬಳಸುತ್ತಾರೆ. ತ್ಯಾಜ್ಯಗಳು ಕಳಿಯುವ ಕ್ರಿಯೆ ತೀವ್ರವಾಗಿಸಲು ಸ್ಟೆಲ್ಲ ಬೆಲ್ಲ, ಮುಳಿ ಮಜ್ಜಿಗೆ, ಮೊಸರು ಸೆಗಳಿಗಳನ್ನು ಅವರು ಹಾಕುತ್ತಾರೆ. ಮನೆಯಲ್ಲಿರುವ ಎಲ್ಲ ಕಸವೂ, ಕಾಂಮೋಸ್‌ ರೂಪದಲ್ಲಿ 'ರಸ' ವೇ ಆಗಿ ಬಿಡುವುದರಿಂದ, ತ್ಯಾಜ್ಯ ವಿಲೇವಾರಿಯ ಸಮಸ್ಯೆ ಇಲ್ಲವೆಂದು ಅವರು ಸಂತೋಷದಿಂದ ಹೇಳುತ್ತಾರೆ.

'1993 ರಲ್ಲಿ ಕಲಬಾರಗಿಗೆ ಒಂದು ಒಂದು ಕಾಲನಿಯಲ್ಲಿ ಮನೆ ಮಾಡಿದಾಗ, ಮನೆಯಲ್ಲಿ ಕಸ ಬಹಳ ಉತ್ಪಾದನೆಯಾಗುತ್ತಿತ್ತು. ಅದನ್ನು ವಿಲೇವಾರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗುತ್ತದೆ. ಏಕೆಂದರೆ ಕಾರ್ಮೋರ್‌ರೇಷನ್‌ನಿಂದ ಕಸ ಸಾಗಿಸುವ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಈ ಒಂದು ತಲೆನೋವನ್ನು ಹೇಗೆ ಓಡಿಸಬೇಕು ಎಂಬುದೇ ಚಿಂತೆಯಾಗಿತ್ತು. ಇದೇ ಸಮಯದಲ್ಲಿ ಶಿರಸಿಯಲ್ಲಿದ್ದ ಸ್ನೇಹಿತರು, ಕಸವನ್ನು ಗೊಬ್ಬರವನಾಗಿ ಪರಿವರ್ತಿಸಿ, ಶೋಟಗಳಿಗೆ ಬಳಸುವುದು ನೆನಪಿಗೆ ಒಂದರ್ದೇ ಮುಂದೆ ಕಸವನ್ನು ಸೂಕ್ತವಾಗಿ ಬಳಸಿಕೊಳ್ಳಲು 'ಪ್ರೇರಣೆಯಾಯಿತು' ಎನ್ನುವ ಜಾಲಿ ದಂಪತೀಗಳು ಬಹಳ ಬಿಜಿಯಾಗಿದ್ದರೂ ಉದ್ದ್ಯಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. □

## ನಾರಿ ಪೋಟ್‌ಲ್

ಮಹಿಳೆಯರಿಗೆ ಅಗತ್ಯವಿರುವ ಎಲ್ಲ ರೀತಿಯ ಮಾಹಿತಿಗಳನ್ನು ಒದಗಿಸುವ ರಾಷ್ಟ್ರೀಯ ಮಹಿಳಾ ಮಾಹಿತಿ ಸಂಗ್ರಹಾಗಾರ - ನಾರಿ ಪೋಟ್‌ಲನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತೀಚೆಗೆ ಆರಂಭಿಸಿದೆ.

ಮಹಿಳಾ ಕಲ್ಯಾಣ ಕುರಿತಾದ ಸುಮಾರು 350 ವಿವಿಧ ಯೋಜನೆಗಳ ಬಗ್ಗೆ ಈ ಪೋಟ್‌ಲ್ ಮಾಹಿತಿ ನೀಡುತ್ತದೆ ಹಾಗೂ ಇದು ಸಕಾಲಿಕವಾಗಿರುತ್ತದೆ. ಇದರಲ್ಲಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತಗಳ ಯೋಜನೆಗಳ ವಿವರಗಳನ್ನು ಒಳಗೊಂಡಿರುತ್ತದೆ. ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು <http://www.nari.nic.in> ಗೆ ಲಾಗ್ ಆನ್ ಆಗಬಹುದು.

ನಾರಿ ಪೋಟ್‌ಲ್‌ನಲ್ಲಿ ಮಾಹಿತಿಯನ್ನು ಸ್ಥಳಲವಾಗಿ ಎಂಟು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಗ್ರಾಹಕರು ತಮ್ಮ ವಯಸ್ಸಿಗೆ ಅನುಗುಣವಾಗಿ ನಿರ್ವಿರವಾಗಿ ಮಾಹಿತಿಗಳನ್ನು ಪಡೆಯಬಹುದಾಗಿದೆ. ಯೋಜನೆಯನ್ನು 0-6 ವರ್ಷ, 7-17 ವರ್ಷಗಳು, 18-60 ವರ್ಷಗಳು ಹಾಗೂ 60 ವರ್ಷಕ್ಕೆ ಮೇಲ್ಪಟ್ಟವರು ಹೀಗೆ ನಾಲ್ಕು ವಯಸ್ಸೆಮಾನದವರೆಗೆ ವ್ಯಾಪ್ತಿಗೊಳಿಸಬೇಕಾಗಿದೆ. ಇದರಲ್ಲಿ ಎಂಟು ಕ್ಷೇತ್ರಗಳಿವೆ. ಅವುಗಳಿಂದರೆ 1. ಆರೋಗ್ಯ, 2. ಶೀಕ್ಷಣಾ, 3. ಉದ್ಯೋಗ, 4. ವಸತಿ ಮತ್ತು ಆಶ್ರಯ,

## ನಿರ್ಮಾಣ ಇಜಿಟಿವ್‌ಯೆಂಬೆ?

5. ಹಿಂಸಾಚಾರ ನಿವಾರಣೆ, 6. ನಿರ್ಧಾರ ಕ್ಷೇತ್ರಗೊಳಿಸುವುದು 7. ಸಾಮಾಜಿಕ ಬೆಂಬಲ ಮತ್ತು ಕಾನೂನು ಬೆಂಬಲ. ಒಟ್ಟಾರೆಯಾಗಿ ಮಹಿಳೆಯರಿಗೆ ಬೇಕಾದ ಎಲ್ಲ ಮಾಹಿತಿಗಳು ಇದರಲ್ಲಿ ದೊರಕುತ್ತದೆ. ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಸಮಾನ ಹಕ್ಕು ಆರ್ಥಿಕ ಅವಕಾಶ, ಸಾಮಾಜಿಕ ಬೆಂಬಲ, ಕಾನೂನು ನೆರವು, ವಸತಿ ಹೀಗೆ ವಿವಿಧ ರೀತಿಯಲ್ಲಿ ಸಶಕ್ತಿಗೊಳಿಸಲು ಪ್ರಯೋಗಿಸುತ್ತಿವೆ. ಆದರೂ, ಈ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಅನೇಕರು, ಮಾಹಿತಿಯ ಅರಿವಿನ ಕೊರತೆ ಅನುಭವಿಸುತ್ತಾರೆ. ಉದಾಹರಣೆಗೆ ಕೆಲಿನ ಕಷ್ಟದ ಸಂದರ್ಭಗಳಲ್ಲಿ ಮಹಿಳೆಯರಿಗೆ ನೆರವಾಗಲು 168 ಜಿಲ್ಲೆಗಳಲ್ಲಿ ಏಕ ನಿಲುಗಡೆ ಕೇಂದ್ರಗಳು ಲಭ್ಯವಿರುವುದು ಅನೇಕರಿಗೆ ಗೊತ್ತಿಲ್ಲ. ಉದಾಹರಣೆಗೆ ಪ್ರಥಾನ ಮಂತ್ರಿ ಆವಾಸ ಯೋಜನೆಯ ಮಹಿಳೆಯರ ಹೆಸರಿಗೆ ಆಸ್ತಿ ನೊಂದಗಳಿಗೆ ಆದ್ಯತೆ ನೀಡುತ್ತಿರುವ ಮತ್ತು ಅನೇಕ ರಾಜ್ಯಗಳು ಹೆಣ್ಣು ಮಗ್ನಿವಿನ ಶಿಕ್ಷಣಕ್ಕೆ ಆರ್ಥಿಕ ಬೆಂಬಲ ನೀಡುತ್ತಿರುವುದು.

ನಾಗರಿಕರು ಮಹಿಳಾ ಶಕ್ತಿ ಕೇಂದ್ರ, ಬೇಟೆ ಬಚಾವೋ ಬೇಟೆ ಪಢಾವೋ ಜನನಿ ಸುರಕ್ಷೆ ಯೋಜನೆ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಇದಲ್ಲದೆ ವಿವಿಧ ಸಚಿವಾಲಯ, ಇಲಾಖೆ, ಸಾಫ್ಟ್‌ವೇರ್ ಸಂಸ್ಥೆಗಳೊಂದಿಗೆ ಲಿಂಕ್ ಸಂಪರ್ಕ

ಎವರ ಪಡೆಯಬಹುದು. ಈ ಪೋಟ್‌ಲ್ ಆನ್‌ಲೈನ್ ಅನ್ನಾಗ್ನಿ ಕರೆ, ಕುಂದು ಕೊರತೆ ನಿವಾರಣೆಯಲ್ಲದೆ, ಸೂಕ್ತ ಪೌಷ್ಟಿಕಾಂಶದ ಸಲಹೆ, ಆರೋಗ್ಯ ತಪಾಸಣೆಗೆ ಸಲಹೆ, ಪ್ರಮುಖ ರೋಗಗಳ ಕುರಿತು ಮಾಹಿತಿ, ಉದ್ಯೋಗ ಮುದುಕಾಟ ಮತ್ತು ಸಂದರ್ಶನಕ್ಕೆ ತಯಾರಿ, ಬಂಡವಾಳ ಹೂಡಿಕೆ, ಉಳಿತಾಯ ಮಾರ್ಗಗಳ ಬಗ್ಗೆ ಸಲಹೆ ಸೂಚನೆ ನೀಡುತ್ತದೆ.

ಪೋಟ್‌ಲ್‌ನಲ್ಲಿ ಇರುವ ನಾಲ್ಕೆ ಕಾನ್ಸರ್‌ ಮುಂದಿನ ಕೆಲವು ಪ್ರಕ್ರಿಯೆ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. \* ಚುನಾವಣಾ ಗುರುತಿನ ಜೀಟಿ. \* ಆಧಾರ್ ಜೀಟಿ. \* ಬ್ಯಾಂಕ್ ಖಾತೆ ತೆರೆಯುವುದು. \* ಪಾಸ್ ಪೋಟ್‌ಲ್‌ಗೆ ಅಜ್‌ ಹಾಕುವುದು. \* ಉಳಿತಾಯ ಹಾಗೂ ಬಂಡವಾಳ ಹೂಡಿಕೆ. \* ಮಾತ್ರಾಕ್ ರಜಿಸ್‌ಟ್ರಾಂಟ್‌ ಮೂಲಭೂತ ಮಹಿಳಾ ಹಕ್ಕು ಕುರಿತ ಮಾಹಿತಿ

ಈ ಪೋಟ್‌ಲ್‌ನ ಗೆಟ್ ಇನ್‌ಲ್ಷೆ ವೇದಿಕೆ ಮೂಲಕ ಬಳಕೆದಾರರೂ ಕೂಡ ಬೇಟೆ ಬಚಾವೋ ಬೇಟೆ ಪಢಾವೋ ಮೊದಲಾದ ಕಾರ್ಯಕ್ರಮಗಳಲ್ಲಿ ಸರ್ಕಾರ ಪ್ರಯುತ್ತದೊಂದಿಗೆ ತಾವೂ ಕೃಜೋಡಿಸಬಹುದಾಗಿದೆ. ಮಹಿಳೆಯರ ವಿರುದ್ಧದ ಅಪರಾಧ - ವರದಿ ಮಾಡುವ ಪ್ರಕ್ರಿಯೆ, ಕಾನೂನು ನೆರವು ವಿಭಾಗದ ಸಂಪರ್ಕ ಮಾಹಿತಿ, ಸರಳೀಕೃತ ದತ್ತ ಪ್ರಕ್ರಿಯೆ ಕುರಿತಾದ ಇತ್ತೀಚಿನ ಮಾಹಿತಿಗಳನ್ನು ಹಾಡಾ ಇದರಲ್ಲಿ ಪಡೆಯಬಹುದಾಗಿದೆ. □

(48ನೇ ಪುಟದಿಂದ)

ಸುರಿನಾಮ್, ದಕ್ಷಿಣ ಆಫ್ರಿಕ್, ಅಮೆರಿಕ ಇನ್ಡಿಯನ್ ಬಹಳಪ್ಪು ದೇಶಗಳಿಂದ ಎಲ್ಲಲ್ಲಿ ನಮ್ಮೆ ಭಾರತೀಯ ಮೂಲದ ಮೇಯರ್ ಗಳಿದ್ದಾರೆ, ಎಲ್ಲಲ್ಲಿ ಸಂಸದರಿದ್ದಾರೆ ಅವರೆಲ್ಲರೂ ಭಾಗವಹಿಸಿದ್ದರು ಎಂದು ತಿಳಿದು ನಿಮಗೂ ಸಂತೋಷವಾಗಬಹುದು.

ವಿಭಿನ್ನ ದೇಶಗಳಲ್ಲಿ ಜೀವಿಸಿರುವ ಭಾರತೀಯ ಮೂಲದ ಜನರು ಆ ದೇಶದ ಸೇವೆಯನ್ನು ಮಾಡುತ್ತಿರೇ ಇದ್ದಾರೆ ಜೊತೆಗೆ ಅವರು ಭಾರತದ ಜೊತೆಗೆ ಕೂಡ ತಮ್ಮ ಬಲವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ನನಗೆ ಸಂತೆಸವಿದೆ. ಈ ಬಾರಿ ಯುರೋಪಿಯಾ

ಸಂಘ, ಯುರೋಪಿಯನ್ ಯೂನಿಯನ್ ನನಗೆ ಕಳುಹಿಸಿಕೊಟ್ಟಿರುವ ಕ್ಷಾಲೆಂಡರ್ ನಲ್ಲಿ ಯುರೋಪ್ ನ ವಿಭಿನ್ನ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಉತ್ತಮ ರೀತಿಯಲ್ಲಿ ತೋರಿಸಿದ್ದಾರೆ.

ಜನವರಿ 30 ರಂದು ನಮಗೆಲ್ಲರಿಗೂ ಒಂದು ಹೊಸ ದಾರಿಯನ್ನು ತೋರಿಸಿದ ಮೊಜ್ಜೆ ಬಾಪ್ ರವರ ಮುಣ್ಣಿ ತಿಥಿ. ಆ ದಿನವನ್ನು ನಾವು ಹುತಾತ್ಮರ ದಿವಸವನ್ನಾಗಿ ಆಚರಿಸುತ್ತೇವೆ. ಆ ದಿನದಿಂದು ನಮ್ಮೆ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಮಹಾನ್ ಹುತಾತ್ಮರಿಗೆ 11

ಫಂಟಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ವರ್ತಮಾನದಲ್ಲಿ ಕೂಡ ಬಾಪೂರವರ ಮಾತುಗಳು ಎಷ್ಟೂಂದು ಸ್ಕ್ಯಾವಾದವುಗಳು ಎಂದು ನಾವು ಪ್ರತಿ ಹಂಡಲ್ಲಿಯೂ ನೋಡುತ್ತಿದ್ದೇವೆ. ನಾವು ಬಾಪೂರವರ ದಾರಿಯಲ್ಲಿ ನಡೆಯೋಣ, ಎಷ್ಟು ಸಾಧ್ಯವೋ ಅಷ್ಟು ನಡೆಯೋಣ ಎಂದು ಸಂಕಲ್ಪ ಮಾಡಿದರೆ ಅದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಏನಿರಲು ಸಾಧ್ಯ?

ನನ್ನ ಶ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ 2018 ರ ಶುಭಾಶಯಗಳನ್ನು ತಿಳಿಸುತ್ತಾನ್ನು ಮಾತನ್ನು ಮುಗಿಸುತ್ತಿದ್ದೇನೆ. ಅನಂತಾನಂತ ಧನ್ಯವಾದಗಳು. □

ಅಟಲ್ ಪಿಂಚನೆ ಯೋಜನೆ ನೀಡಲು ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪಾವತಿ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 10 ಸಣ್ಣ ಹಣಕಾಸು ಬ್ಯಾಂಕ್ ಮತ್ತು 11 ಪಾವತಿ ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದಿದ್ದು, ಈ ಬ್ಯಾಂಕ್‌ಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಉಜ್ಜೀವನ್, ಜನಲಕ್ಷ್ಮಿ ಸೂಯೋರ್‌ದಯ ಸಣ್ಣ ಹಣಕಾಸು ಬ್ಯಾಂಕ್‌ಗಳು, ಇಂಡಿಯಾ ಮೋಸ್ ಪೇಮೆಂಟ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಹಣ ಪಾವತಿ ಮಾಡಲಿವೆ. ಅಟಲ್ ಪಿಂಚನೆ ಯೋಜನೆಯಡಿ ಜಂಡಾದಾರರಾಗಿರುವ ಹೊಸ ಯುಗದ ಬ್ಯಾಂಕ್‌ಗಳು ಈ ಸೇವೆಗಳನ್ನು ನೀಡಲಿವೆ. ಅಟಲ್ ಪಿಂಚನೆ ಯೋಜನೆಯಲ್ಲಿ ಭಾಗಿದಾರರಾಗುವುದಲ್ಲದೇ ಪಿಂಚನೆ ಸೌಸ್ಯಪ್ರಯೋಗ ಸುಸ್ಥಿರತೆಗೂ ಕಾರಣವಾಗಲಿವೆ ಎಂದು ಸಚಿವಾಲಯ ತಿಳಿಸಿದೆ. ಅಟಲ್ ಪಿಂಚನೆಯೋಜನೆಯಡಿ 84 ಲಕ್ಷ

## ವಾರತಾಂಶ ವಿಶೇಷ

ಜಂಡಾದಾರರು ನೋಂದಾಯಿತರಾಗಿದ್ದು, 3 ಸಾವಿರದ 194 ಕೋಟಿ ರೂಪಾಯಿ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆ 18 ರಿಂದ 40 ವರ್ಷದ ವಯೋಮಾನದವರಿಗಾಗಿ 2015ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಜಂಡಾದಾರರು 60 ವರ್ಷ ವಯೋಮಾತ್ರದ ದಾಟಿದ ಬಳಿಕ ಕನಿಷ್ಠ ತಿಂಗಳಿಗೆ ಒಂದು ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೂ ಪಿಂಚನೆ ಪಡೆಯಲಿದ್ದಾರೆ.

\* \* \*

ಕಟ್ಟಡ ನಿರ್ಮಾಣ, ಏಕರೂಪದ ಬ್ಯಾಂಕ್ ಸೇರಿದಂತೆ ಹಲವು ವಲಯಗಳಲ್ಲಿ ವಿದೇಶಿ ನೀರ ಬಂಡವಾಳ-ಎಫಾಡಿಜ ನಿಯಮಗಳನ್ನು ಸರಳೀಕರಣಗೊಳಿಸಿ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ-ದಿಷಣಿ ಅಧಿಸೂಚನೆ ಹೊರಡಿಸಿದೆ. ಕೆಂದ್ರ ಸಚಿವ ಸಂಪುಟ ಕಟ್ಟಡ ಅಭಿವೃದ್ಧಿ ಎಂದು ಸಚಿವ ಸಂಪುಟ ಕಟ್ಟಡ ಅಭಿವೃದ್ಧಿ ಅಟಲ್ ಪಿಂಚನೆಯೋಜನೆಯಡಿ

ಮತ್ತು ಏಕರೂಪದ ಬ್ಯಾಂಕ್ ನ ಚೆಲ್ಲಿರು ಮಾರಾಟದಲ್ಲಿ ಶೇ.100ರಷ್ಟು ವಿದೇಶಿ ನೀರ ಬಂಡವಾಳ ಹೊಡಿಕೆಗೆ ಅವಕಾಶ ನೀಡಿದೆ.

\* \* \*

ಹೊಸ ಇ-ವೇ ಬಿಲ್ ವ್ಯವಸ್ಥೆ ಘೆಬುವರಿ 1 ರಿಂದ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯಡಿ ಒಂದು ಸ್ವಫ್ತದಿಂದ ಮತ್ತೊಂದು ಸ್ವಫ್ತಕ್ಕೆ ಸರಕು ಸಾಗಣೆ ಮಾಡುವ ಸಾಗಣೆದಾರರು ಸಿಸ್ಟಮ್ ಜನರೇಟಿಡ್ ಬಿಲ್‌ನೊಂದಿಗೆ ತೆರಳಬೇಕಾಗುತ್ತದೆ. ಸರಕುಗಳ ಸಾಗಣೆಗೆ ಎಲ್ಲಾ ರಾಜ್ಯಗಳಲ್ಲಿ ಸುಲಭ ಸಂಚಾರಕ್ಕೆ ಅನುವ್ಯಾಸ ಮಾಡಿಕೊಡುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಜಿಎಸ್‌ಟಿಯಡಿ, 50 ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ಕಡ್ಡಾಯವಾಗಿರುತ್ತದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೇಶಾದ್ಯಂತ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸುವ ಶೀಮಾನ ಕೈಗೊಳಿಸಿದೆ. □

## Subscription Coupon

[For New membership /Renewal/Change of Address]

I want to subscribe to :

Yojana / Kurukshestra / Ajkal / : 1 yr. Rs.230/-; 2 yrs, Rs.430/- ; 3 yrs, Rs.610/-

Bal Bharati : 1 yr. Rs.160/-; 2 yrs, Rs.300/- ; 3 yrs, Rs.420/-

(Circle the magazine of your choice and the period of subscription)

DD/PO/MO No. \_\_\_\_\_ date \_\_\_\_\_

Name (in block letters) : \_\_\_\_\_

Subscriber's profile : Student / Academician / Institution / Others

Address : \_\_\_\_\_

PIN : \_\_\_\_\_

The amount may kindly be sent in the form of D.D. It should be drawn in favour of ADG (I/C), Publications Division, Min. of I & B, GOI and payable at New Delhi. The D.D. along with duly filled coupon may kindly be sent to The Business Manager (Journals), Publications Division, Ministry of Information & Broadcasting, Room No. 48-53, Soochna Bhawan, CGO Complex, Lodhi Road, New Delhi \* 110 003.

Please allow us 4 to 6 weeks for the dispatch of the first issue.

P.S. : For Renewal / change in address, please quote your subscription number

To Subscribe Online

Log on to

<http://publicationsdivision.nic.in/>,  
in collaboration with bharatkosh.gov.in